

ಕರ್ಣಾಟಕ ಇತಿಹಾಸ

ಗುರುನಾಥ ವೀರಪಂತ ಕಿಶೋರ



ಶುಷ್ಟಿ ಮತ್ತು ವರ್ಣನೆ : ಪುಸ್ತಕ - ೨

ಕಾಲಿದಾಸ ಜರಿತ್ರು

ಗೌರುನಾಥ ನೆಂಕಟೇಶ ಕರ್ತೃರ್



ಕಾಲಿದಾಸ ವಿದ್ಯಾಲಯಕ್ಕ ಸಂಸ್ಥೆ, ಧಾರೆವಾಡ

ಕಾಲಿದಾಸ ಚರಿತ್ರ :
ಗುರುನಾಥ ವೆಂಕಟೇಶ ಕಿತ್ತೂರ
ಕನಾಟಕ ವಿದ್ಯಾವಿಧಿಕ ಸಂಖ್ಯ, ಧಾರನಾಡ

ಆರ್ಥಿಕ ನೇರವು : ಕನಾರ್ಟಿಕ ರಾಜ್ಯ ಸರ್ಕಾರೆ

KAALIDAASA CHARITRA :

Life of Kaalidaasa in Kannada by Gurunath Venkatesh Kittur

**Published in 1985 by
Siddhaling Pattanshetti
Secretary,
Karnatak Vidyavardhak Sangha, Dharwad - 580 001**

© Karnatak Vidyavardhak Sangha, Dharwad

Pages : 66 **Copies : 5000**

Printed at

Lalita Mudranalaya, Market, Dharwad - 580 001

ಮೊದಲ ಮಾತ್ರೆ

ಕ್ರಿ.ಶ. ೧೯೭೦ ರಲ್ಲಿ ಸಾಫ್ಟ್‌ಪಿಲ್ಟ್‌ಗೊಂಡ ಕನಾರ್ಟಿಕ ವಿಧ್ಯಾವರ್ಥಕ ಸಂಘವು ಕನಾರ್ಟಿಕದ ಅತ್ಯಂತ ಪಾರ್ಚೆನವಾದ, ಸಾಹಿತ್ಯಕ, ಮತ್ತು ಸಾಂಸ್ಕೃತಿಕ ಜೀವನದಲ್ಲಿ ಕನ್ನಡದ ಜನನಾಡಿಯನ್ನು ಮುದಿದ ತುಂಬ ಮಹತ್ವದ ಸಂಸ್ಕೃತಗಾದೆ. ಕನಾರ್ಟಿಕದ ಅನೇಕ ಬರೆಹಗಾರರು ಕವಿಗಳು ಸಾಮಾಜಿಕ ಕಾರ್ಯಕರ್ತರು ಈ ಸಂಸ್ಕೃತಿಯಿಂದ ಸ್ವಾತ್ಮ ಪಡೆದು, ಹೆಸರು ಪಡೆದು ನಾಡಿನ ತುಂಬ ತಮ್ಮ ಕಾರ್ಯಕ್ರಮಗಳನ್ನು ವಿಸ್ತರಿಸಿ ಕೊಂಡಿದ್ದಾರೆ.

ತನ್ನ ಹುಟ್ಟಿನಾರಭ್ಯಾದಿಂದ ಕನಾರ್ಟಿಕ ವಿಧ್ಯಾವರ್ಥಕ ಸಂಘವು ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗಾಗಿ ಅವರತನಾಗಿ ಶ್ರಮಿಸುತ್ತ ಬಂದಿದೆ. ಹೆಲವಾರು ಬಗೆಯ ಕಾರ್ಯಕರ್ಮಗಳನ್ನು ಹಮ್ಮಿಕೊಳ್ಳುವ ದರೊಂದಿಗೆ ಧಾರವಾಡಣನ್ನು ಕೇಂದ್ರ ವನಾಜ್ಞಾಗಿ ಇಟ್ಟಿಕೊಂಡು ಸಮಸ್ತ ಕನಾರ್ಟಿಕದ ಲೇಖಕರನ್ನು, ವಿಚಾರಣಂತರನ್ನು ಒಂದುಗೂಡಿಸಿ ಬೆಳಕಿಗೆ ತರುವ ಕಾರ್ಯವನ್ನು ಸಂಘವು ಮೊದಲಿನಿಂದ ನಿಯಮಿತವಾಗಿ ಮಾಡುತ್ತ ಬಂದಿದೆ.

ಕನ್ನಡ ಬರೆಹಗಾರರ ಬಳಗವನ್ನು ಕಟ್ಟಿ ಅವರಂದ ವಿವಿಧ ವಿವಿಧ ಗಳನ್ನು ಕರಿತು ಗ್ರಂಥಗಳನ್ನು ಬರಿಸಿ ಅಧವಾ ಸ್ವಧೀನಗಳನ್ನು ಏರ್ಧಿಸಿ ಗ್ರಂಥರಚನೆಗೆ ಸ್ವೀಕಾರ್ತಕ ನೀಡಿ ತನ್ನೂಲಕ ಮೂಡಿಬಂದ ಕೃತಿಗಳನ್ನು ತುಂಬ ಪರಶ್ರಮದಿಂದ ಪ್ರಕಟಿಸಿ ಅವುಗಳನ್ನು ನಾಡಿನ ತುಂಬ ಹರಡಿದ್ದ ಕನ್ನಡಾಧಿನ್ಯಾನಿಗಳಿಗೆ ತಲುಪಿಸುವ ಮಹತ್ವದ ಚಾರಿತ್ರಿಕ ಹೊಣಿಗಾರಿಕೆಯನ್ನು ಸಹ ಸಂಘವು ನಿರ್ವಹಿಸಿಕೊಂಡು ಬಂದಿದೆ.

ಈ ನಿಟ್ಟನಲ್ಲಿ ಸಂಘವು ಸಾಹಿತ್ಯಕ ಜಗತ್ತಿನಲ್ಲಿ ಬಹುಕಾಲ ಉಳಿಯುವಂಥ ಸೂರಾರು ಪುಸ್ತಕಗಳನ್ನು ಪ್ರಕಟಿಸಿದ್ದು ಅವು ಸಂಘದ ಚರ್ತೆಯಲ್ಲಿ ಉಳಿಯುವಂಥ ಕೃತಿಗಳು. ಈಚೆಗೆ ಕೆಲವು ವರ್ಷಗಳಿಂದ ಸಂಘದ ಪ್ರಕಾಶನ ವಿಭಾಗವು ನಾಡಿನಲ್ಲಿ ಬೆಳೆದು ಬಂದ ಪ್ರಕಾಶನದ ಪ್ರಸಾರದೊಂದಿಗೆ ಸ್ವಧಾರಾತ್ಮಕವಾಗಿ ಹೊಂದಿಕೊಂಡು ಹೋಗಲಾಗದೆ ಪುಸ್ತಕ ಪ್ರಕಟಣೆಯ ತನ್ನ ಕಾರ್ಯವನ್ನು ಸ್ಥಿತಗೊಳಿಸಿತು.

ಈಗ ಅನತಿ ಕಾಲದ್ವಾರ್ಯೇ ತನ್ನ ಆಯುಷ್ಯದ ಸೂರನೇಯ ವರ್ಧಣಿ ಉತ್ತರವ ವನ್ನು ಸಂಘವು ಆಚರಿಸಲಿರುವ ಸಂದರ್ಭದಲ್ಲಿ ಪೂರ್ವಭಾವಿಯಾಗಿ ತನ್ನ ಪಾರ್ಚೆನ ಗೌರವವನ್ನು ಮೆರದ ಕೆಲವಾರು ಕೃತಿಗಳನ್ನು ಅಯ್ಯಿಕೊಂಡು ಅವುಗಳ ಮರು ಮುದ್ರಣದ ಯೋಚನೆಯನ್ನು ಹಾಕಿಕೊಂಡಿತು. ಹಿಂದೆ ಸಂಘವು ಪ್ರಕಟಿಸಿದ ಅನೇಕ ಪುಸ್ತಕಗಳು ಒಂದು ಕಾಲಗಳಿಂದಲ್ಲಿ ಸೇರಿಹೋಗಿ ಅವುಗಳ ಪ್ರತಿಗಳು, ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಗಳ ಹೆಸರುಗಳು ಸಹ ಗೊತ್ತಿಲ್ಲದಂತೆ ಅಗಬಿಟ್ಟಿನೇ. ಸಂಘರ್ಷ ಇಡೀ ಚರಿತ್ರೆಯನ್ನು ಒಟ್ಟುಗೂಡಿಸಿ ಮಹತ್ವದ ಸಂಶೋಧನೆ ಗ್ರಂಥವೊಂದನ್ನು ಜವಾಬ್ದಾರಿಯುತ ವಿದ್ವಾಂಸರೊಬ್ಬರಿಂದ ಬರೆಸಬೇಕೆಂಬ ವಿಚಾರ ಸಹ ಸಂಸ್ಥೆಗಿಡೆ. ಆದಕ್ಕೆ ಅನುಕೂಲಕರವಾಗಿ ಸಹಾಯಕವಾಗುವಂಥ ಕಾರ್ಯವೇದು ಸದ್ಯ ಉಪಲಭಿಸಿದ್ದ ಕೃತಿಗಳಲ್ಲಿ ಹದಿನ್ಯೇದು ಪ್ರಸ್ತುತಗಳನ್ನು ಅಯ್ಯು ಅವುಗಳ ಮರುಮುದ್ರಣದ ಯೋಜನೆಯೊಂದನ್ನು ಹಮ್ಮುಕೊಂಡು ಅದರ ವಿವರವನ್ನು ಕನಾಂಟಿಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಗೊಳಿಸಿ ಪ್ರಾಣಾರ್ಥದಲ್ಲಿ ಸಲ್ಲಿಸಲಾಯಿತು. ಆಗ ಇಲಾಖೆಯ ನೀರ್ದೇ ಕರಾಗಿದ್ದ ಶ್ರೀ ನ. ನಾ. ಕರ್ತಾವಿ ಅವರು ಕನಾಂಟಿಕ ವಿದ್ಯಾವಾರ್ಥಕ ಸಂಘರ್ಷ ಬಿಗ್ಗಿ ತಾವು ಇಟ್ಟುಕೊಂಡಿದ್ದ ಅಭಿಮಾನವನ್ನು ಹೃತ್ಯಾವಾರ್ಥಕವಾಗಿ ಸೆಂದು ಸಂಘರ್ಷ ಹಮ್ಮುಕೊಂಡ ಈ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಏಲ್ಲ ರೀತಿಯ ನೀರವು ನೀಡುವುದಾಗಿ ಆಶ್ವಸನೆ ಕೊಟ್ಟಿರು. ಅದರಂತೆ ಯೋಜನೆಯನ್ನು ಒಸ್ಪಿ ಸರಕಾರವು ಹದಿನ್ಯೇದು ಪ್ರಸ್ತುತಗಳ ಪ್ರಕಾಶನಕ್ಕಾಗಿ ಎರಡು ಲಕ್ಷ ರೂಪಾಯಿಗಳನ್ನು ಅನುದಾನ ವಾಗಿ ಕೊಡುವಂತೆ ವ್ಯವಸ್ಥೆ ಮಾಡಿದ ಮಾನ್ಯ ಶ್ರೀ ಕರ್ತಾವಿ ಅವರು ಸಂಘರ್ಷ ಆ ಅನುದಾನವನ್ನು ಸ್ವೀಕರಿಸುವ ಹೊತ್ತಿಗೆ ಭೌತಿಕವಾಗಿ ಇಲ್ಲವಾದದ್ದು ಸಂಘರ್ಷಕ್ಕೆ ಬಹಳ ದೊಡ್ಡ ಸೊಂಪು. ಹದಿನ್ಯೇದು ಕೃತಿಗಳ ಪ್ರಕಾಶನದ ಈ ಸಂಭರ್ಥದಲ್ಲಿ ಸಂಘರ್ಷ ಅಶ್ಯಂತ ಕೃತಜ್ಞತೆಯಿಂದ ಶ್ರೀ ಕರ್ತಾವಿ ಅವರನ್ನು ಸೃಷ್ಟಿಸುತ್ತದೆ.

ಸಂಘರ್ಷ ಮರುಮುದ್ರಣದ ಪ್ರಕಾಶನ ಯೋಜನೆಯ ಮೂದಲ ಹಂತವಾಗಿ ಅಯ್ಯುಕೊಂಡ ಹದಿನ್ಯೇದು ಕೃತಿಗಳು ಇವು :

- ಗ) ಶಾಯಾಸಾಗರ
- ಅ) ಕನ್ನಡಿಗರ ಜನ್ಮಸಾರ್ಥಕತೆ
- ಆ) ನರಕಾಸುರ ವಿಜಯವ್ಯಾಯೋಗಂ
- ಇ) ಕನಾಂಟಿಕ ಕಥಾಸರಿತಾಪ್ನಿಗರ
- ಈ) ಮೋಹಿನೀ ಅಧವಾ ನಿಂದಕರೆ ನಡವಳ
- ಈ) ಕನ್ನಡ ಮಾತು ತಲೆಯಿತ್ತುವ ಬಗೆ
- ಉ) ಕಾಲಿದಾಸ ಚರಿತ್ರ
- ಉ) ಕನಾಂಟಿಕ ಯಯಾತಿನಾಟಿಕಂ
- ಉ) ಗೃಹನ್ಯೇದ್ಯಕವು
- ಗಂ) ಭಾರತೀಯ ವಿದ್ಯಾರ್ಥಿಯರು
- ಗಂ) ಶ್ರೀಯಾಸಾಧನ
- ಗಂ) ಪಂಡಿತರಾಜ ಜಗನ್ನಾಥ
- ಗಂ) ಇಸೋವನ ಚರಿತ್ರ

- (೧೮) ಶ್ರೀ ವಿದ್ಯಾರಣ್ಯ ಸ್ವಾಮಿಗಳು
 (೧೯) ಸರಗುಂಡದ ಬಂಡಾಯ

ಕೃಮವಾಗಿ ಪ್ರಕಟಿಸಾಗುತ್ತಿರುವ ಈ ಕೃತಿಗಳು ಸಹ ಪವರ್ತು ಹೆಚ್ಚಿನ್ನು, ಆ ಕಾಲದ ಭಾಷಾ ಸೌಂದರ್ಯ, ವಾರ್ಯಕರಣ ಹಾಗೂ ಭಾವಾಶಾಸ್ತ್ರದ ದೃಷ್ಟಿಕೋನ ಕಾಗೂ ಬೆಳೆಯಬೇಕಾಗಿದ್ದ ಒಂದು ಧಾರೆಯ ನಿರಂತರ ಪರಿಶ್ರಮದ ವಿಕಾಸಶಿಲೆ ಘಟ್ಟಿ ಮುಂತಾದ ದೃಷ್ಟಿಯಿಂದ ಪ್ರಮುಖ ಆಯಾಮಗಳನ್ನು ಹೊಂದಿರುವಂಥಿವೆ. ಈ ಕೃತಿಗಳನ್ನು ಆಗ ಕನಾರ್ಟಿಕ ವಿದ್ಯಾವರ್ಥಕ ಸಂಘಕಾರ್ಯಿ ರಚಿಸಿಕೊಂಟ್ತಿ ಆಯಾ ಲೇಖಕರು ತಮ್ಮ ಕೃತಿಗಳ ಸ್ವಾಮ್ಯವನ್ನು ಸಂಘಕ್ಕೆ ನೀಡಿದ್ದು ಈಗ ಈ ಕೃತಿಗಳ ಏಕಸ್ವಾಪ್ತಿ ಹೊಂದಿದ ಸಂಘವು ಆ ಎಲ್ಲ ಲೇಖಕರನ್ನು ಕೃತಿಜ್ಞತೆಯಿಂದ ಸ್ವರಿಸುತ್ತದೆ.

ಈ ಕೃತಿಗಳಲ್ಲಿ ಯಾವುದೇ ಬದಲಾವಣೆ ಅಥವಾ ದೊಷ ಸೇರ್ವಡಿ ಇತ್ಯಾದಿ ಮಾಡಿ ಅವು ಇದ್ದ ಮೂಲ ಸ್ಥಿರ್ಯಾಲ್ಯಾಟ್ ಮುದ್ರಾ ಮಾಡಿಸಲಾಗಿದೆ. ಐತಿಹಾಸಿಕ ದೃಷ್ಟಿಯಿಂದ ಈ ಕೃತಿಗಳನ್ನು ಆಭ್ಯಂಸಿಸುವವರಿಗೆ ಯಾವ ದೃಷ್ಟಿಯಿಂದಲೂ ವ್ಯತ್ಯಯ ಬರದ ಹಾಗೆ ಇವುಗಳ ಮೂಲ ಸ್ವರೂಪವನ್ನು ಉಳಿಸಿಕೊಳ್ಳಲಾಗಿದೆ. ಈಗ ಬೇರೆ ಎಲ್ಲಿಯೂ ಉಪಲಭಿಸಿರದ ಈ ವಿರಳ ಕೃತಿಗಳನ್ನು ಹೀಗೆ ಇಂದ್ರಾಜಿದಲ್ಲಿಯೇ ಉಪಲಭಿಸಿಲಿಸಿ ಅವುಗಳ ಆಯುಹ್ಯ ಹಾಗೂ ಅಸ್ತಿತ್ವಗಳನ್ನು ಇನ್ನಷ್ಟು ಸುಭದ್ರ ಗೊಳಿಸುವ ನಿರ್ದಿಷ್ಟನಲ್ಲಿ ಈ ಮರುಮುದ್ರಣಗಳು ಜನಕಿಗೆ ಪ್ರಯೋಜನಕಾರಿಯಾದರೆ ಸಂಘದ ಶ್ರಮ ಸಾರ್ಥಕವಾದಂತಿ.

ಈ ಕೃತಿಗಳನ್ನು ಪ್ರಕಟಿಸಲು ಆರ್ಥಿಕ ಸೇರಪು ನೀಡಿದ ಕನಾರ್ಟಿಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾವು ನಿಶೇಷಣಾಗಿ ಕೃತಿಜ್ಞರಾಗಿದ್ದೀವೆ. ಈ ಹಣಸೈದು ಕೃತಿಗಳಲ್ಲದೆ ಕನಾರ್ಟಿಕ ವಿದ್ಯಾವರ್ಥಕ ಸಂಘದ ಇನ್ನಿತಿರ ಎಲ್ಲ ಕೃತಿಗಳನ್ನು ಹೀಗೆ ಮಾಡಿಸುವುದ್ದಿಂದ ಮಾಡಿ ನಾಡಿನ ತುಂಬ ಅವು ವ್ಯಾಪಿಸಿಸುವಂತೆ ಮಾಡುವ ಉದ್ದೇಶ ನಮಗಿರುವುದರಿಂದ ಇನ್ನು ಮುಂದೆಯೂ ಕನಾರ್ಟಿಕ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಮ್ಮು ಈ ಬೃಹತ್ ಯೋಜನೆ ಯಾರ್ಥಸ್ವಯಾಗಿ ಮುಂದು ವರಿಯುವಂತೆ ನಮಗೆ ಆರ್ಥಿಕ ಸೇರಪನ್ನು ನೀಡಿ ಇಂಥ ಒಂದು ಐತಿಹಾಸಿಕ ಉಪಕರ್ಮದ ಮೂಲಕ ಪ್ರಕಾಶಿತಗೊಳ್ಳುವ ಕೃತಿಗಳ ಪುನರುಜ್ಜೀವನಕ್ಕೆ ಕಾರಣವಾಗಿ ನಮ್ಮ ಬೆನ್ನು ತಟ್ಟಿಲಿ ಎಂದು ಅಶಿಸುತ್ತೀವೆ.

ಧಾರವಾಡದಲ್ಲಿ ‘ಡಿಪ್ಪತ್ತಿ ಎ. ಇನ್ಸ್ಟಿಟ್ಯೂಟ್’ ಆಗಿದ್ದ, ಶ್ರೀ ಗುರುನಾಥ ನೆಂಕಟೇಶ ಕಿತ್ತೂರ್, ಬಿ. ಎ. ಅವರು ಉ-ಎ-೧೮ ರಂದು ಬರೆದು ಮುಗಿಸಿದ ‘ಕಾಲಿದಾಸ ಜರಿತ್ರ’ವು ಎಂಬ ಐತಿಹಾಸಿಕ ಮಹತ್ವದ ಕೃತಿಯನ್ನು ಕನಾರ್ಟಿಕ ವಿದ್ಯಾವರ್ಥಕ ಸಂಘವು ತನ್ನ ವಾಗ್ಧೀಷಣ ಗ್ರಂಥಮಾಲೆಯ ಅಳ ನೇಯ ಪುಷ್ಟನಾಗಿ ಇರುತ್ತಿರುತ್ತದೆ.

ಯಲ್ಲಿ ಪ್ರಕಟಿಸಿತ್ತು. ಆಗ ಇದರ ಬೆಲೆ ಆರು ಅಣಿ ಇತ್ತು. ಕಾಲಿದಾಸನನ್ನು ಕುರಿತು ಎಮ್ಮೆ ಕೃತಿಗಳು ಬಂದರೂ ಆವನ ಸಾಹಿತ್ಯ ನುತ್ತು ಜೀವನ ದೇಶನ ಅಪಾರ ಸಮುದ್ರ ದುಂತಿರುವುದರಿಂದ ಅಭ್ಯಾಸಗಳಿಗೆ, ವಿದ್ಯಾರ್ಥಿಗೆ ಈಗಲೂ ಸಾಮಗ್ರಿಯನ್ನು ಕಾಲಿದಾಸನು ಒದಗಿಸುತ್ತೇಲೇ ಇಡ್ಡಾನೆ. ಈ ಶತಕದ ಆದಿಯಲ್ಲಿ ಕಾಲಿದಾಸ ಸಾಹಿತ್ಯ ಮತ್ತು ಅವನನ್ನು ಕುರಿತೆ ಅಧ್ಯಯನ ಸಾಮಗ್ರಿಗಳು ತುಂಬ ಸೀಮಿತವಾಗಿದ್ದ ಕಾಲದಲ್ಲಿ ಇಮ್ಮೆ ಅಭ್ಯಾಸವುಂಬಾದ ಕೃತಿಯನ್ನು ಶ್ರೀ ಕಿತ್ತಾರ ಅವರು ರಚಿಸಿದ್ದು ಅಭಿನಂದನಾರ್ಥ.

ಕನಾಟಕದ ಜನತೆ, ಸಾಹಿತ್ಯಕ್ಕೆ ಸ್ನೇಹಿತರು, ಗ್ರಂಥಾಲಯಗಳ ಅಧಿಕಾರಿಗಳು ಪ್ರಾಚೀನ ಕೃತಿ ಸಂಗ್ರಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೃತಿಗಳ ಪ್ರತಿಗಳನ್ನು ಕೊಂಡು ಅಧಿಕವಾಗಿ ಸಹಾಯ ಮಾಡಿದಾಗ ಇನ್ನುಳಿದ ಕೃತಿಗಳನ್ನು ಬೇಗನೆ ಬೆಳಕಿಗೆ ತರುವ ನಮ್ಮೆ ಯೋಜನೆ ಬಹು ಬೇಗನೆ ಕಾರ್ಯಗರ್ಹಿಸಿದ್ದುವಲ್ಲಿ ಸಂದರ್ಭವಿಲ್ಲ.

ಈ ಕೃತಿಯ ಪ್ರಕಟಣೆಗೆ ಪ್ರತ್ಯೇಕ್ಕ ಅಧಿವಾ ಅಪ್ರತ್ಯೇಕವಾಗಿ ಸಹಾಯ ಸ್ಥಳಿಸಿದ ಎಲ್ಲ ಅತ್ಯುಭ್ಯರಿಗೆ ಹಾಗೂ ಲಲಿತ ಮುದ್ರಣಾಲಯದ ಸಿಬ್ಬಂದಿಗೆ ಕೃತಜ್ಞ ತೆಗಳು.

ಗ-ಲ-ಗಳಾ
ಧಾರವಾದ

ಸಿದ್ಧಾಲಿಂಗ ಪಟ್ಟಣಶಿಷ್ಟ
ಪ್ರಥಾನ ಕಾರ್ಯದರ್ಶಿ

ಪಾಟೀಲ ಪ್ರತ್ಯೇಪ
ಅಧ್ಯಕ್ಷರು

ಪ್ರಸ್ತಾವನೆ

ಈಗ್ಗೆ ಕೈಕೊಂಡ ವಿವರದ ಮಹತ್ವವಿಷ್ಯಂದು ಹೇಳಲವಕ್ಕೆ ವಿಲ್ಲ. ನಮ್ಮುದೇಶದ ಮಹಾಭಾಗ್ಯದಿಂದ ಮಹಾ ಮಹಾ ಅಂಗ ಪಂಡಿತರ ಚಿಕ್ಕನಾದರೂ ಈ ನಮ್ಮು ಆಯ್ದ ಭಾವೆಯ ಕಡೆಗೆ ಹತ್ತಿರುವದು. ಈಗ್ಗೆ ಎಲ್ಲ ಪಾಠಶಾಲೆಗಳಲ್ಲಿಯೂ, ವಿಶ್ವವಿದ್ಯಾಲಯ ಗಳಲ್ಲಿಯೂ ಈ ಭಾವೆಯ ಅಭಿಜ್ಞಾನವು ಚನ್ನಾಗಿ ಸಾಧಿದೆ. ಪಾರ್ಶೀನ ಗ್ರಂಥಗಳು ಜಮ್ಮನಿ ಮುಂತಾದ ಯುರೋಪ ಖಂಡದ ದೇಶದ ಪುಸ್ತಕಾಲಯಗಳಲ್ಲಿ ಉನ್ನತ ಸಾಫ್ಟ್ ನವನ್ನು ಪಡೆಯಲಾರಂಭಿಸಿರುತ್ತವೆ. ನಮ್ಮು ವೇದಾದಿ ಪರಮ-ಹಾವನ ಗ್ರಂಥಗಳು ಯುರೋಪಿಯ ಪುಕಿತ್ತಿಗೆ ಅಮೂಲ್ಯಗ್ರಂಥಗಳಿಂದ ಕಾಡುಬಂದದರಿಂದ ಟೀವ್ನು, ಹಾರ್ಮಾಯಿಸಾ, ಮಿಸಿಸಿಪಿ ಮೊದಲಾದ ನದಿತಟಗಳಲ್ಲಿ ಅವುಗಳ ಫೋಟ್‌ವು ಒಂದೇಸನ್ನೆ ನಡೆದಿರುತ್ತದೆ. ಆದರೆ ಈ ವಿವರವಾಗಿ ನಮ್ಮುಲ್ಲಿಯೇ ಚೆದಾಸೆನ್ನೈ ವಿರುವದನ್ನು ಕಂಡು, ಬಹುದುಃಖವಾಗುತ್ತದೆ. ಆದನ್ನು ಹೋಗಲಾಡಿಸುವದಕ್ಕಾಗಿ ಅನೇಕ ವಿದ್ಯಾರ್ಥರೂ, ಖಾದಾರ ಸಭ್ಯರ್ಗುಗಳ ರೂ, ಅನೇಕ ಸ್ಥಳಗಳಲ್ಲಿ ಒಮ್ಮ ಪೆಟ್ರಾವು ದಿಂದ ದೊಡ್ಡದೊಡ್ಡ ಸಂಕ್ಷಿಪ್ತಗಳನ್ನು ಸಾಫ್ಟ್ ಪಿಎ, ಅನೇಕ ಉಪಾಯಗಳನ್ನು ನಡೆಸಿದ್ದಾರೆ. ಈ ಭಾವೆಯು ಕರಿಣವಿರುವದರಿಂದ ಆಗುವಷ್ಟು ಅಳ್ಳಾಗುತ್ತದೆ, ಗ್ರಂಥಾವಲೋಕನವೇ ಆಗುವದಿಲ್ಲ. ಕನೆಂಟಿಕ ವಿದ್ಯಾವಧಿಕ ಸಂಖ್ಯಾವರು ಬಹು ಉದಾರತನದಿಂದ ಕನ್ನಡ ಗ್ರಂಥ ಸಂಗ್ರಹವನ್ನು ಬೆಳೆಸುವದಕ್ಕಾಗಿ ಬಹುಮಾನವನ್ನು ಕೊಡುವದರಿಂದ ಸಂಕ್ಷಿತ ಭಾವೆಯ ಕಡೆಗೆ ಅನೇಕ ಜಾಸರ ಉತ್ತರ ಹತ್ತುವದು ಸಹಜವಾದದ್ದು. ಇದರಿಂದ ಈ ಭಾವೆಗೂ ಕೆಲವಂಬಂದ ಉತ್ತೇಜನ ಕೊಟ್ಟಿಂತಾಗುವದು. ಇದು ಅಭಿನಂದನೀಯವಾದದ್ದೇ ಸರಿ. ಈ ತರದ ಸದಭಿಪ್ರಾರ್ಥವನ್ನು ಗ್ರಂಥಗಳ ದ್ವಾರದಿಂದ ಅಭಿವೃದ್ಧಿಪಡಿಸಿ, ತೇವ್ನವಾಗಿಯೇ ಸೇರಿಸಿಸುವದಕ್ಕಾಗಿ ಪರಿಸ್ಥಿತಿರನು ಎಲ್ಲಾರೂ ಸಾಕಾಗುವಷ್ಟು ಸಂಕಾಯ ಕೊಡಲೇದು ಪಾರ್ಥಿಫುನೆನು.

ಇ. ಎಲ್ಲ ಭಾವೆಗಳಲ್ಲಿಯೂ ಕಾವ್ಯ ವಿವರವು ಬಹು ಮಧುರವಾಗಿರುವದೆಂದು ಸಾಧಾರಣವಾದ ನಿಯಮಪೂರ್ವಿಕೆ. ಅದರಲ್ಲಿ ಸಂಸ್ಕೃತ ಭಾವೆಯಲ್ಲಿರುವ ಕಾವ್ಯ ವಿಸ್ತಾರವು ಉಳಿದ ಯಾವ ಭಾವೆಗಳಲ್ಲಿಯೂ ತೋರುವದಿಲ್ಲಿಂದರೂ ಸ್ಲಾಪದು. ಶ್ರೀಮದ್ಭಾಗವತ, ಮಹಾಭಾರತ, ಭಾಗವತ, ಉಳಿದ ಪುರಾಣಗಳು, ವೇದ-ವೇದಾಜ್ಞಗಳು, ಶಾಸ್ತ್ರಗಳು, ಕಾವ್ಯಗಳು, ನಾಟಕ ಮುಂತಾದ ಅನೇಕ ಮನೋಹರ ಗ್ರಂಥಗಳು ಎಂಬ ಕಾವ್ಯಸಮುದ್ರನೇ ಇರುವದು. ಈ ಸಮುದ್ರವನ್ನು ದಾಟಿವದು ಎಪ್ಪೋ ಜನ್ಮಗಳಲ್ಲಾದೂ ಆಗಲಾರದು. ಒಂದು ಜನ್ಮದಲ್ಲಿ ಅದಕ್ಕೆ ಜ್ಞಾನ ಪಡೆದು, ತನ್ನ ಕೈಲಾದ ಮಟ್ಟಿಗೆ ಗ್ರಂಥಗಳನ್ನು ಅವಲೋಕಿಸಿ ಅದರಿಂದ ತನ್ನ ಘಣಿಕ ಪಾರತಿಕ

ಸೌಖ್ಯವನ್ನು ಹಡೆಯುವದೇ ಮನುಷ್ಯನ ಕರ್ತವ್ಯವಾಗಿರುವದು. ಆದರೆ ಕಾವ್ಯದ ಜ್ಞಾನವು ಉಭಯಶರಿರದಲ್ಲಾ ಹಿತಕರವಾಗಿರುವದು. ಅಂಥ ನಮ್ಮ ಕವಿಗಳಲ್ಲಿ ಉತ್ತಮೋತ್ತಮನಾದವನೆಂದರೆ ಕಾಲಿದಾಸನೇ. ಆತನ ಜೀತ್ತಲೇಖನವನ್ನು ಸೊದಲು ಕೃಕೊಳ್ಳುವದು ಸಹజವಾಗಿರುವದರಿಂದ ಈ ವಿವರು ದ್ವಾರಾ ನನ್ನ ಅಲ್ಪ ಪ್ರಯತ್ನವನ್ನು ವಿದ್ಯಾಂಸರಿಗೆ ಸಮರ್ಪಿಸಿದ್ದೇನೆ.

ಇ. ಇಂಡಿಯನ್ ಅಂಟಿಕ್ಸ್ ರೀಜ, ಕ್ರೀ. ವಾ. ಚಿವಳಣಾಕರರು ಮಹಾರಾಷ್ಟ್ರ ಭಾಷೆಯಲ್ಲಿ ಬರೆದ ಕಾಲಿದಾಸನ ಚರಿತ್ರೆ, ಮ. ರಾ. ರಾ. ಕಾಶೀನಾಥ ಬಾಪ್ತಿ ಪಾಲಕ ಇವರ ಮೇಧಾವುಂಡುತ್ತದೆ ಭಾಷಾಂತರ, ಮತ್ತು ರಾ. ರಾ. ನುದರಗೀಕರರು ಬರೆದ ರಘುವಂಶದ ಪ್ರಸ್ತಾವನೆ, ರಾ. ರಾ. ಶಂಕರ ಪಾಂಡುಗ ಪಂಡಿತ ಇವರ ರಘುವಂಶದ ಕಾಗು ಮಾಲವಿಕಾಗ್ನಿ ಮಿತ್ರದ ಪ್ರಸ್ತಾವನೆ, ಮತ್ತು ಅನೇಕ ಗ್ರಂಥಗಳ ಸಹಾಯವು ಪ್ರಜಾ ದೊರೆತ್ತದ್ದರಿಂದ ಇವುಗಳಿಗೆಲ್ಲ ನಾನು ಕೃತಜ್ಞನಾಗಿದ್ದೇನೆ. ಈ ಚಿಕ್ಕ ಚರಿತ್ರ ದಿಂದ ರಸಿಕ ಜನರ ಪರಿಶೋಷನಾಯಿತೆಂದರೆ ಈ ನನ್ನ ಪ್ರಯತ್ನವು ಸಫಲವಾಯಿತೆಂದು ಸಂಭಿತ್ತೇನೆ.

ಉ. ಇನ್ನು ಮುಂದೆ ಚರಿತ್ರದಲ್ಲಿ ಬರೆಯುವ ವಿವರಗಳ ಕ್ರಮವನ್ನು ಸೂಚಿಸಿ, ಈ ಪ್ರಸಾವನೆಯನ್ನು ಮುಗಿಸುವೇನು.

ಗ. ಕವಿವರ ಕಾಲಿದಾಸನ ಕೀರ್ತಿಯ ಪ್ರಸಾರವ. ಗ. ವಿವಿಧ ಆವಾಫಿಇನ ಪಂಡಿತ ಜನರು ಮಾಡಿದ ಈ ಕವಿಯ ಕಾಲನೀಣಯವು. ಇ. ಈ ಕವಿಯ ರಚಿಸಿದ ಗ್ರಂಥಗಳೂ, ಅವುಗಳ ಸಾರಾಂಶವೂ, ಅವುಗಳಲ್ಲಿಯ ಗುಣಗಳೂ, ವಿವರಿಸಲ್ಪಡುವವು. ಈ. ಈ ಗ್ರಂಥಗಳಿಗೆಲ್ಲ ಕರ್ತೃನೊಬ್ಬನೇ ಇರುವಂದು ಸಪ್ರವಾಣಿ ದಿಷ್ಟ ಮಾಡಿ ತೋರಿಸುವದು. ಇ. ಉತ್ತಮೋತ್ತಮನು ವಿವರಗಳ ಉದಾಹರಣೆಗಳು. ೯. ಉಪ ಸಂಹಾರ.

ವಿದ್ಯಾಂಸೋ ಯದಿ ತುಸ್ಯೇಯುಃ ಪ್ರಯತ್ನೇನಾಮುನಾ ಮಮ |
ಮನ್ಯೇಽಹಮಾತ್ಮನೋ ನೂನಂ ಸರ್ವಾ ಕೃತಕೃತಾಮಾ ||

ಬೆಳ್ಗಾವ

ತಾ. ೪-೮-೧೯

ಗುರುನಾಥ ವೆಂಕಟೇಶ ಕತ್ತಳ್ಯಾರ

|| ಶ್ರೀ ಗಣೇಶಾಯ ನಮಃ ||

१. ಕಾಲಿದಾಸನ ಕೀರ್ತಿಪ್ರಸಾರ

ವಾಗಧಾರವಿವಸಂಪುಟ್ತೆ ವಾಗಧಾರಪ್ರತಿಪತ್ತಯೇ |

ಜಗತ್ತಃ ಪಿತರ್ಥಾ ವನ್ನೇ ಪಾರ್ವತೀಪರಮೇಶ್ವರ್ಥಾ

|| १ ||

ಶಬ್ದಾಧ್ರಿಗಳಂತೆ ಅತ್ಯುಂತ ಕೂಡಿಕೊಂಡಿರುವಂಥ ಜಗತ್ತಿಗೆ ತಾಯಿತಂದೆಗಳಾದ ಪಾರ್ವತೀಪರಮೇಶ್ವರಿಗೆ ಶಬ್ದಾಧ್ರಿಪ್ರತಿಗಾಗಿ ನಮಿಸುವೇನು.

ಕವಿಯು ಜರಿತ್ತುವನ್ನು ಬರೆಯಬೇಕೆಂದು ಮನಸ್ಸಿನಲ್ಲಿ ವಿಚಾರ ಬಂದ ಚಂಡಲೆ, ಕಾಲಿದಾಸನ ಹೆಸರೇ ಹೊದಲು ಬರುವದು. ಕಾಲಿದಾಸದಿಂದಲೂ ಯೋಗ್ಯತೆಯು ಮಾನದಿಂದಲೂ ಸರ್ವ ರಾಷ್ಟ್ರಗಳಲ್ಲಿಯ ಪಂಡಿತ ಜನರು ಮಾನವನ್ನು ಕೊಡುವ ಕವಿ ಯೆಂದರೆ ಕಾಲಿದಾಸನೇ ಸರಿ. ಇದರ ವಿವರವಾಗಿ ಜಯದೇವ ಕವಿಯು ಅಂದದ್ವ್ಯಾ—

ಯಸ್ಯಾಖ್ಯಾತಿರಾಶಿಕರಿಂದಿರಿಕರಃ ಕರ್ಣಪ್ರಾಣಿರೋ ಮಂಯಾರೋ |

ಭಾಸೋ ರಾಸಃ ಕವಿಕುಲಗುರುಂ ಕಾಲಿದಾಸೋ ವಿಲಾಸಃ ||

ಹಂಸೋ ಹಂಸೋ ಹೃದಯವಸತಿಃ ಪಂಚಭಾಣಸ್ತು ಭಾಣಃ |

ಕೇವಳಂ ಸೈಷಾ ಕಥಯ ಕವಿತಾ ಕಾಮಿನೀ ಕೌಶಿಕಾಯ || १ ||

ಚೋರ ಕವಿಯು ಉಂಗರಗೂಡಲುಗಳ ನಿರವ್ಯಾ, ಮಂಯಾರನು ಕವಿಯಲ್ಲಿ-ಯಾಭರಣದ ಪುಷ್ಟಿಯ್ವಾ, ಭಾಷಕವಿಯು ಹಾಸವ್ಯಾ, ಕವಿಶ್ವರಾನಾದ ಕಾಲಿದಾಸನು ವಿಲಾಸವ್ಯಾ, ಹರ್ಷಕವಿಯು ಹೃದಯದಲ್ಲಿ ತುಂಬಿದ ಹರ್ಷವ್ಯಾ, ಬಾಣಕವಿಯು ಮನ್ಯಾಧನೋ, ಆಗಿರುವ ಕವಿತೆಯುಂ ಕಾಮಿನಿಯನ್ನು ಸೋಡಿ, ಯಾರಿಗೆ ಕೌಶಿಕವಾಗಲರಿಯಾದರೂ ಹರ್ಷಚರಿತ್ರದಲ್ಲಿ ಅನ್ಯಾವದೇನಂದರೆ—

ಸಿಗರತಾಸು ನ ವಾ ಕಸ್ಯ ಕಾಲಿದಾಸಸ್ಯ ಸೂಕ್ತಿಷು |

ಪ್ರೀತಿಮರಧುರಸಾನ್ವಾರಮು ಮಂಜರಿಸ್ವಾಜಾಯತೇ || २ ||

ಮಧುರ ರಸದಿಂದ ಆದ್ರ್ವವಾದ ಮಂಜರಿಗಳಲ್ಲಿಯಂತೆ ಮಧುರವಾದ ಕಾಲಿದಾಸನ ವಾರೀಯಲ್ಲಿ ಯಾರ ಪ್ರೀತಿಯುಂಬಾಗದು? ಮತ್ತೊಂದು ಸುಭಾಷಿತ ಶ್ಲೋಕ ವಿರುವದು. ಅದಾವೈದೆಂದರೆ,—

ಪುರಾ ಕವಿನಾಂ ಗಣನಾಪ್ರಸಂಗೇ ಕಣಿಷ್ಠಿಕಾಂಧಿಷ್ಠಿತಕಾಲಿದಾಸಾ |

ಅದಾಷಿತತ್ತುಲ್ಯಕವೇರಿಫಾವಾದನಾಮಿಕಾಸಾಧಾವತೀ ಬಧೂವ || ३ ||

ಪೂರ್ವಕಾಲದಲ್ಲಿ ಕವಿಗಳ ಗಣನೆಯನ್ನು ಮಾಡುವ ಕಾಲಕ್ಕೆ ಕಾಲಿದಾಸನ ಹೆಸರೇ ಕಿರಿಬೆರಳಿನ ಮೇಲೆ ಕೂತಿತು. ಈ ಹೊತ್ತಿನವರೆಗೂ ಅಂಥ ಮತ್ತೊಂಬ್ಬ

ಕವಿಯು ಆಗಡಿ ಇಮನವರಿಂದಬೇಕೆ ಆಸಾಮಿಕೆಯಿಂಬ ಬೆರಳು ಹೇಸರಿಂದ ಬೆರಳು ಎಂದು ಅನ್ವಯಿಸುತ್ತಾರೆ ನಾಂತರ ಸ್ವಾತಂತ್ರ್ಯ ಪಡೆಯಿಂತು.

ಭಾಷ್ಯಾದಾಜಿ ಪಂಡಿತರು ಅನ್ನುವರ್ದೇಸಂದರೆ— ಭರತ ವಿಂಡಿದಲ್ಲಿ ಈ ಹೋದೆ ಎಲ್ಲ ಕವಿಗಳ ಹಾಗೂ ಸಾಟಕಾರಗರ ಗುಂಗಳ ತಲನೆ ಮಾಡಿ ಸೋಡಿದರೆ ಸಂಜಾಗಿ ನ್ಯಾಯದಿಂದ ಕಾಲಿದಾರ ಸರ್ನೇ ಶ್ರೀನೃಸುಂದು ಪ್ರಸ್ತುತಾಗಿ ತೋರುತ್ತದೆ. ಈತನ ಗ್ರಂಥ ಗಳ ಭಾವಾಂತರವು ಕೇವಲ ಪ್ರಾಕೃತ ಭಾಷೆಗಳಲ್ಲಿಯೇ ಮಾತಿರುವದಂತಹ್ಲಿ; ಆದರೆ ಇಂಗ್ಲೀಜಿ, ಒಪ್ಪನ್, ಪ್ರೀಂಚ್, ಡ್ಯೂಸಿಟ್, ಕರ್ಪೂರೀಯನ್, ಲ್ಯಾಪ್ಲಿನ್, ಮುಂತಾದ ಭಾಷೆಗಳಲ್ಲಿ ಪರಾ ಮಾಡಿರುವದು. ಈ ಕವಿಯ ಮುಖಲಗ್ರಂಥಗಳ ವಾಚನದಿಂದ ಭರತಶಂಧ ಪಂಡಿತರು ತಮ್ಮ ತಮ್ಮ ಮನಸ್ಸನ್ನು ಪ್ರಣಾ ಸಂಕೊನ ಬಡಿಸುತ್ತಾರೆ. ಹಾಗೂ ಕೇವಲ ಆ ಗ್ರಂಥಗಳ ಭಾವಾಂತರದ ಅವಶೇಷನದಿಂದಲೇ ಯುದ್ಧಾಂಶಿಯ ಪಂಡಿತರಾದ್ದೂ ಆರ್ಥಿಕವಾದ ಅನಂಡವನ್ನು ಕಡೆಯಿತ್ತಾರೆ. ಹೊನ್ನೆ, ವಿಲ್ನ್, ಲ್ಯಾಸನ್, ಬೆರಿಂಗ್, ಲಾಲುಲ್ಯಾಪ್ನು, ಫಾರ್ಕ್, ಗೋಡ್ಲಿಂಗ್, ಶ್ಲಿಚೆಲ್, ಹಂಬೋಲ್ಡ್ ಮುಂತಾದ ಮಹಾಮಹಿಯ ಪಂಡಿತರು ಕವಿಗಳಲ್ಲಿ ಪ್ರಥಮಸಾಫಿನವನ್ನು ಕಾಲಿದಾಸನಿಗೇ ಕೊಡಬಂದು.

ಹಂಚೋಲ್ಪ

ಹಂಚೋಲ್ಪ ಪಂಡಿತರು ನರೋಸುವದೀನಂದರೆ— ಶಾಕಂತಲಪೆಂಬ ಪ್ರಸಿದ್ಧ ನಾಟಿಕ ಕರ್ತೃನೇ ಪ್ರಸಿದ್ಧ ಕಾಲಿದಾಸನು. ಸೃಷ್ಟಿಸೊಂದರುವನ್ನು ಸೋಡಿ ಬೆರಾಗಾಗುವವರ ಮನಸ್ಸಿನ ಹೇಳೆ ಅದರಿಂದುಂಟಾದ ಪರಿಣಾಮವನ್ನು ನರೋಸುವದರಲ್ಲಿ ಕಾಲಿದಾಸನ ಸರಯಾದ ಏರಧನೆ ಕವಿಯೇ ಭಾವನಲಯದಲ್ಲಿ. ಈ ಪ್ರಶಾಂತ ಕವಿಯು ವಿಕ್ರಮರಾಜನ ಸಭೆಯಲ್ಲಿದ್ದನು. ಆದ್ದರಿಂದ ಈತನು ಹೃಜ್ರಿಲ್, ಹೋರೆಸ ಕವಿಗಳ ಕಾಲದಲ್ಲಿದ್ದ ವಸಿಂದು ತೋರುತ್ತದೆ. ಹೃದಯದ್ವಾರಕ ವಣಾನದ ಕೊಮುಲತ್ತುದಿಂದಲೂ, ಹೊಸದೊಂದು ಸೃಷ್ಟಿಯನ್ನೇ ರಚಿಸುವಂಥ ಉದಾತ್ತ ಕಲ್ಪನೆ ಗಳಿಂದಲೂ, ಸಕಲ ರಾಷ್ಟ್ರಗಳ ಕವಿಗಳಲ್ಲಿ ಇವನಿಗೇ ಪ್ರಥಮಸಾಫಿನವ ವಾರಪ್ರವಾಗಿದೆ.

ಖ್ಯಾಸನ್ ಪಂಡಿತರು

ಖ್ಯಾಸನ್ ಪಂಡಿತರು ತಮ್ಮ ಅನುಪಮವಾದ “ಭಾರತಕವಿತ್ವದ ಜಿಕ್ಷೆ” ಎಂಬ ಗ್ರಂಥದಲ್ಲಿ ಅನ್ನುವದೇನಂದರೆ,— ಭಾರತ ಕವಿತೆಯಂಭಾಕಾಶದಲ್ಲಿ ಕಾಲಿದಾಸ ನಮ್ಮ ಅತ್ಯಂತ ಕಾಂತಿಯುಳ್ಳದೊಂದು ನಕ್ಷತ್ರವೆಂದು ಎಣಿಸಲೇಬೇಕು. ಭಾಷೆಯ ಪೌರ್ಣಿಷಣಿಯಿಂದಲೂ, ಆಯಾ ವಿಷಯಗಳಿಗನುರೂಪವಾದ ಆಯಾ ರಸಭರಿತ ಕಲ್ಪನೆ ಗಳಿಂದಲೂ, ತೀರ್ಣಸ್ವರ್ಗಾಂದ ಕೀಷ್ವನಾಗದ ಸರಸ ಕಾವ್ಯರಚನೆಯಿಂದಲೂ, ಉದಾತ್ತ ಕಲ್ಪನೆಗಳ ಸೃಷ್ಟಿನೆಲಕ್ಷ್ಯದಿಂದಲೂ, ವಿಷಯಗಳನ್ನು ಅರಿಸಿ ತೆಗೆಯುವ ಜಾಣತನ

ದಿಂದಲೂ, ತನ್ನ ಗೂಡಾಭವನನ್ನು ಪ್ರಣಾ ಪ್ರಕಟಿಸುವ ಚಾತುರ್ಯದಿಂದಲೂ, ಸೃಷ್ಟಿನೈಭವದ ಅಶ್ಯಂತ ಅದ್ಬುತ ಸೌಂದರ್ಯ ವಣಾನದ ಪರ್ಮಿತ್ವದಿಂದಲೂ, ಈ ಕವಿಯು ಇವು ಪ್ರವ್ಯಾತಿಯನ್ನು ಹೊಂದಿರುವನು. ಶಾಕುಂತಲ, ವಿಕ್ರಮೋವರ್ಶಿಯ ಗಳಿಂಬ ಅಪ್ರತಿಮ ನಾಟಕಗಳಿಂದಲೇ ಈ ಕವಿಯ ಕೆತ್ತಿರು ಅಜರಾಮರವಾಗಿದೆ.

ಈ ಪ್ರಕಾರ ಈ ಕವಿಯನ್ನು ಅನೇಕರು ನಾನಾ ತರಹಿಂದ ಸ್ತುತಿಸುವರು. ಈತನು ರಚಿಸಿದ ಗ್ರಂಥಗಳ ಭಾಷಾಂತರವು ಅನೇಕ ಭಾಷೆಗಳಲ್ಲಿ ಆಗಿರುವೆಡೆಂದು ಹಿಂದೆ ಹೇಳಿಯದೆ. ಮೇಲೆ ಜೋನ್ಸ್ ಪಂಡಿತರು ಶಾಕುಂತಲ ನಾಟಕವನ್ನು ಇಂಗ್ಲೀಜಿಯಲ್ಲಿ ಭಾಷಾಂತರಿಸಿದರು.

ಇಂಗ್ರೇಜಿಯಲ್ಲಿ ಸಂಸ್ಕಾರ ನಾಟಕಗಳ ಭಾಷಾಂತರ

ವಿಕ್ರಮೋವರ್ಶಿಯದ ಭಾಷಾಂತರವನ್ನು ವಿಲ್ನಾ ಪಂಡಿತರು ಗಳಿಂದ ನೇರಿಸಿದವಿಯಲ್ಲಿ ಮಾಡಿದರು. ಗಳಿಂದ ನೇರಿಸಿದವನ್ನು ತಿಂಬಿಸಿ ಪಂಡಿತರು ಲ್ಯಾಟಿನ್ ಭಾಷೆಯಲ್ಲಿಯೂ, ಅದೇ ವರುಷ ಹೀರುಲ್ ಪಂಡಿತರು ಇಮ್ರಾನ್ ಭಾಷೆಯಲ್ಲಿಯೂ, ಈ ನಾಟಕದ ಭಾಷಾಂತರ ಮಾಡಿದರು. ಉಯಲ್ಯಾನ್ ಪಂಡಿತರು ರಚಿಸಿದ ಶಾಕುಂತಲದ ಭಾಷಾಂತರವು ಹಟ್ಟಫಂಡ್ ಪತ್ರಸದಲ್ಲಿ ಪ್ರಕಟಿಸಲಬ್ಬಿತ್ತು. ಇದೇ ನಾಟಕದ ಗದ್ಯ ಭಾಷಾಂತರವನ್ನು ಕಾವೇಲ್ ಪಂಡಿತರು ಗಳಿಂದ ನೇರಿಸಿದವನ್ನು ಇಸೆವಿಯಲ್ಲಿ ರಚಿಸಿದರು. ವಿಲ್ನಾ ಪಾಡಿತರು ಮೇಘದೂತವನ್ನು ಪಿಸ್ಟನ್ ಸಹಿತ ಗಳಿಂದ ನೇರಿಸಿದವಿಯಲ್ಲಿ ಭಾಷಾಂತರಿಸಿದರು. ಬೊಹಲೇನ್ ಪಂಡಿತರು ಹುತ್ಸಂಹಾರವೆಂಬ ಲಘುಕಾವ್ಯದ ಭಾಷಾಂತರವನ್ನು ಗಳಿಂದ ನೇರಿಸಿದವನ್ನು ಪ್ರಕಟಿಸಿದರು. ರಘುವಂಶದ ಭಾಷಾಂತರವಂತೂ ಅನೇಕ ಭಾಷೆಗಳಲ್ಲಿ ಪ್ರಸಿದ್ಧವಾಗಿದೆ.

ಈ ರಿತಿಯಿಂದ ಸಕಲ ರಾಷ್ಟ್ರಗಳ್ ರು ಇದ್ವಾಜ್ಞಾನರು ಅನೇಕ ಭಾಷೆಗಳಲ್ಲಿ ಕಾಲಿದಾಸನ ಗ್ರಂಥಗಳನ್ನು ಭಾಷಾಂತರಿಸಿ, ಅನೇಕ ಸಾರೀ ಓದಿ ಅಥವ ಅದ್ವಿತೀಯ ಗುಣಗಳನ್ನು ಸ್ತುತಿಸುತ್ತೇ ತೆಗೊಗುವರು. ಅಂದಬಳಿಕ ಇಂಥ ಜಗದ್ವಿಖಾತನಾದ ಕವಿಯ ಒನ್ನಿಭಾವಿಯೂ, ಕಾಲನೂ, ವದಕ್ತಿಸಾಧಾನವೂ ಅಥವ ಮಾತಾಪಿತ್ರವಿಷಯ ವೃತ್ತಾಂತವೂ, ಯಾರಿಗಾದರೂ ನಿಶ್ಚಯವಾಗಿ ಗೂತ್ತಿರುವದೆನೇಂಬ ಪ್ರಶ್ನವು ಸಹಜವಾಗಿ ಉಂಟಾಗಿಸುವದು. ಈ ಎಲ್ಲ ವಿವರಗಳ ಬಗ್ಗೆ ಇಂಥ ನಿಶ್ಚಯಾಂತರ ಇತಿಹಾಸವು ಇದುವರೆಗೂ ದೊರೆತಿಲ್ಲ. ಆದರೆ ಈ ಕವಿಯು ಉಂಟಾಗಿಸಿರುತ್ತಿದ್ದು, ವಿಕ್ರಮ ಸಭೆಯಲ್ಲಿದ್ದ ನವಕವಿರಕ್ತಿಗಳಲ್ಲಿಒಬ್ಬನಿದ್ದನೇಂದು ವಾತ್ರ ಸಂಪ್ರದಾಯ ಬಲ್ಲವರು ಹೇಳುತ್ತಿರುತ್ತಾರೆ. ಇದರ ವಿವರವಾಗಿ ಒಂದು ಶ್ಲಾಷ್ಟವಾದರೂ ಇರುವದು—

ಧನ್ಯನ್ತರಿಕ್ಷಪಣಕಾನುರುಹಿಂಹಂಕುವೇತಾಲಾಧ್ಯಾಫಣಿಖರ್ಚಾಲಿದಾಸಾರಾ

ಮ್ಯಾತೋ ವರಾಹಮಿಹಿಯೋ ನೃಪತೇಃ ಸಭಾಯಾಂ ರತ್ನಾನಿ ಸ್ವೇ

ವರರುಚಿನ್ವ ವಿಕ್ರಮಸ್ಯ ||

ಧನ್ಯಂತರಿ, ಸ್ವಪಣಕ, ಅಮರೆಂಹ, ಕಂಚು, ವೇತಾಲಭಜ್ಯ, ಫಟಿಖಸರ್, ಕಾಲಿದಾಸ, ಪ್ರಶಾತ ವರಾಹಮಿಹಿರ, ಹಾಗೂ ವರರುಚಿ ಹೀಗೆ ರ ಕವಿರತ್ನಗಳು ವಿಕ್ರಮರಾಜನ ಸಭೆಯಲ್ಲಿ ಒಪ್ಪುತ್ತಿದ್ದರು. ಇವರಲ್ಲಿ ಧನ್ಯಂತರಿಯು ವಾಹಾ ಪ್ಯಾಡ್ಯನೂ, ಅಮರೆಂಹನು ಪ್ರಪಾತ ಕೊಳಗಾರನೂ, ಎರಾಹಮಿಹಿರನು ಪ್ರಗಿಧ್ಯ ಜ್ಯೋತಿಃಶಾಸ್ತ್ರ ಬಳಿವನೂ, ವರರುಚಿಯಂಬವನು ಭಾಷೆಯಲ್ಲಿ ಚತುರನೂ, ಕಾಲಿದಾಸನು ಶ್ರೀನ್ಮಾತಿಯೂ, ಜಗದ್ವಿಷಾತನಾದ ನಾಟಕಕಾರನೂ ಎಂದು ಪ್ರಾವ ಕಾಳಿದ ಇತಿಹಾಸದಿಂದ ತಿಳಿಯುವದು. ಇನ್ನೂ ಕಾಲದ ವಿವರದ ಕಡೆಗೆ ತೆರಳುವ.

ಇ. ಕೆಲಿಯು ಕರೆತ್ತು

ಕಾಲಿದಾಸನ ಕಾಲದ ವಿಷಯವಾಗಿ ಅನೇಕ ಸುತ್ತಗಳುಂಟು. ಒಬ್ಬ ಪಂಡಿತನು ಒಮ್ಮೆ ಕರಕವನ್ನು ಕಲ್ಪಿಸಿದೆ ಮತ್ತೊಬ್ಬನು ಮತ್ತೊಂದು ಕರಕವನ್ನು ಕಲ್ಪಿಸುತ್ತಾನೆ. ಹೀಗೆ ಅನೇಕರು ಅನೇಕ ರೀತಿಯಿಂದ ತರ್ಕಿಸುವರು. ಮೇಲೆ ಹೇಳಿದ ವಿಕ್ರಮರಾಜನು ಕರಕನ್ನು ಜಯಿಸಿ, ತನ್ನ ಕರಕವನ್ನು ಕೈಸ್ತಿ ಕರಕೆಯಿಂತ ಮುಂಭೆ ಇಂಥಿನೇ ವರಂದಲ್ಲಿ ಸ್ಥಾಫಿಸಿಸ್ಥಿಸ್ಥಾಪನೆ ಸಂಪೂರ್ಣಾಯ ಬ್ರಹ್ಮವರು ಹೇಳಿವರು. ಕೇಲವರು “ಕಾಲದಂತ” ಈ ಹೆಸರಿನ ಅನೇಕ ಕವಿಗಳಿಂದ ರೇತಿಲೂ, ಶಾಕಂತಲ ನಾಟಕದ ಕರಕನು ಉಂಟುಯಿಸಿ ಪಟ್ಟಣದಲ್ಲಿ ವಾಸಿಸುತ್ತಿದ್ದನೆಂತಲೂ, ನಲ್ಕೊದಯ ಮೂದಲಾದ ಕ್ಲಿಪ್ಪ ಕಾವ್ಯಗಳನ್ನು ರಚಿಸಿದ ಕಾಲಿದಾಸನು ಧಾರಾಪುರವಾಯಿಂತಲೂ ತರ್ಕಿಸುವರು. ಭವಭೂತಿ ಬಾಣವುತ್ತೆ ಈತನು ತನ್ನ ವಿಷಯವಾಗಿ ತನ್ನ ಗ್ರಂಥಗಳಲ್ಲಿ ಎಲ್ಲಿಯೂ ಯಶ್ಚಿಂಬಿತಾದರೂ ಇತಿಹಾಸವನ್ನು ಬರೆದಿಲ್ಲ. ಈ ಕವಿಶ್ರೀವುನ ಹೆಸರಿನ ಮೇಲೆಯೇ ಸಾಧಾರಣ ಕವಿಗಳು ತನ್ನ ಸಿವಾಹ ಮಾಡಿಕೊಳ್ಳುತ್ತಿದ್ದರು. ಬುನಾಡಿ ಕಾಲದಲ್ಲಿ ಜನರಲ್ಲಿ ಅನ್ಯ ಕೋಢಕತ್ವವಿಲ್ಲದೆ ರಿಂದ, ಕೇವಲ ಹೆಸರಿನ ಮೇಲಿಂದಲೇ ಕಾಲಿದಾಸನ ಗ್ರಂಥಗಳಿಂದು ಆ ಕಾಲದ ಕೇಲವು ಜನರು ಬಹಿರ್ಕೊಳ್ಳುತ್ತಿದ್ದರು. ಅವಾರಣೆನ ಪಂಡಿತರು ಹಾಗೆ ಮಾಡಿ; ಗ್ರಂಥಗಳ ಗುಣದೊಷವಾಗಳನ್ನು ಚನಾವುಗಿ ಕೊಂಡಿ, ಸ್ವಾನ ಗುಣ ಗಳಿಂದ ದರಿಂದ ಕಾಲಿದಾಸನ ಗ್ರಂಥಗಳಲ್ಲಿಂದು ಖಂಡಿತವಾಗಿ ನಿಶ್ಚಯಿಸಿ, ಕೇಲವು ಗ್ರಂಥಗಳನ್ನು ಕಾಲಿದಾಸನ ಗ್ರಂಥಮಾಲೆಯಾಗಿಂದ ತೆಗೆದು ಹಾಕಿರುವರು. ಮಾಲ್ವಿ ಕಾಗ್ನಿ ಮಿಶ್ರವೆಂಬ ನಾಟಕವೂ, ನಲ್ಕೊದಯ ಕಾವ್ಯವೂ, ಕಾಲಿದಾಸನ ಗ್ರಂಥಗಳೂ ಗಲರಿಯವೆಂದು ಒಂದು ಸ್ಥಳದಲ್ಲಿ ವಿಲ್ಪನ್ ಮಂಡಿತರು ತನ್ನ ಅಭಿವಾರುವನನ್ನು ಬರೆದಿದ್ದಾರೆ. ಮೂರೂ ನಾಟಕಗಳನ್ನು ಕಾಲಿದಾಸನೇ ರಚಿಸಿರುವನು. ನಲ್ಕೊದಯ ವೆಂಬ ಕ್ಲಿಪ್ಪಕಾವ್ಯವು ಮಾತ್ರ ಈತನು ರಚಿಸಿದ್ದಲ್ಲಿಂದು ಬಹುಮತವಿರುವದು. ಮುಂದೆ ಕಾವ್ಯ ನಾಟಕ ವಿಷಯಗಳ ವಿವೇಚನೆ ಮಾಡುವ ಕಾಲಕ್ಕೆ ಈ ಗ್ರಂಥಗಳ ಗುಣಮೌಣಿಗಳ ವಿವರಣಾಗುವದು. ಇನ್ನು ಕಾಲಿದಾಸನ ಕಾಲದ ವಿವರವಾಗಿ ದೊರೆಯುವ ಅನೇಕ ಪಂಡಿತರ ಅಭಿಪ್ರಾಯಗಳನ್ನು ಕ್ಷಣಮಾತ್ರ ಅವಲೋಕಿಸುವ:

ಕಾಲನಿಂಬಂಪು

೧. ಬೆಂಟ್ಲೀ ಪಂಡಿತರು ಭೋಜಪ್ರಭಂಥದ ಆಧಾರದಿಂದಲೂ, ಏನೀ ಅಕಬರೀಯಂಬ ಗ್ರಂಥದ ಅಧಾರದಿಂದಲೂ, ವಿಕ್ರಮರಾಜನನ್ನು ಭೋಜನ ನಂತರ ಸಿಂಹಾಸನಾರೂಢನಾದ ವಿಕ್ರಮನೆಂತಲೇ ತೀಳಿದು, ಕಾಲಿದಾಸನು ಕೈಸ್ತಿ ಕರಕ ಗಳನೇ ಶತಕದಲ್ಲಿದ್ದ ನೆಂದು ತರ್ಕಿಸುವರು.

ಶ್ವಿನುವರು. ಆದು ಹ್ಯಾಗಂಡರಿ ಕ್ರಿ. ಶ. ಇಳಂನೇ ಇಸವಿಯಲ್ಲಿ ಶಿಲಾದಿತ್ಯ ಸಂಬ ಅರಸನಿದ್ದನೆಂದು ಚೋನ ದೇಶದ ಪಾಂಥಸ್ಥಾನಾದ ಹುಯಿನ್‌ಸಾಂಗನು ಬರೆದಿಟ್ಟೆ ಇತಿಹಾಸದ ಮೇಲಿಂದ ತಿಳಿದು ಬರುವದು. ಇದಕ್ಕಿಂತ ಇಂ ವರ್ಷಗಳ ಹಿಂದೆ ಪ್ರತಾಪಶೀಲ ಶಿಲಾದಿತ್ಯನು ಅರಸನಿದ್ದನು. ಆದಕ್ಕಿಂತ ಮೊದಲು ವಿಕ್ರಮನೆಂಬ ರಾಜನು. ಇದರ ಮೇಲಿಂದ ಮೋಕ್ಷಮಾಲರ ಪಂಡಿತರು ಹೀಗೆ ರಾಜಮಾಲೆಕೆಯನ್ನು ಕಲ್ಪಿಸುವರಲ್ಲಿ— ವಿಕ್ರಮನೆಂಬ ರಾಜನು ಇಂಂನೇ ಇಸವಿಯ ವರೆಗೆ ರಾಜ್ಯದ ಆಡಳಿತ ವಾಡಿದನು. ಶಿಲಾದಿತ್ಯನೆಂಬ ಅರಸನು ಇಂದ ೧೯೦ ರ ವರೆಗೆ ಆಧಿಸು; ಮುಂದೆ ೧೦ ವರುವಗಳ ವರೆಗೆ ಅಂದರಿ ೧೦ ರ ವರೆಗೆ ಪ್ರಭಕ ರಾಜ್ಯವರ್ಧನರು ರಾಜ್ಯವಾಳಿದ ಬಳಿಕ, ಶಿಲಾದಿತ್ಯನು ೧೯೦ನೇ ವರುವ ೧೦ರಾಜನವನ್ನೇ ಇದನು. ಉತ್ತಾ ಇಲ್ಲಖನೇ ವರುವದಲ್ಲಿ ವಿಕ್ರಮರಾಜನು ಸಿಂಹಾಸನವನ್ನೇ ಇರೇ ಇದ್ದ ಸೆಂಬುದು ಸ್ತಂಘನೇ ಸರಿ. ಆದ್ದರಿಂದ ಕಾಲಿದಾಸನಾದರೂ ಅದೇ ಕಾಲದಲ್ಲಿ, ಆಧವಾ ಈ ನೇರಕರದ ಮಧ್ಯಭಾಗದಲ್ಲಿದ್ದನು. ಮೋಕ್ಷಮಾಲರ ಈ ಅಭಿಪ್ರಾಯವು ಕೋರೂರುಯುದ್ಧವಾದನನ್ನೇ ಇತ್ಯಾಂತ ದೃಢೀಕರಿಸುವದು.

೬-೧೦. ವಿಲ್ಯುಡ್ ಪಂಡಿತರೂ, ಜೀನ್ಸ್ ಪ್ರಿಸೆಪ್ಪ ಪಂಡಿತರೂ, ಕಾಲಿದಾಸನು ಕ್ರಿ. ಶ. ಇನ್ನೇ ಶತಕದಲ್ಲಿದ್ದನೆಂದೂಹಿಸುವರು.

೧೧. ಇದೇ ಅಭಿಪ್ರಾಯವನ್ನು ಮಾವುಂಟ ಸ್ಟ್ರೋಟ್‌ರ್ ಎಲ್ಲಿನ್‌ಸ್ಟ್ರ್ನ್ ಪಂಡಿತರು ತಮ್ಮ ಭಾರತೀಯಿತಾಸ ಗ್ರಂಥದಲ್ಲಿ ಅಂಗೀಕರಿಸಿರುವರು.

೧೨. ಡಾಕ್ಟರ್ ಭಾಂಡಾರಕರರು ಶರೀರಸುಂದರಿನಂದರೆ— ಸರ್ವಕವಿರಣ್ಣಗಳಲ್ಲಿ ಕೆಲವರು, ಇಳ್ಳವೇ ಕದಾಚಿತ್ ಕಾಲಿದಾಸನಾದರೂ, ಚಂದ್ರಗುಪ್ತ ವಿಕ್ರಮಾದಿತ್ಯರ ರಾಜ್ಯಾರ್ಥಕರೆಯ ಕಾಲಕ್ಕಿರಬಹುದು.

“ದಿಂಗಾಂಗಾನಾಂ ಪಥಿಪರಿಕರನ್ನಾಂ ಲಹಸ್ತಾವಲೀಪಾನಾ”

ಎಂಬ ಮೇಘದೂತದ ಗಳನೇ ಶೈಲ್ಲಿಕದ ಪ್ರೀಕೆಯಲ್ಲಿ ಮಲ್ಲಿನಾಥನು ‘ದಿಂಗಾಂಗ’ ಸೆದರೆ “ದಿಂಗಾಂಗಾಚಾರ್ಯ”ರಿಂದು ಬರಿದರಿಂದ ದಿಂಗಾಂಗನೆಂಬುವವನು ಕಾಲಿದಾಸನ ಪ್ರತಿಸ್ಪಧಿಯಾಗಿದ್ದನೆಂದು ಕಂಡುಬರುತ್ತದೆ. ಈ ದಿಂಗಾಂಗನು ಪ್ರಸಿದ್ಧ ಬೌದ್ಧ ಸ್ವೇಯಾಯಿಕನೂ, ಬ್ರಾಹ್ಮಣ ಗ್ರಂಥಕ್ರ್ಯಾಗಣಕ್ಕೆ ಬೆಂಬ್ರಿಗಿ ಪರಿಣತನಾದ ವನೂ ಅದ ದಿಂಗಾಂಗನೇ ಇರುವನು. ಈತನು ಬೌದ್ಧ ಧರ್ಮದ ಅನುಯಾಯಿಯೂ, ಆ ಧರ್ಮದ ಅಭಿವಾನಿಯೂ ಆದ ವಸುಂಧನಿನ ಶಿವ್ಯನಿದ್ದನೆಂದೆನ್ನುವರು. ವಸುಂಧನಿನ ಕಾಲವೂ, ಶತನೆ ಶಿವ್ಯನಾದ ದಿಂಗಾಂಗನ ಕಾಲವೂ, ಕಾಲಿದಾಸನ ಕಾಲವೂ ಈನೇ ಶತಕದ ಮಧ್ಯಭಾಗವೆಂದು ಮೋಕ್ಷಮಾಲರು ಸಿಂಹೀಗಿಡಾಡಿರೆ. ವಸುಂಧನವು ಈನೇ ಶತಕಕ್ಕಿಂತ ಮೊದಲೇ ಇಂದ್ರನೆಂಬುವದಕ್ಕೆ ಕೆಲವು ಪ್ರಮಾಣಗಳಾದ್ದೂಗ್ಯಾ, ಅಪ್ರಗಳಿಗೆ ಯೋಗ್ಯವಾದ ಮಹತ್ವವನ್ನು ಮೋಕ್ಷಮಾಲರ ಪಂಡಿತರು ಕೊಡುವದಿಲ್ಲ.

ವಸುಂಧುವಿನ ಗ್ರಂಥಗಳಲ್ಲಿ ಉದರ ಭಾಷಾಂಶರವು ಜೀನ ಭಾಷೆಯಲ್ಲಿ ಕ್ರ.ಕ. ಇಂಳನೇ ವರುವದಲ್ಲಿಯೂ, ಮತ್ತೊಂದರ ಭಾಷಾಂಶರವೂ ಮಾರನೇ ವರುವವೆಂದರೆ ಇಂಳ ರಲ್ಲಿಯೂ ಆಗಿದೆ. ಅದ್ದಿಂದ ಇಂಳನೇ ಇವಿಯ ಹಿಂದೆಯೇ ವಸುಂಧುವು ಇದ್ದನೆಂದು ಸಿದ್ಧವಾಗುವದು. ಜೀನ ದೇಶದಲ್ಲಿಯ ಶ್ರವಣಸ್ತು ಪಟ್ಟಣದ ಅಥವಾ ಸಾಕೆತವೆಂಬ ಹೆಚರನ ಪಟ್ಟಣದ ರಾಜನ ಕಾಲದಲ್ಲಿ ವಸುಂಧು ಇದ್ದನೆಂದು ಜೀನ ಗ್ರಂಥಗಳ ಆಧಾರದಿಂದ ತಿಳಿಯುತ್ತದೆ. ಈ ಸಂಗಡಿಯು ನಿಜವಾದದ್ವಾರೆ ವಸುಂಧುವಿನ ಕಾಲವು ಇನ್ನೇ ಶತಕದ ಅಂತ್ಯಘಾಗವಿರಬಹುದು. ಸಾಕೆತವೆಂಬ ಹೆಸರು ಗುಪ್ತರಾಜವ ರಾಜಧಾನಿಯಾದ ಅಯೋಧ್ಯಾಪುರಕ್ಕೆ ಇತ್ತು. ಗುಪ್ತರಾಜನಾದ ವಿಕ್ರಮನು ಬಗ್ಗೆ ಆ ಕಾಲದ ಬೌದ್ಧಜನರಲ್ಲಿ ವೈರಭಾವವು ಇಂಟಾಗತ್ತಿಂದು ತೋರುತ್ತದೆ. ಕಾರಣವೇನಂದರೆ, ಆಗ್ಗೆ ಧರ್ಮವಾದದ ಸಲುವಾಗಿ ವಿಕ್ರಮನು ಕೂಡಿದೆ ಸಭೆಯಲ್ಲಿ ಬಾಹ್ಯಕ್ಷಣಿಂದ ಬೌದ್ಧಜನರ ಪರಾಭವವಾದ್ದರಿಂದ, ಅವರಿಗಿದ್ದ ರಾಜಾ ಕ್ರಿಯನೇ ತಪ್ಪಿ, ಮುಹುಗಿ ಹೋಯಿತೆಂದು ಹುಟ್ಟಿನ್ನಾಣಂಗನು ಬರೆದ ಇತಿಹಾಸದ ಹೇಳಿಲಿಂದ ಕುಡುರುತ್ತದೆ. ಆದ ಬಳಿಕ ವಸುಂಧುವಿನ ಕಾಲದಲ್ಲಿದ್ದ ವಿಕ್ರಮನು ಬಾಹ್ಯಕ್ಷಣಾವೃತ್ತಕುಮಾರನಾದ ಜಂಡ್ರಗುಪ್ತ ವಿಕ್ರಮಾದಿಕ್ಯನೇ ಪಾರ್ಯು ಇರುಬಹುದು. ಈತನು ಇಯೋಧ್ಯಾ ಪಟ್ಟಣದಲ್ಲಿ ಸಭೆಯನ್ನು ಕೂಡಿದೆನೆಂತಲೂ, ಅದರಲ್ಲಿ ರಾಜ್ಯಘಾರ ಮಾತ್ರತ್ವದ್ವಾಸ್ತವಿಕ್ತಿಯನ್ನು ಹೇಳುವದರಿಂದ ಈತನ ಕಾಲವು ಮಾಳನಾಡೀರಾದ ವಿಜಯ ಕೋಳಿತ್ವಾತ್ತಲೂ ಇಂದರೆ ಕ್ರ. ಕ. ಇಲ್ಲನೇ ಇವಿಗಿಂತಲೂ ಮುಂಚಿಕೆವಾಗಿಯೇ ತರಬಹುದು. ಆ ಸುತರ ಈತನು ಉಜ್ಜಿಯನ್ನಿಂದ ಪುರವನ್ನು ತನ್ನ ವಾಸಸ್ಥಾನವನ್ನು ವಾಡಿರಬಹುದು. ಅದ್ದಿಂದ ವಸುಂಧುವು ಆವನ ಶಿವ್ಯನಾದ ದಿಂಗ್ಯಾಗಸೂ, ಇನ್ನೇ ಶತಕದ ಆಙ್ಗಿಧಾಗದಲ್ಲಿದ್ದರೆಂದು ತೋರುತ್ತದೆ. ಇದೇ ದಿಂಗ್ಯಾಗಸೂ ಕಾಲಕ್ಕೆ ಕಾಲಿದಾಸಸ್ಥಿದ್ವಾದರೆ, ಅವನಾದರೂ ಇದೇ ಕಾಲದಲ್ಲಿರಬಹುದು. ಹಂಗೂ ವಿಕ್ರಮ ಸಭೆಯಲ್ಲಿದ್ದ ಒಂಬತ್ತು ಕವಿತ್ವಗಳಲ್ಲಿ ಬ್ರಂಂಬಾದರೂ ಇರಬಹುದು.

೧೩. ಶಾಕರೆ ಪಾಂಚುಂಗ ಹಂಡಿತರ ಆಭಿಪ್ರಾಯವೇನಂದರೆ— “ಕ್ರಿಸ್ತ ಶಕದ ಇನ್ನೇ ಶತಕಕ್ಕೆಂತ ಮೊದಲಿನವನೇ ಕಾಲಿದಾಸಸ್ಥಿದ್ವಾದನಾಲ್ಲಿದೆ, ಅವಾಂಚೆನಿಸಲ್ಲ; ಎಷ್ಟು ಕಾಲ ಮೊದಲಿನವನೆನ್ನು ಮಾತ್ರ ಖಂಡಿತವಾಗಿ ಹೇಳಲಿಕ್ಕುವು. ವಿಕ್ರಮಾದಿತ್ಯನ ಸಭೆಯಲ್ಲಿಯೇ ಅದ್ವಿತೀಯನಾದ ಕಾಲಿದಾಸ ಕವಿಯಿದ್ವಾಸ್ತವು ಬಹುಮತವಿರುವದು. ಬಾಣನು ರಚಿಸಿದ ಶ್ರೀ ಹಂಸಚರಿತದಲ್ಲಿ ಕಾಲಿದಾಸನ ಹೆಸರು ಕಂಡುಬರುತ್ತದೆ. ಬಾಣನ ಕಾಲವೆಂದರೆ ಇನ್ನೇ ಶತಕದ ಆಧ್ಯಾತ್ಮಾಗವು. ಮತ್ತೂ ಕೇಲವರು ವಿಕ್ರಮನನನ್ನು ಕಾಲಿವಾಸನನ್ನೂ ಕ್ರ. ಕ. ಖೂ. ಇನ್ನೇ ಶತಕದಲ್ಲಿ ಸಾಫಿಸುವರು. ಇದಕ್ಕೆ ಸಂಪ್ರದಾಯವ ಕಥೆಯ ಹೊರತು ಮತ್ತಾವು ಪ್ರಮಾಣವೂ ಚೊರೆಯುವದಿಲ್ಲ. ಜೋತಿ ವಿಚಾರಣನೆಂಬ ಗ್ರಂಥವನಂತೂ ಪ್ರಮಾಣೀಕೂರಿಸಬಾಗಲರಿಯಾದು. ಅದರಲ್ಲಿ

ಸಾಮಾನ್ಯ ಸಂಕ್ಷಿತ ಭಾಷೆಯನ್ನು ಬಳಿವರಾದರೂ ನಾಡದಂಥ ತಪ್ಪಿಗಳಿರುವದ ರಿಂದ, ಅದು ಶಾಸುಂತಲ ಮುಂತಾದ ಸಿರುಪನು ಗ್ರಂಥಗಳ ಕರ್ಕನಾದ ಕಾಲಿದಾಸನ ಗ್ರಂಥಕೆಂಬುವ ಮಾತ್ರ ಸ್ವಾತಂತ್ರ್ಯವಾದಿ ಇಲ್ಲ. ಆ ತಪ್ಪಿಗಳ ಇವರಣಿಯು—

೧. ಮೌದ್ಲಿನೆಯ ಶೈಲ್‌ರೀಕದಲ್ಲಿಯೇ “ಚೈನ್‌ತಿವಿಂದಾಭರಣ ನಾಮ್ಮಿ” ಎಂಬ ವಿಶೇಷಣಕ್ಕೆ ವಿಶೇಷವೇ ತೋರುವದಿಲ್ಲ.

೨. ಮತ್ತೊಂದು ಶೈಲ್‌ರೀಕದಲ್ಲಿ ಸವ್ತಭಾಷ್ಯಮಂತುಯಂತರಾಯಂಕ್ಕಿ, ಯಾಂತ್ರಿಕವಲ್ಲಿ “ಮಾ” ಎಂಬ ಯಾತಿಯು ಕಾಲಿದಾಸನದು ಅಲ್ಲೇ ಅಲ್ಲೇಂದು ತೋರುತ್ತದೆ.

೩. ಮತ್ತೊಂದು ಕೆಲವು ಪಾಠಪ್ರಕಾಫವಾಗಿ ಯೆಂಜಿನೆ ಸಿರುಪ ಯುಕ್ತ ಶಬ್ದಗಳಿಂತು ಕಾಲಿದಾಸನ ಕೀರ್ತಿಗೆ ಹಾಸಿಕರವಾದಪ್ಪಗಳೇ ಇರುವವು.

ವಿಕ್ರವಾದಿಕ್ಕನ ಸಭೆಯಲ್ಲಿಂತೂ ಕಾಲಿದಾಸನಿದ್ದ ಸೆಂಬುವ ಮಾತಿಗೆ ಸಂದೇಹವೇ ಇಲ್ಲ. ಉಜ್ಜಳಿಯನ್ನಿಂತು ಕಾಲಿದಾಸನಿದ್ದ ಸೆಂಬುವದರ ವಿವರವಲ್ಲಿ ಏಕಮತ ವಿರುವದು. ಧಾರಾಪುರದಲ್ಲಿದ್ದ ಸೆಂದು ಭೋಜಪ್ರಬಂಧ ಗ್ರಂಥದಲ್ಲಿ ಮಾತ್ರ ಬರದಿದೆ. ಇದರಲ್ಲಿ ಅನೇಕ ಅಸಂಭವನೀಯ ಸಂಗತಿಗಳು ಬರಿದದ್ದರಿಂದ ಈ ಗ್ರಂಥನೇ ಪ್ರಮಾಣತೆಯನ್ನು ಪಡೆಯುವದಿಲ್ಲ. ಮಹಾಕಾಲ, ಸಿಪ್ರಾತೀರ ಮುಂತಾದಪ್ಪಗಳಲ್ಲಿ ವಾಸ ಮಾಡುವ ಅಭಿಲಾಷೆಯೂ, ಆ ಪ್ರಾಚೀನಪುರದ ಸೌಂದರ್ಯವೂ, ಇವೇ ಮೌದ್ಲಿನ ಪ್ರಮಾಣ ಕಾಲಿದಾಸನ ಗ್ರಂಥಗಳಲ್ಲಿ ಕಂಡು ಬರುವದರಿಂದ, ಸಂಪ್ರದಾಯ ಕಥೆಯೇ ಪುಷ್ಟಿಕರಿಸಲ್ಪಡುವದು. ವಿಕ್ರಮೋರ್ವಾಶಿಯವೆಂಬ ನಾಟಿಕವನ್ನು ಕಾಲಿದಾಸನು ತನ್ನ ಆಶ್ರಯದಾತ್ಮಕಾದ ವಿಕ್ರಮನೆಂಬ ರಾಜನ ಸೃಜಣಾಫವಾಗಿಯೇ ರಚಿಸಿರಬಹುದಿದೆಂದು ತೋರುತ್ತದೆ. ಕಾರಣವೇನಂದರೆ, ಸೃತಾಪರು ಪ್ರಸಿದ್ಧ ಹೇಮಚಂಡ್ರಾದಿ ಪ್ರಬುಧಿಗಳನ್ನು ಆಶ್ರಯದಾತ್ಮಕಾಜನಸೃಜಣಾಫವಾಗಿಯೇ ಕವಿಗಳು ರಚಿಸಿದಾಗ್ನಿದೆಂದು ನಾವು ನೋಡೇ ನೋಡುತ್ತೇನೇ. ವಿಕ್ರಮೋರ್ವಾಶಿಯವೆಂದರೆ, ವಿಕ್ರಮನ ಹಾಗೂ ಉರ್ವಾಶಿಯ ವಿವರವಾಗಿ ರಚಿಸಿದ ನಾಟಕವು. ಈ ರೂಪವು ‘ಭ’ ಪ್ರತ್ಯೇಯದಿಂದಾಗಿರುವದು. ಪ್ರರೂಪವನಿಗೇ ವಿಕ್ರಮನೆಂಬ ಹೆಸರಿತ್ತೆಂದು ಸಂಪ್ರದಾಯವಿರುತ್ತದೆಂದು ಕಾಟವೇಮನ ವ್ಯಾಖ್ಯೆಯಿರುವದು. ವಿಕ್ರಮನ ಉರ್ವಾಶಿ ವಿಕ್ರಮೋರ್ವಾಶಿ ಅಂದರೆ ಉರ್ವಾಶಿಯ ವಿವರವಾಗಿ ರಚಿಸಿದ ನಾಟಕವನ್ನು ಕಾಲಿದಾಸನು ವಿಕ್ರಮನಿಗೆ ಸಮರ್ಪಿಸಿದ್ದಾಗೆ ನೆನ್ನ ಅಭಿಪ್ರಾಯವಂತಿ.

೪. ಏರಡನೇ ಮೂರನೇ ಶತಕಗಳ ಮಧ್ಯಭಾಗದಲ್ಲಿ ಕಾಲಿದಾಸನಿದ್ದ ಸೆಂದು ವೆಬರ ಪಂಡಿತರ ಮತವಂತಿ.

೫. ಲ್ಯಾಸಂನ್ ಪಂಡಿತರನ್ನು ವರ್ಣಿಸಂದರೆ— ಶಿಲಾಲೇಖಿಗಳಲ್ಲಿ ಸಮುದ್ರಗ್ರಹನಿಗೆ ಕವಿತ್ರಿಸುತ್ತಿರುವ ಹೆಸರು ಕಂಡು ಬರುವದರಿಂದ, ಆತನ ಸಭೆಯಲ್ಲಿಯೇ ಕಾಲಿ

ದಾಸನಿದ್ದನೇತಲೂ, ಆತನ ಕಾಲವು ಕ್ರಿ. ಶ. ದ ಎರಡನೇ ಶತಕದ ಉತ್ತರಾಧಿಕಾರಿಗಳಲೂ, ಉಂಟಿಗಳನ್ನು ಮಾಡುತ್ತಿದ್ದರೂ.

೧೬. ಸರ ಉತ್ತರಾಧಿಕಾರಿಗಳನ್ನು ಪಂಡಿತರು “ಧನ್ಯಂತರಕ್ರಮಣಕ” ವೇಂಬ ಶ್ಲೋಕದಲ್ಲಿದ್ದ ವಿಕ್ರಮನೇ ಶತಕಶತ್ರುವಾದ ವಿಕ್ರಮನೇಂದು ತಿಳಿದು, ಕಾಲಿದಾಸನ ಕಾಲವು ಕ್ರಿ. ಶ. ಪ್ರೀ. ೧ನೇ ಶತಕವೆಂದು ತಕ್ಷಿಸುತ್ತಿರೆ. ಇದೇ ಮತನನ್ನು ಅನೇಕ ಪಾಠ್ಯಪಂಡಿತರಾದರೂ ಅಂಗೀಕರಿಸುವರು.

೧೭. ಹಿನ್ನಲ್ಲಿ ಫಾಕ್ ಹೇಸರಿನ ಫಾರ್ನ್ಸ್ ದೇರದ ಮಹಾ ವಿದ್ವಾಂಸರು ಕಾಲಿದಾಸನ ಯಾವಶ್ಯಾಮ ಗ್ರಂಥಗಳನ್ನು ಸ್ವಿಂಚಭಾವಿಯಲ್ಲಿ ಭಾಷಾಂಶರಿಗ್ರಾಹಿಸಿದ್ದು ಸಾಂಪ್ರದೇಶದ ರಿಹ್ಯಾಂತ್ರಿಕ ಮೇಲಿಂದ ತಿಳಿಯತ್ತದೆ. ರಘುವಂಶದ ಕಡೆಯ ಸ್ವರ್ಗದಲ್ಲಿ ಕುಮಾರ ಅಗ್ನಿವರ್ಣನ ಕಾಲದಲ್ಲಿ ಕಾಲಿದಾಸನಿದ್ದನೇಂದು ತಿಳಿದು, ಇವರು ಈ ಕವಿಯ ಕಾಲವು ಕ್ರಿ. ಶ. ಪ್ರೀ. ೨ ನೇ ಶತಕವೆಂದು ಸ್ವಿಂಚಿಸುವರು.

೧೮. ಮೇಘದೂತವೆಂಬ ಕಾವ್ಯದ ಪ್ರಸ್ತಾವನೆಯಲ್ಲಿ ಕಾಶೀನಾಥ ಬಾಕ್ಷಿ ಪಾರಕ ಪಂಡಿತರು ಬರೆದಿರುವದೇನಂದರೆ— ಕಾಲಿದಾಸನು ಕ್ರಿ. ಶ. ೨ ನೇ ಶತಕದಲ್ಲಿದ್ದನೇತಲೇ ಒಮ್ಮೆಮುಕ್ತಿರುವದು. ವಿಕ್ರಮಾಧಿತ್ಯನ ಶಕವು ಕ್ರಿ. ಶ. ಪ್ರೀ. ೫೨ ನೇ ವರುಷದಲ್ಲಿರುವದೆಂಬ ನುಕ್ಕನ್ನು, ಆ ರಾಜನ ಸಭೀಯಲ್ಲಿ ಕಾಲಿದಾಸನಿದ್ದನೆಂಬ ಮತನ್ನು ಇಸಂಗತವಾಗಿ ಕಾಣುತ್ತಿನೆ. ಕಾರಣನೇನಂದರೆ, ಕ್ರಿ. ಶ. ಪ್ರೀ. ೫೩ ನೇ ವರುಷದಲ್ಲಿ ಪ್ರಾರ್ಥಿವಾದ ಶಕವು ವಿಕ್ರಮನಿಧಿ. ಅದರೆ ಅದು ಮಾರಣರಾಜನ ಶಕವೆಂಬ ವಿಷಯದಲ್ಲಿ ಸ್ವಿಂಚಿ ಸಾಹೇಬರ ಮತವಾದರೂ ಅನುಕೂಲವಿದುವದು.

ರಘುರಾಜನು ಕುರುಕುಮೋತ್ಸವತ್ತಿ ಸ್ಥಾನವಾದ ಕಾಶೀದ್ವಿರದ ಮೇಲೆ ದಂಡಿತ್ತಿ ಹೊಗಿ ಹೂಣರ ಕೊಲೆ ಮಾಡಿದನೆಂದು ಬರೆದ ವರ್ಣನಂದಿಂದ, ಕಾಲಿದಾಸನು ಪಂಜಾಬ ಕಾಶೀರ್ಗಳಲ್ಲಿ ಹೂಣರಾಜರ ಆಳಕೆಯ ಕಾಲದಲ್ಲಿದ್ದನೆಂದು ತೋರುತ್ತದೆ. ಇದೇ ಕಾಲಕ್ಕೆಂದರೆ, ೪ ನೇ ಶತಕದ ಶೂರ್ ಭಾಗ, ಇಲ್ಲವೆ ಕ್ರಿ. ಶ. ಅಷ್ಟ-ಇಂ ೫ ನೇ ಇವನಿಗೆ ಮಧ್ಯ ಕಾಲದಲ್ಲಿ ಯಶೋಧಮಂಬಾಲಾದಿತ್ಯನಿಂದ ಪರಾಜಿತನಾದ ಮಹಿರಕುಲನು ಕಾಶೀರ ಪಂಜಾಬ ಪರ್ವತಗಳಲ್ಲಿ ಆಕ್ರಯ ತೆಗೆದುಹೊಂಡ ಕಾಲವೇ ಕಾಲಿದಾಸನ ಕಾಲವೆಂದು ತಕ್ಷಿಸಬೇಕು.

೧೯. ಆಷ್ಟೇ ಏಬಿ ಉಪನಾಮಂಧರಿಗಳಾದ ರಘುನಾಥ ಪಂಡಿತರು; ೧) ಕೋರೂರ ಯುದ್ಧವಾದವನ್ನೂ, ೨) ದಿಂಗಾಂಗವಾದವನ್ನೂ, ೩) ಕಾಲಿದಾಸ ಮಾತೃಗುಪ್ತಿ, ಕ್ಯಾವಾದವನ್ನೂ, ೪) ಗ್ರಿಕ್ ಜೊಯೈತಿಶಾಸ್ತ್ರದ ತತ್ವಗಳನ್ನು ಕಾಲಿದಾಸನು ತನ್ನ ಗ್ರಂಥಗಳಲ್ಲಿ ತೆಗೆದುಹೊಂಡಿರುವದನೆಂಬ ವಾದವನ್ನೂ, ೫) ನಾಲ್ಕು ವಾದಗಳನ್ನೂ ನಿರಾಕರಿಸಿ, ೬) ನೇಡೆಂದರೆ ವಿಕ್ರಮ ಸಭೀಯಲ್ಲಿ ಧನ್ಯಾತ್ಮರಿ ಮುಂತಾದ

೬ ಕವಿಶ್ರೀಸ್ವರಲ್ಲಿ ಕಾಲಿದಾಸನೇಂಬ್ಬಿನಿದ್ದನೆಂತಲೂ, ವಿಕ್ರಮನ ಕಾಡಪ್ಪ ಕ್ರಿ. ಕ. ಪ್ರೀ. ೫೨ ನೇ ವರುಷವೆಂತಲೂ, ಅವರ ಅಭಿಪ್ರಾಯವಿರುವದು ಮತ್ತು ಅವರು ಅನ್ನವ ದೇಸುವದರೆ—

೧. ಉತ್ತಮೋತ್ತಮ ಕವಿಗಳು ಮಾಡಿದ ಕಾವ್ಯಗಳ ಅನುಕರಣೆಯನ್ನು ತಾನು ಮಾಡಿರುವನೆಂದು ಅಶ್ವಫೋಷನ ವಚನವ್ಯಂತಿ. ಅಶ್ವಫೋಷ ಕಾಲಿದಾಸರ ಕಾವ್ಯಗಳಲ್ಲಿ ಅರ್ಕ್ಯಂತ ಸಾಮ್ಯವು ತೋರುತ್ತದೆ. ಅಶ್ವಫೋಷನು ಮಹಾ ಪ್ರಸಿದ್ಧ ತತ್ತ್ವಜ್ಞನೂ, ಕಾಲಿದಾಸನು ಪ್ರಸಿದ್ಧ ಕವಿಯೂ ಇದ್ದರು. ಸಾಮ್ಯ ಕಂಡುಬರುವದು ಕಾವ್ಯದಲ್ಲಿಯೇ. ಅದ್ದರಿಂದ ಕಾಲಿದಾಸನ ತೊಳೀಕ ಗಳನ್ನು ಅಶ್ವಫೋಷನು ಅನುಕರಿಸಿರಬಹುದು. ಅಶ್ವಫೋಷನ ಕಾಲಪ್ಪ ಕ್ರಿ. ಕ. ೩೮ ನೇ ಇವಿಯು. ಆದರಿಂದ ಕಾಲಿದಾಸನು ಕ್ರಿ. ಕ. ೩೮ ನೇ ಇವನಿಂತ ಪ್ರಾಚೀನನೇ ತೋರುತ್ತಾನೆ.

೨. ಕಾಲಿದಾಸನು ನೌರ್ಯ ಸೇನಾಪತಿಯಾದ ಪುಷ್ಟಮಿತ್ರನನ್ನು ನರೈಸಿರುವನು. “ಇಹಪುಷ್ಟಮಿತ್ರಂ ಯಾಜಯಾನುಃ” ಎಂಬ ಪಠಂಜಲಿಯ ಮಹಾ ಭಾಷ್ಯದಲ್ಲಿ ವಾಕ್ಯವಿರುತ್ತದೆ. ಈ ವಾಕ್ಯದ ಸರಣಿಯನ್ನು ನೇರೋಡಿದರೆ ಪಠಂಜಲಿಯ ಕಾಲದಲ್ಲಿಯೇ ಪುಷ್ಟಮಿತ್ರನಿದ್ದನೆಂಬಂತೆ ಕಾಣುತ್ತದೆ. ಪಠಂಜಲಿಯ ಕಾಲಪ್ಪ ಕ್ರಿ. ಪ್ರೀ. ೧೪೪ ನೇ ಇವನಿಯಾದ್ದರಿಂದ ಕಾಲಿದಾಸನು ಕ್ರಿ. ಕ. ಪ್ರೀ. ೧೪೪ ನೇ ವರುಷಕ್ಯಂತ ಮೊದಲಿನವನು ಕಾಣಿಸುವದಿಲ್ಲ. ಅಂತೂ ಕಾಲಿದಾಸನು ಕ್ರಿ. ಕ. ಪ್ರೀ. ೧೪೪ ನೇ ಇವಿಯು ಹಾಗೂ ಕ್ರಿ. ಕ. ೩೮ ನೇ ಇವನಿಯು, ಇವೆರಡೂ ಕಾಲಗಳ ಮಧ್ಯಭಾಗದಲ್ಲಿರಬೇಕೆಂಬಂತೆ ಕಾಣುತ್ತದೆ. ವಿಕ್ರಮ ಸಭೆಯಲ್ಲಿ ಕಾಲಿದಾಸನಿದ್ದನೆಂಬುವ ಸಂಗತಿಯು ಅಬಾಧಿತವಾದುದರಿಂದ ಇದೇ ಮತ್ತವು ಅಗ್ರಿಕಾರ್ಯವಾಗಿ ತೋರುತ್ತದೆಂದು ಅಪ್ಯೇ ಸಂಡಿತರ ಅಭಿಪ್ರಾಯವಿರುವದು.

೪. ಗ್ರಂಥಗಳು

ಇನ್ನು ಮಹಾದನೇ ನಿಷಯವೆಂದರೆ ಕಾಲಿದಾಸನ ಗ್ರಂಥಗಳು : ಕಾವ್ಯನ್ನಿಂದ ಸಾಬಿಕವ್ಯ ಎಂದು ಎರಡು ಶರದ ಪ್ರಬಂಧಗಳನ್ನು ಕಾಲಿದಾಸನು ರಚಿಸಿದ್ದಾನೆ. ಆವು ಗಳಲ್ಲಿ ಮತ್ತು ಅವಳಾರ, ಕುಮಾರಸಂಭವ, ರಘುವಂಶ ಯಾಗು ನೇರ್ವಾದೂತಗಳೇ ನುಗ್ನಿ ಕಾವ್ಯಗಳಾಗಿರುವವು. ಕವಿಚಿರತ್ಪರವಂಬ ಮಹಾರಾಜ್ಯ ಪ್ರಸ್ತುತದಲ್ಲಿ ನುಕ್ಕಿ ಕೆಲವು ಕಾವ್ಯಗಳು ಕಾಲಿದಾಸನವಿರುವವೆಂದು ಬರೆದಿದೆ. ಅವು ಯೂಜವೆಂದರೆ, ಪ್ರಕ್ರಿಷ್ಟಾತ್ಮರವೂಲಾ, ಅನೆಜ್ಞನವರ್ಣನ, ಫಾರ್ಬಿಲುವರರಾಜ್ಯ, ದಾಸ್ಯಾಜ್ಯನ ಪ್ರಪದನ, ಕಷ್ಠಾರವನುಂಜರೀ, ಶ್ಯಾಮಾದಂಡರೆ, ಭೋಜಪ್ರಭಾಂಧ, ಭೋಜಚಂಪ್ರೀ, ರಾಮಾಯಣ ಚಂಪ್ರೀ, ಮಾಧಾಪದಾಷ್ಟಪ್ರಕ, ಗಾಗಾಷ್ಟಕ, ರಾಕ್ಷಸಕಾವ್ಯ, ಪ್ರಸ್ತುತಾಣ ವಿಲಾಸಕಾವ್ಯ, ಸೇತುಕಾವ್ಯ, ಜ್ಯೋತಿರ್ವಿಫಂಭಾಧಾಣ ಮುಂತಾದವುಗಳು. ಇವೆಲ್ಲ ಕಾಲಿದಾಸನವೇ ಎಂದು ಬಹುಜನರನ್ನು ವರು. ಇವುಗಳಲ್ಲಿ ಸೇತುಕಾವ್ಯದ ಹೊತ್ತಿರ್ವಿಫಂಭಾಧಾಣ ದೊರೆಯುವದಿಲ್ಲ. ಭೋಜಪ್ರಭಂಧ, ಫಾರ್ಬಿಲುವರರ ಗ್ರಂಥಗಳಿಗೆ ಬೇರೆ ಕರ್ತವ್ರಿರುವವರಿಂಬುವದೂ ಪ್ರಸಿದ್ಧವೇ ಇರುವದು. ಇವುಗಳಲ್ಲಿ ಕೆಲವು ಗ್ರಂಥಗಳಾದ್ದೂ ಉಪಲಭ್ಯವೇ ಇಲ್ಲ.

ಸೇತುಕಾವ್ಯವನ್ನು ಕಾಲಿದಾಸನೇ ರಚಿಸಿರುವನೇಂಬುವದಕ್ಕೂ ಪ್ರತಾವೇಂದ್ರಿ, ದಂಡಿ, ರಾಮಾಶ್ವರ ಮತ್ತೇ ಆಧಾರವಾಗಿರುವದು. ಪ್ರವರ್ತನೆನನೆಂಬುವವನು ವಿಶ್ವಾ ಸದಿಗೆ ಹೊಳೆಗಳಿಂದಲೇ ಪೂಲು ಕಟ್ಟಿಸಿದನು. ಇದೇ ನಿಷಯವನ್ನು ಕುದಿತು ಕಾಲಿದಾಸನು ಸೇತುಕಾವ್ಯವನ್ನು ರಚಿಸಿದನೆಂದು ಸಾಂಪ್ರದಾಯಿಕರು ಹೇಳುವರು. ಆದರೆ ಇದರಲ್ಲಿಯ ಭಾಷಾಸರಣೆಯಿಂದಲೂ, ಡ್ರಾಷ್ಟಸಮಾಸಗಳಿಂದಲೂ, ಆನುಪ್ರಾಸಗಳಿಂದಲೂ, ತೀಳಿದು ಬರುವದೇನಂದರೆ, ರಘುವಂಶ ಮುಂತಾದ ಪ್ರಸಿದ್ಧ ಗ್ರಂಥಗಳನ್ನು ರಚಿಸಿದ ಕಾಲಿದಾಸನು ಈ ಗ್ರಂಥವನ್ನು ರಚಿಸಿರಲಿಕ್ಕಿಲ್ಲ; ಮಾತ್ರಗುಪ್ತನು ಈ ಕಾವ್ಯವನ್ನು ರಚಿಸಿರುಹುದೆಂದು ರಘುನಾಥ ನಾರಾಯಣ ಆಷ್ಟೇ ಪಂಡಿತರ ಅಭಿಪ್ರಾಯ ವಿರುವದು.

ನೇಲೆ ಹೇಳಿದ ಕಾವ್ಯ ಗ್ರಂಥಗಳಲ್ಲಿ ಮೊದಲು ಖತ್ತಸಂಹಾರವನ್ನೇ ಕುರಿತು ವಿಚಾರ ಮಾಡುವ. ಇದರಲ್ಲಿ ತರೂ ಮತ್ತುಗಳ ವರ್ಣನೆಯು ಬಹು ರಮಣೇಯವಾಗಿ ನೂಡಿದೆ. ಬೇರೆ ಬೇರೆ ಮತ್ತುಗಳಲ್ಲಿ ಕಂಡು ಬರುವ ಬೇರೆ ಬೇರೆ ಸೃಷ್ಟಿಯ ರೂಪಗಳು ಅತಿ ಮನೆರ್ಲೆಕರವಾಗಿ ವರ್ಣಿಸಲಪ್ಪಿಲ್ಲ. ತನ್ನ ವಿಲಾಸಗಳನ್ನೇ ಈ ಕಾವ್ಯದಲ್ಲಿ ಕಾಲಿದಾಸನು ವರ್ಣಿಸಿದ್ದಾನೆಂದು ಕೆಲವರ ಅಭಿಪ್ರಾಯವಿರುವದು. ಮಧುರ ಕೋಮಲಪದರಚನೆಯೂ, ಕವಿಸಂಪ್ರದಾಯಕ್ಕನುರೂಪವಾದ ಅರ್ಥನಿಬಂಧನವೂ, ಇವೇ ಈ

ಕಾವ್ಯದ ಮುಖ್ಯ ಗುಣಗಳನ್ನು ವ್ಯಾಖ್ಯಾನಿಸಿಕೊಂಡು ಅತ್ಯಂತ ಮನೋಹರನ್ನಾ ಸುಲಭವೂ ಇರುವ ಈ ಕಾವ್ಯವನ್ನು ಎಲ್ಲಕ್ಕೂ ಮೊದಲು ರಚಿಸಿರಬಹುದೆಂಬಂತೆ ತೋರುವದು. ಇತ್ತು ಕಡೆಯ ಆಂಗ್ಲ ಕವಿತೆಗಳಲ್ಲಿಯ ಸೃಷ್ಟಿವರ್ಣನೆಯನ್ನು ಓದಿಕೊಂಡರಿಗೆ ಈ ಉಫುಗಳಾವ್ಯವು ಸೇರಿಕೊಂಡಿಲ್ಲ. ಸಂಸ್ಕೃತ ಕಾವ್ಯಗಳಲ್ಲಿ ಮಾಡಿದ ಸೃಷ್ಟಿವರ್ಣನೆಯು ಸಾಮಾನ್ಯತೆ ಸರ್ವತ್ರದಲ್ಲಿಯೂ ಒಂದೇ ಪ್ರಕಾರದ್ವಾರಿಗೆ ನಿರ್ದಿಷ್ಟ. ಇದೇ ಕವಿಯು ರಚಿಸಿದ ರಥುವಂಶದಲ್ಲಿ ವಸಂತ ರ್ಯಾಪ್ತ ಮತ್ತುಗಳ ವರ್ಣನೆಯೂ, ಮುಂಚ್ಚಿಕಿತ್ಸದಲ್ಲಿಯು ವಸಂತ ವರ್ಣಾಕಾಲದ್ವಾರಾ, ಕೀರಾತಾಜುಂನೀಯವೆಂಬ ಕಾವ್ಯದಲ್ಲಿಯ ಶರತ್ತಾಲದ್ವಾರಾ, ಶ್ರಾಂಗಾರ ಶತಕದಲ್ಲಿ ನಿರ್ದಿಷ್ಟ ಮತ್ತುಗಳ ವರ್ಣನೆಯೂ, ಒಂದೇ ತರದವು ಗಳಾಗಿ ತೋರುತ್ತವೆ. ವಸಂತದಲ್ಲಿ ಕೋಗಿಗಳ ಘ್ರಾನಿಯೂ, ಆಮ್ರ ಮಂಜರಿಗಳ ಪ್ರಾದುಭಾವವೂ, ಗ್ರೀಷ್ಮಕಾಲದಲ್ಲಿ ಚಂದ್ರಿಕೆಯೂ, ತೀಕೋಪಚಾರಾಂಗಿಗಳೂ, ವರ್ಣಾಕಾಲದಲ್ಲಿ ಮನುಷರ ಚಾತಕ ಮುಂತಾದವುಗಳೂ, ಶರತ್ತಾಲದಲ್ಲಿ ಹಂಡಗಳೂ, ಅಂದವಾದ ಬೀಳಿಂಗಳೂ, ಹೇಮಂತ ಶಿಶಿರ ಮತ್ತುಗಳಲ್ಲಿ ಅತ್ಯಂತ ಶಿಕ್ಷಣದ ವಾಯು ಮುಂತಾದ ಪ್ರಸಿದ್ಧ ವಿಷಯಗಳಲ್ಲಿ ಭಾರತ ಕವಿತೆಗಳಲ್ಲಿ ಅನ್ಯಪ್ರಕಾರವು ಕಂಡು ಬರುವದಿಲ್ಲ. ಆಂಗ್ಲ ಕಾವ್ಯಗಳಲ್ಲಿ ಅತ್ಯಂತ ಪರ್ವತಗಳೂ, ಆವುಗಳ ಎತ್ತರವಾದ ಕೋಡುಗಲ್ಲಿಗಳ ಮೇಲಿಂದ ಕಾಳುವ ಭವ್ಯವಾದ ಸೋಟಿಗಳೂ, ಬಿರುಗಾಳಿಯಿಂದ ಭಯಂಕರವಾಗಿ ಹೊಯ್ದಾದುವ ಸಮುದ್ರದಲ್ಲಿಯ ದೊಡ್ಡ ದೊಡ್ಡ ತೆರಿಗಳೂ, ವರ್ಣ ಶಲ್ವದುವಂತೆ ನಮ್ಮ ಭಾರತ ಕವಿತೆಗಳಲ್ಲಿರುವದಿಲ್ಲ. ಇದೇ ಭಾರತಾಂಗ್ಲ ಕಾವ್ಯಗಳಲ್ಲಿ ರುವ ಮುಖ್ಯ ಭೇದವು. ಕಾಲಿದಾಸ ಬಾಣ ಮುಂತಾದ ಕವಿಗಳ ರಾಜಧಾಸಿಯಲ್ಲಿಯ ನಿಹೋತ್ಸವಗಳ ಹಾಗೂ ಅಂತಃಪುರಗಳ ವರ್ಣನವನ್ನು ಅಭ್ಯಾಸಿಸಿದರೆ, ಈ ವ್ಯಾಖ್ಯಾನಕ್ಕೆ ಮೂರೂ ಕಾರಣಗಳು ಕಂಡು ಬರುವವು.

ಭಾರತಾಂಗ್ಲ ಕವಿಗಳಲ್ಲಿರುವ ಭೇದಕ್ಕೆ ಕಾರಣಗಳು

ಗ. ವನದ ಸೌಂದರ್ಯವನ್ನೂ ಸೃಷ್ಟಿಯ ಅನೇಕ ಭವಿತ್ವಗಳನ್ನೂ ನೋಡುವದರ ಸೆಲುವಾಗಿ ತಿರುಗಾಡಬೇಕಾದರೆ ಭಾರತ ಕವಿಗಳಿಗೆ ಪ್ರಾರ್ಥಣೆ ಸ್ವಾತಂತ್ರ್ಯವೇ ಇದ್ದಿಲ್ಲ. ರಾಜನು ಬೆಟ್ಟಿಗಾಗಿ ಹೊರಗೆ ಹೊರಟೆ ಕಾಲಕ್ಕೆ ಮಾತ್ರ ಕಣ್ಣಿಗೆ ಬಿಡ್ಡಷ್ಟೇ ಚಮತ್ವಾರಗಳನ್ನು ವರ್ಣಿಸಲು ಪ್ರಸಂಗಗಳು ದೊರೆಯುತ್ತಿದ್ದವು. ಕವಿಗಳು ಮಾಡಿದ ಅಂಥ ವರ್ಣನೀಗಳಾದರೂ ಬಹಳ ಸಾರಿ ನಮ್ಮ ಕಣ್ಣಿಗೆ ಬೀಳುವವು. ಮತ್ತುಸಂಹಾರ ಮೊದಲಾದವುಗಳಲ್ಲಿಯ ವರ್ಣನೆಯು ನಗರಗಳಲ್ಲಿಯೂ, ಇವ ವನಾದಿಗಳಲ್ಲಿಯೂ ಕಂಡು ಬರುವ ಸೃಷ್ಟಿ ಸೌಂದರ್ಯದ್ವೀ ಇರುವದು.

ಇ. ನಮ್ಮ ಮೇಲ್ತುರದ ಜರರಲ್ಲಿ ನಿತ್ಯ ಸೈಮಿತ್ತಿಕ ಕರ್ಮಗಳು ಒಹಕೆ ಇರುವದರಿಂದಲೂ ಆವುಗಳಿಗೆ ಯಾವ ತರದ ವಿಷ್ಣುವೂ ಬಾರದಂತೆ ಆಚರಿಸಬೇಕಾಗುತ್ತಿದ್ದುದ್ದರೆ

ರಿಂದಲೂ, ಸೃಷ್ಟಿಯ ಸೌಂದರ್ಯವನ್ನು ಸೊಂದುವಡಕ್ಕೆ ಅವರಿಗೆ ಬೋಕಾದನ್ನು ಹೇಳಿಯೇ ಸಿಗುತ್ತಿದ್ದಿಲ್ಲ. ಆದ್ದರಿಂದ ಅನೇಕ ವಸ್ತುಗಳನ್ನು ಪಾರ್ಪಣೆ ಕಡೆಗೆ ಇವರ ಲಕ್ಷ್ಯವು ಹೋಗಿರಬಹುದೆಂದು ತೋರುತ್ತದೆ.

ಇ. ಮೂರನೇ ಕಾರಣವೆಂದರೆ, ಜ್ಯೋತಿಷ, ದಸರಾ, ದಿಕ್ಷಾನುಜಾಸನ, ಮುಖಾದ ಪದಾರ್ಥ ಶಾಸ್ತ್ರಗಳು ಅಶ್ಯಂತ ಪ್ರಾರ್ಥಿಕರಿಗೆ ಅವರಿಗೆ ಬೋಕಾದನ್ನು ಹೊಂದಿದ್ದರಿಂದ ಈ ಶತಕದಲ್ಲಿ ಸೃಷ್ಟಿಯ ಅನೇಕ ಗುಪ್ತವ್ಯಾಸಗಳಾದ್ದರಿಂದ ಯೋಗ್ಯವಾದ ಶಿದ್ಯವನ್ನು ಹೊಂದಲಾರಂಭಿಸಿರುತ್ತದೆ. ಅಶ್ಯಂತ ಚಂಡುಯಾರ್ಥಿಂದಿಂದ ಬ್ರಹ್ಮಕ್ಕುನು ಮಾಡಿದ ಸೃಷ್ಟಿಯ ರಚನೆಯು ಹೆಚ್ಚು ಹೆಚ್ಚಾಗಿ ಪ್ರಕಟಿಸಾಗಲಾರಂಭಿಸಿರುತ್ತದೆ. ಅದ್ದರಿಂದ ಕ್ಷಾದ್ರ ಕೀಟಕಗಳಿಂದ ಅಂಶರಳಗೋಲ ಪರ್ಯಾಂತರವಾಗಿ, ವಿಷ್ವವೇಳ ಅಶ್ಯಂತ ಜಮಾಲೂರ ಗಳಿಂದ ತುಂಬಿರುವದರಿಂದ, ಅದು ಮೊದಲಿನ ಕವಿಗಳ ಹೃದಯಗಳಲ್ಲಿ ಉಂಟಿಸಾಡಿದ ಅನಂದವನ್ನೇ ಈಗಿನ ಕಾಲದಲ್ಲಿ ಅದರ ನೂರಾರುವಟ್ಟು ಹೆಚ್ಚು ಹೆಚ್ಚಿಸುವಂತೆ ಕಾಣುತ್ತದೆ. ಆದ್ದರಿಂದ ಈ ಶತಕದಲ್ಲಿಯ ಕವಿಗಳು ಮಾಡಿದ ಸೃಷ್ಟಿಯ ಸೌಂದರ್ಯದ ವರ್ಣನೆಯು ಅತ್ಯಾತ್ಮಾಪ್ರಾಪ್ತವಾದ ವರ್ಣನೆಯು ಹಿಂದಿನ ಯಾವ ಶತಕದಲ್ಲಿಯೂ ಕಾಣುವದಿಲ್ಲ. ವರ್ದಸ್ವಾರ್ಥನೆಂಬ ಆಂಗ್ಲ ಕವಿಯಲ್ಲಿದ್ದ ಸೃಷ್ಟಿಯ ಸೌಂದರ್ಯವನ್ನು ಸೊಂದುವನ ವ್ಯಾಸವು ಇಪ್ಪಂದು ಬಣ್ಣಿಸಲಾಗ್ಧರ್ವ. ಆವನು ಗುಡ್ಡ, ಕಾಡು, ಹೊಳೆ, ಗುಹೆ, ಕಂದರ ಮುಖಾದ ಪ್ರದೇಶಗಳಲ್ಲಿಯೇ ತಿರುಗಾಡಿ, ಅನೇಕ ಪ್ರಕಾರದ ಸೃಷ್ಟಿ ರಚನೆ ನೋಡಿ, ಬಹು ಅನಂದಪಡುತ್ತ ತನ್ನ ಎಲ್ಲ ಹೊತ್ತುಗಳಿರುತ್ತಿದ್ದನು. ಆದರೆ ಇಂಥ ಸ್ವಾತಂತ್ರ್ಯವು ನಮ್ಮ ಭಾರತ ಕವಿಗಳಿಗ್ಲಿದ್ದರಿಂದ ಅವರು ಮಾಡಿದ ಸೃಷ್ಟಿ ಸೌಂದರ್ಯದ ವರ್ಣನೆಯಲ್ಲಿ ನ್ಯಾನತೆಯಿರುವದಂಬುವಡಕ್ಕೆ ಅವಕಾಶ ದೊರೆದದೆ.

ಇಮಕುಸಂಹಾರ ವ್ಯಾಖ್ಯಾ

ಮತುಸಂಹಾರವೆಂಬ ಕಾವ್ಯಕ್ಕೆ ಚಂದ್ರಿಕೆಯೆಂಬ ಸುಲಭವಾದ ವಸ್ತೋವರ ವ್ಯಾಪ್ತಿಯಿರುವದು. ಅದನ್ನು ಭಾರದಾಂಜ ಗೋತ್ರದ ಮಣಿರಾಮನೆಂಬ ಸಂಡಿತನು ರಚಿಸಿರುವನು. ಅದರಲ್ಲಿ ಅರ್ಯಾ ಶೈಲೀಕಗಳ ವೃತ್ತಗಳೂ ಅವುಗಳ ಲಕ್ಷಣಗಳಾದರೂ ಹೇಳಿದೆ.

ಕುಮಾರ ಸಂಭವ

ಕಥಾಭಾಗವು

ಇನ್ನು ಮೇಲೆ ಕುಮಾರಸಂಭವದ ವಿವರವಾಗಿ ಆಲೋಚಿಸುವ. ಈ ಮಹಾ ಕಾವ್ಯವನ್ನು ಕವಿಯು ತನ್ನ ಮಧ್ಯಮ ವಯಸ್ಸಿನಲ್ಲಿ ರಚಿಸಿರಬಹುದೆಂಬದಾಗಿ ಬಹು ಜನ ವಿದ್ಯಾಂಸರ ಅಭಿಪ್ರಾಯವಿರುವದು. ಈ ಕಾವ್ಯದ ಕಥಾಭಾಗವನ್ನು ಕವಿಯು ಶೈವ ಪುರಾಣವಿಂದ ತೆಗೆದುಕೊಂಡಿದ್ದಾನೆ. ಮೊದಲನ್ನೇ ಗ್ರಂಥಲ್ಲಿ ವಾರ್ಣತಿಯ ತಂಡೆ

ಮಾಡ ಹಿನ್ನಾಚಲನ ವರ್ಣನೆಯಂಟು. ಪಾರ್ವತಿಯ ಜನ್ಮಸ್ಥಾನ, ಅವಳ ಸುಂದರವಾದ ಬಾಲ್ಯಸ್ಥಾನದಲ್ಲಿ ಬ್ರಹ್ಮಾಂಗಿನಿಗೆ ಮೊರೆ ಹೋಗಿರುವರು. ಮದನಸನ್ನು ಕೈನರ ಪೂಡಿಕೊಳ್ಳಿರುತ್ತಿದ್ದು ಅವರಿಗೆ ಬ್ರಹ್ಮದೇವನು ಉಪಾಯ ಹೇಳಿದನಿಂದು ರಘುಭಾಗ ನಾದರೂ ಉಂಟು. ಮುರಣೇ ಸರ್ಗದಲ್ಲಿ ಮದನನು ಇಂದ್ರನು ಹೇಳಿದಂತೆ ಕೈನನನ್ನು ಒಲಿಸುವ ಕೃತ್ಯವನ್ನು ಕರಿಸಿ ಸಿದ್ಧಾನಾಗಿ ತನ್ನ ಗೇಳಿಯನಾದ ವಸಂತನಿಗಾದರೂ ಈಗೆ ಸರ್ಕಾರಿಯ ಮಾಡಬೇಕೆಂದು ಪೂರ್ಣಿಸಿದನು.

ಅವನಾದರೂ ಪಾರ್ವತಿಯು ಶಿವನ ದರ್ಶನಕ್ಕೆ ಹೋದ ವೇದೀಯಲ್ಲಿ ಅವಳ ನಿಷಯವನಾಗಿ ಶಿವನ ಹೃದಯದಲ್ಲಿ ಒಂದು ಕೃಣಿ ಕಾಮಬುಧಿಯನ್ನುಂಟು ಪೂರಿಸಿದನು. ಈನನು ಆ ಕಾಮಬುಧಿಯನ್ನು ಬಹು ಕಷ್ಟದಿಂದ ಸ್ವೀರಿಸಿ, ಎಲ್ಲ ಕಡೆಯಲ್ಲಿಯೂ ಕಡು ಸೇರ್ವೇವದಿಂದ ಕೆಂಪಾದ ದೃಷ್ಟಿಯನ್ನು ಚಲ್ಲಿ ಅಲ್ಲಿಯೇ ಸುಳಿದಾಡುತ್ತಿರುವ ಮದನ ಸನ್ನು ಕಂಡು ಸುಟ್ಟು ಬಾಧಿ ಮಾಡಿಬಿಟ್ಟುನು. ನಾಲ್ಕುನೇ ಸರ್ಗದಲ್ಲಿ ರತಿಯ ವಿಲಾಸವು ನರೀಫಿದೆ. ವಸಂತನು ಜಿತಾರ್ಚನೆಯನ್ನಾರಂಭಿಸಲು, ಶೋಕಪೀಡಿತಹೃದಯಾದ ರತಿಯು “ಪತಿನುನ್ನ ತೀವ್ರವಾಗಿಯೇ ಹೊಂದುವಿ” ಎಂದು ಅಮೃತ ಸಮವಾದ ಆಕಾಶವಾಸಿಯನ್ನು ಕೇಳಿ, ಧೈರ್ಯಹೊಂದಿ ಜಿತಾರಚನೆಯು ಕೃತ್ಯವನ್ನು ತೋರಿದಳು.

ಈದನೇ ಸರ್ಗದಲ್ಲಿ ಶಿವನು ಸಹಶಾ ಅದೃತ್ಯಾನಾದದರಿಂದ ಪಾರ್ವತಿಯು ಅವನವಾನ ವಾನ್ಯದ್ವಾರ್ತೆ ಕೋಕವನ್ನೂ ಹೊಂದಿದವಳಾಗಿ ಹಿನ್ನಾಚಲದ ಶಿಖರದಲ್ಲಿ ತಪ್ಪುರಣ ವಾನ್ಯಾರಂಭಿಸಿದರು. ಆ ತಪ್ಪಿನ ವರ್ಣನೆಯಾದರೂ ಇರುವರು. ಅನೇಕ ದಿನಸಗಳ ಸಂತರ ಯಾವನೊಬ್ಬ ಮುಸಿಯು ಅವಳ ಸಮಿಷಕ್ಕೆ ಬಂದು, ಸ್ವಾಗತಾದಿಗಳಿಂದ ಸತ್ಯಶಿಂಗಾಗಿ ಅವಕು ತಪವನ್ನು ಮಾಡುವ ಕಾರಣವನ್ನೂ ಅವಳ ಉತ್ಸಂಭವ ವಾನ್ಯದ ವನ್ನೂ ಸಮಿಯರ ಮುಖದಿಂದ ಕೇಳಿ, ವಿಸ್ತಿತಾದಂತೆ ತನ್ನನ್ನ ತೋರಿಸಿ, ಇಂಥ ಅಮಂಗಲನಾದ ಶಿವನಲ್ಲಿ ಏನೆಂದು ನಿನ್ನ ಮನಸ್ಸು ಕೂತಿರುವದೆಂದು ಪಾರ್ವತಿಯ ಮನೋವ್ಯವಹಾರದ ಕಾರಣದಿಂದನು. ಆ ಮುನಿಯನ್ನು ಹೊರಗೆ ದೂಡಿ, ಸಾಧಿರಾಜನ ಕುಮಾರಿಯು ಮತ್ತೊಂದು ಕಡಗಿ ಹೊರಟಿಳು. ಇಷ್ಟರಳಿ ಶಿವನು ಮುಸಿ ನೇವನವನ್ನು ತೋರಿದು ನಿಜಸ್ವರೂಪವನ್ನೇ ತೊಟ್ಟಿ, ಅಂದಢ್ಣ—“ಸ್ವಿಯಿಂದೇ ಈ ಹೊತ್ತಿ ಸಾದ ನಾನು ನಿನ್ನ ದಾಸನಾಗಿದ್ದೇನೆ.” ಈ ಮಾತು ಕೇಳಿದ ಕೃಣಿಕ್ಕೇ ಪಾರ್ವತಿಯ ಶಾರೀರವು ಆನಂದದಿಂದಬ್ಬಿತು. ತಪ್ಪುರಣದಿಂದ ಇಂದು ನಾನು ಧನ್ಯಾರ್ಥಿನು, ಪರತ್ಯಾಂಗನಿಂದು ಅವಕು ತಿಳಿದಳೆಂಬ ಕಥೆಯಾದರೂ ಇರುವರು. ಆರನೇ ಸರ್ಗದಲ್ಲಿ ಶಿವನು ಸ್ವರಿಸಿದ ಕೃಣಿವೇ ಸಪ್ತಾಂಗಳ್ಯಾತ್ಮಿತಿ ಅಂದಢ್ಣ, ಶಿವನ ವಾಕ್ಯದಿಂದ ಉಪಾಚಲಸೇದೆ ಗ್ರಂಥಿ, ಪಾರ್ವತಿಯವನ್ನು ಶಿವನಿಗೆಸಿಸೆಂದು ಪೂರ್ಣಿಸಿ, ವಿನಾಹವನ್ನೇ ಸಿಕ್ಕಿಸಿದರು. ಪಳನೇ ಸರ್ಗದಲ್ಲಿ ವಿವಾಹ ಸಂಸ್ಕಾರದ ವರ್ಣನೆಯಾದರೂ ಮಾಡಿದೆ.

ಕಾಲಿದಾಸನ ಉಪಾಸ್ಯ ದೇವತಾ ಕೆಲ್ಪನೆ

ಈ ರೀತಿಯಿಂದ ನೂಡಿದ ಪರಣನೆಯಿಂದಲೂ ಕಾಲಿದಾಸನ ಅಸ್ತಿಗೆ ಇಲ್ಲಿ ಸಾಂಪಾದಿತ ಪರಣನೆಯ ಬಂಧುಲ್ಯಾಂಡಲೂ, ಪರಾರ್ಥಿ ಪರಮೇಶ್ವರರೇ ಕಾಲಿದಾಸನ ಉಪಾಸ್ಯ ದೇವತಾಗಳಿಂದು ಕಂಡುಬರುತ್ತದೆ. ಮುಹೂರ್ ನಾಟಕಗಳ ಅರೆಭಂದಿಲ್ಲಿಯ ಸಂಬಂಧ ಶೋಕಗಳು ಶಿನಪರಗಳಾಗಿಯೇ ಇರುವುದು. ರಘುವಂಬದ ಆರೆಭಂದಿಲ್ಲಿಯೂ, ಸಹುನಮೆಯೂ, ದಾಗೂ ಹೆಚ್ಚಿಡೂತದಲ್ಲಿಯೂ ಇವರದಕ್ಕೆ ಕಾಗಳು ಬಹಳ ಕಂಡುಬರುವವು. ಅಸ್ತಿ.

ಉಳಿದ ೧೦ ಸರ್ಗಸಗಳು

ಪ್ರಕ್ರಿತ ಕಾವ್ಯದಲ್ಲಿ ಪಾರ್ವತಿ ಪರಮೇಶ್ವರರ ವಿಷಾಹ ಹರ್ಯಂಕರಿಗೆ ಪರಣನ ವಿರುವದು. ಈ ಮಾರಾತಂಖಿವರಂದರೆ ಕಾರ್ತಿಕೇಯನ ಜನ್ಮನ ವಿಷಂತಾಗಿ ಬರಿದ ಕಾವ್ಯವು. ಈ ಕಾವ್ಯದ ಹೇರಿನ ಮೇಲಿಂದ ಇಲ್ಲಿಗೇ ಗ್ರಂಥವು ಸಮಾಪ್ತವಾದಂತೆ ತೋರುತ್ತದೆ. ಆದೆ ಮುಂದೆ ಇನ್ನೊಂದು ಹತ್ತು ಸರ್ಗಸಗಳು ಉಪಲಭಿಸಿದೆ. ಈ ಹತ್ತು ಸರ್ಗಸಗಳನ್ನು ಜೌಸದಾಗಿ ಇರುಂದರೂ ರಚಿಸಿ ಮೊದಲಿನ ಏಳು ಸರ್ಗಸಗಳಿಗೆಯೇ ಕೂಟಿಸಿರಬಹುದೆಂದು ಹಲವರ ತರ್ಕಾಪೂರ್ವಂಪು. ರಾಗೂ ಈ ಹತ್ತು ಸರ್ಗಸ ಮೇಲೆ ಮಲ್ಲಿನಾಧನ ಕ್ಷಿಕೆಯಾದರೂ ಇಲ್ಲಿಪದಿಳಿ, ಅದ್ದಂದ ಹಾಳ್ಳಿನಾಧನ ಕಾಲದಾಂತು ಈ ಹತ್ತು ಸರ್ಗಸಗಳು ಶ್ರವಣಪದ್ಮಾಲ್ಕಿಳಿಂದು ತೋರುತ್ತದೆ. ಕಾಂಬರಿಯ ಶ್ಲೋಹದ್ವಿತೀ ರಾಘವಗಳು ಭಿನ್ನ ಭಿನ್ನ ಕವಿಗಳಿಂದ ಏಜಿತಣಾದಂಧಷ್ಟಗಳಾಗಳಾಗ್ಯೈ, ಕಢಿಯಲ್ಲಿ ಯಾದರೂ ಫಾಸಿಮುಲ್ಲಿಯಾದರೂ ವಿಷಿಷ್ಟ ತ್ವಿಯು ಕಾಡುಬಂದಂತೆ ಈ ಕಾವ್ಯದಲ್ಲಾದರೂ ಭಾಷಾಪದ ತಿರುಲ್ಲಿ ಇಲ್ಲಿವೆ ಶಬ್ದ ಹೆಚ್ಚಿನಾರ್ಥಿತ್ವದ್ವಾಗಿ, ಯಾವ ಶರದ ಭಾಗ ವಾದರೂ ದೃಷ್ಟಿಗೊಳಿಸಿಕೊಂಡಿದ್ದಾಗಿ ಪರಿಷಿಳಿ. ಆದರೆ ಸೌರ್ಘಯಕೆಯೂ, ಅರ್ಥಗಾಂಭೀರ್ಯವೂ ಮೊದಲಾದ ಗುಣಗಳು ಸಮಾಗಿಯೇ ಹರ್ವ ಕಂಪಾರಸಂಭವ ಗ್ರಂಥದಲ್ಲಿ ಕಾಣುವ ಒಲ್ಲಿಂದು ಚಿಕಿತ್ಸಕ ಪುಣಿತರ ಆಭಿಜಾರ್ಯವುಂಪು. ಆದರೆ ಈ ವಿಷಯಕ್ಕೆ ಪ್ರಮಾಣಗಳು ದೊರೆಯಿಸಬಹಳ್ಳಿದ್ದರಿಂದ ಹೀಗೇ ಎಂದು ಖಂಡಿತವಾಗಿ ಸಿಂಹೀಸುವದು ಬಹು ಕಷ್ಟವಾದ ಸಂಗತಿಯಾಗಿದೆ.

ರಘವು

ಈ ಕಾವ್ಯದಲ್ಲಿ ಕೃಂಗಾರಣ್ಣ, ಶೋಕನೂ ಪ್ರಧಾನರೆಸರ್ಗಗಳಾಗಿವೆ. ಅಲ್ಲಿ ಮನೋಹರವಾದ ಪರಣನೆಯಾದರೂ ಕಂಡುಬಂದುದು. ಗ್ರಂಥಜಾಹಿಲ್ಯದ ಭಯ ದಿಂದ ಆ ಎಲ್ಲ ಪರಣನೆಯನ್ನು ಈ ಚಿಕ್ಕ ಪುಸ್ತಕದಲ್ಲಿ ಕೊಡಲನುವಿಲ್ಲ.

ಉತ್ಕಷ್ಟ ಪರಣನ ಸ್ತೋತ್ರಗಳು

ಈ ಕಾವ್ಯದಲ್ಲಿ ಮೊದಲನೇ ಸರ್ಗದಲ್ಲಿ ಹಿಮಾಲಯ ಪರಣನೆಯೂ, ಪರಣನೆ ಸರ್ಗದಲ್ಲಿ ಪಾರ್ವತಿ ವೇಷಧಾರಿ ಮುನಿಗಳ ಸಂಪಾದವೂ, ಪರಮೇಶ್ವರಾನ್ನಾಗಿದೆ. ಹಿಮಾಲಯ ಪರಾಶತದ ಮೇಲಿನ ಸೃಷ್ಟಿರಚನೆಯು ಜನುತ್ವಾರಪು ಅತ್ಯಂತ ಭಾವಾಗಿ

ವರೋದ್ವರ್ತಿಪ್ಪನೀ. ಇನ್ನೇ ಸರ್ಗದಲ್ಲಿ ಕರೆಟಿಮುಸಿಯು ಮಾಡಿದ ಪಾನಕತಿಯ ಪ್ರೋಪ್ ಹರ್ಷಕ್ಕೆಯೂ, ಆತನ ಕರೆಟಿಫಾಷಣವೂ, ಪಾನಕತಿಯು ಮಾಡಿದ ಆತನ ನಿಭಿರ್ರ್ಹಣ ನೇಯೂ, ಏಕು ಮನೋವೇದಿಕಗಳಾಗಿವೆ. ಈ ಕಾವ್ಯದ ಮೊದಲನೇ ಹಳ್ಳಿ ಸರ್ಗಗಳ ವೇರೆವೇರೆ ಹಳ್ಳಿನಾಥನ ಹೀಕೆಯುಂಟು.

ಇನ್ನೂ ಮುಂದೆ ರಘುವಂಶವೆಂಬ ಕಾವ್ಯದ ವಿಷಯವಾಗಿ ಹಂತರಾಖೋಚಿಸುವ :

ಕಾಂಭಾಗವ್

ಕಾಲಿಂಗಾದನ ಉತ್ತರನು ಗ್ರಂಥಗಳಂದರೆ, ರಘುಪಾಠ, ಹೀಧದೂತ ಕಾವ್ಯಗಳೂ ಶಾಕುಂತಲ, ವಿಕ್ರಮೋವರಶೀಯವೆಂಬ ನಾಟಿಕಗಳೂ ಇರುವವು. ಕಾಲಿಂಗಾದನು ಈ ಎಳ್ಳ ಗ್ರಂಥಗಳನ್ನು ತಸ್ತವ್ಯಾರ್ಥ ನರಯನ್ನಿಲ್ಲಿ ರಚಿಸಿರುತ್ತಿದ್ದು ತೋರುತ್ತದೆ. ಕರಣನೇನಂದರೆ, ಇವುಗಳಲ್ಲಿಲ್ಲ ಪ್ರಣಾ ರಘವಿಳಿದಿದೆ. ರಘುವಂಶದಲ್ಲಿ ಸೂರ್ಯರ ವಂಶದ ವರ್ಣನೆಯುಂಟು. ಮೊದಲನೇ ಇಲ್ಲ ಸರ್ಗಗಳಲ್ಲಿ ದಿಲೀಪ, ರಘು, ಅಜ, ದಕ್ಷರಥ, ರಾಮ, ಕುಶ, ಅತಿಧಿಗಳ ವಿಗ್ರಹಿಸಿದ್ದು, ಅವರ ಸಾಂಸಾರಿಕ ಸುಖ ದುಃಖಗಳೂ, ಒಮ್ಮೆ ರಮಣೀಯವಾಗಿ ವರ್ಣಿಸಲ್ಪಟ್ಟಿರುವುದು. ಇಲ್ಲ ನೇ ಸರ್ಗದಲ್ಲಿ ಅತಿಧಿ ವಂಶದ ರಾಜನ ಸೂಕ್ಷ್ಮನ್ತಸ್ಯ ವರ್ಣನೆಯಿರುವದು. ಇನ್ನೇದರಲ್ಲಿ ಅಗ್ನಿಪಣಿಸಂಬ ಕಡೆಯು ರಘುವಂಶದ ರಾಜನ ಶೃಂಗಾರ ವಿಲಾಸಗಳು ವರ್ಣಿಸಲ್ಪಟ್ಟಿರುತ್ತವೆ.

ಗ್ರಂಥದಲ್ಲಿಯ ಗುಣಗಳು

ಎಳ್ಳ ಕಾಲಿಂಗಾದನ ಗ್ರಂಥಗಳಲ್ಲಿ ರಘುವಂಶವು ಶೀರ್ಷಸ್ಥವಾದದ್ದು. ಈ ಕಾವ್ಯದಲ್ಲಿ ವೈರಾಘನೂ ಮಧುವೂ, ಆದ ವರ್ಣನ ರಚನೆಯೂ, ಬಹು ಮನೋಹರವಾದ ವರ್ಣ ಪ್ರಯೋಗಗಳೂ, ಸುಲಭವಾದ ಶಬ್ದಯೋಜನೆಯೂ, ಬಹು ಸುಂದರವಾದ ಅನೇಕ ರಚನೆಗಳ ಅವಿಭಾವವೂ, ಮೊದಲಾದ ಗುಣಗಳು ಹರನಾವಧಿ ಉತ್ಸುಪ್ತವಾಗಿವೆ.

ಉತ್ತರನು ವರ್ಣನದ ಸ್ಥಳಗಳು

ಇದರಲ್ಲಿಯ ಉತ್ತರವೇತ್ತನು ವರ್ಣನ ಸ್ಥಳಗಳು ಹಲವಂತು. ಸಿಂಹದಿಲೀಪರ ಸಂವಾದವೂ, ಇಂದ್ರ, ರಘು ಹಾಗೂ ಪ್ರಿಯಂವದೆ, ಅಜ, ಇವರ ಪ್ರಸಂಗವೂ, ಇಂದುನುತ್ತಿಯ ಸ್ವರ್ಯಂವರವೂ, ಇಲ್ಲವೆ ಸಂಪೂರ್ಣ ಆರನೇ ಸರ್ಗವೂ, ವ್ಯೇದಭರ ರಾಜಧಾನಿಯಲ್ಲಿ ಅಜರಾಜನ ಪ್ರವೇಶದ ವರ್ಣನೆಯೂ, ಅಜರಾಜನ ವಿವಾಹೋತ್ಸವವೂ, ಇಶರ ರಾಜಯೋಡನೆ ಯುದ್ಧಸ್ತಂಖವೂ, ಭಯಂದಿಂದ ಚಕ್ರಶಳಾದ ಇಂದು ಮತಿಯಗೂಡ ವೀರಶ್ರೀಯಕ್ತ ಭಾವಣವೂ, ಪಾರಿಜಾತನಾಲೀಯ ಸಂಗತಿಯೂ, ಇಂದುನುತ್ತಿಯ ವಿವರವಾಗಿ ಅಜರಾಜನು ಮಾಡಿದ ಜೋಕವೂ, ವಸಂತೀಶ್ವರದ ವರ್ಣನೆಯೂ, ದಕ್ಷರಥರಾಜನ ಬೀಳಿಯ ವರ್ಣನೆಯೂ, ಶ್ರೀರಾಮ ಭಾಗವರ ಕದನ ಪ್ರಸಂಗವೂ, ಪುಷ್ಟಕ ವಿಮಾನವನ್ನೇರಿ ಶ್ರೀರಾಮನು ಮಾಡಿದ ಸಮುದ್ರ ಮುಂತಾದ ಶೂನ್ಯ ನೃತ್ಯಾಂತವನ್ನು ಸೃಜನಿಗೆ ತಂದುಕೊಡುವ ಸ್ಥಳಗಳ ಸಂದರ್ಭವಾದ ವರ್ಣ

ನೆಯೂ, ಹೀತೆಯನ್ನು ವನದಲ್ಲಿ ಬಿಟ್ಟೆ ಸಂಗತಿಯೂ, ನಾಲ್ಕೊಂದ್ರಿ ಮುಖಿಯು ಹಾಡಿದ ಹೀತೆಯು ಸಮಾಧಾನವೂ, ಸ್ತೋರೂಪ ತೈಂಪ್ಯ ಅಯೋಧ್ಯೇಯ ದಾಗು ಕುಶನ ಸಂತಾ ಪವ್ನಾ, ಗ್ರಿಹ್ಯಕಾಲದಲ್ಲಿ ಜಲಕ್ರಿಯೆಯ ವಣಣನವೂ, ಕಡೆಯ ಸರ್ಗದಲ್ಲಿ ಆಗ್ನೀ ವಣಣನ ಶೃಂಗಾರ ಪಿಲಾಸಗಳೂ ಇತ್ಯಾದಿ ವಿಷಯಗಳು ಬಹು ರಮೇಶೇಯವಾಗಿ ವಣಣ ಸಲಪಿಟ್ಟಿನೆ. ಇವುಗಳಲ್ಲಿ ಒಂದೊಂದು ಪ್ರಸಂಗದ ಪ್ರಣಾ ರಸಾನಾಯದಿಂದ ಸಮಗ್ರ ಕಾಲಿದಾಸನ ಗ್ರಂಥಗಳಲ್ಲಿಯ ಮಾಧುರ್ಯದ ಜಾತ್ಯಾಸವು ಹಿಟ್ಟಿ, ರಸಿಕ ವಾಚಕಚನರ ಹೃದಯಂಗಳನ್ನೇಲ್ಲ ಸಂಪೂರ್ಣ ವಾರ್ಷಿಕಿ, ಅವರನ್ನು ತಲ್ಲಿನರನ್ನೇ ವಾಡಿ ಅನೇಕ ಸಾರೀ ತೆಲಿದೂಗಿ ಬಿಡುವದು. ಇದಕ್ಕೆ ತಿಲಮಾತ್ರವಾದರೂ ಸಂಯಯ ವಿಭಿ. ಅದರಿಂದಲೇ ಸರ್ವರೂ ಸರ್ವಶ್ರದ್ಧಿಯೂ, ಸರ್ವಪ್ರಕಾರದಿಂದಲೂ ರುಫುವಂದ ವನ್ನಿಂತು ಸ್ತುತಿಸುವರು.

ಈ ಕಾವ್ಯಕ್ಕೂರುವ ಹೀಕೆಗಳೂ ಅಪ್ಯಂಗಳಲ್ಲಿಯೆ ಗುಣಗಳು

ಈ ಕಾವ್ಯದ ಮೇಲೆ ಮುಖ್ಯ ಹೀಕೆಯಂದರೆ, ಪ್ರಸಿದ್ಧ ಮುಖ್ಯನಾಥನು ರಚಿಸಿದ್ದ ರುವದು. ಒಟ್ಟುಗೂಡಿ ಇಂ ಹೀಕೆಗಳುಂಟಿಂದು ವಿದ್ವಾಂಸರು ಹೇಳುತ್ತಿರುವರು. ಅವುಗಳಲ್ಲಿ ಇಂ ಹೀಕೆಗಳ ಹೆಸರುಗಳನ್ನಾದರೂ ಶಂಕರ ಪಾಂಡುರಂಗ ಪಂಡಿತರು ಕೊಟ್ಟಿದ್ದಾರೆ:—

೧. ಮಲ್ಲಿನಾಥ, ೨. ದಿನಕರ, ೩. ವ್ಯಾಘ, ೪. ಚರಿತ್ರಪಢನ, ೫. ಹೇಮಾದ್ರಿ, ೬. ವಿಜಯಾನಂದಸೂರೀಶ್ವರ ಚರಣ ಸೇವಕ, ೭. ವಿಜವುಗಳೆ, ೮. ಪಂಡಿತ ಸುಮತಿ ವಿಚಯ, ೯. ಬೃಹಸ್ಪತಿಮಿಶ್ರ, ೧೦. ಭರತಸೇನ, ೧೧. ದಕ್ಷಿಣಾವತ್ರ, ೧೨. ನಾಥ, ೧೩. ಧರ್ಮಪೇರುಗಳೆಂಬುವವರೇ ಇಂ ಮಂದಿ ಹೀಂಜಾಕಾರರು. ಶಂಕರ ಜನರ ಹೀಕೆಗಳನ್ನು ಪ್ರತ್ಯೇಕ ಓದಿ ಶಂಕರ ಪಾಂಡುರಂಗ ಪಂಡಿತರು ಅವುಗಳಲ್ಲಿಯು ಗುಣದ್ವೇಷಗಳನ್ನಾದರೂ ಆರಿಸಿ ತೆಗೆದಿದ್ದಾರೆ. ಮಲ್ಲಿನಾಥನಿಗಿಂತ ಹೊದಲು ದಿನಕರನಾಥ ಪ್ರಭುತ್ವ ಹೀರಾಕಾರರು ಇದ್ದೇ ಇದ್ದರು. ದುಷ್ಪಿ ಹೀಕೆಗಳೆಂಬ ವಿಷದಿಂದ ಮರಳ ಹೊಂದಿದ ಕಾಲಿದಾಸನ ನಾಣೀಗಿ ಪುನಃ ಜೀವಕಕ್ಷ ತುಂಬಿಸುವದಕ್ಕಾಗಿ ಮಲ್ಲಿನಾಥ ಸೂರಿಯು ಸಂಜೀವನಿಯೆಂಬ ಉತ್ತಮೋತ್ತಮ ಹೀಕೆಯನ್ನು ರಚಿಸಿರುವನು.

೨. ಎಲ್ಲ ಹೀಕೆಗಳಲ್ಲಿಯೂ ಸಂಜೀವನಿಯೇ ಉತ್ತಮವಾದದ್ದು. ಕಾಲಿದಾಸನ ಮೂಲ ಪಾಠಗಳನ್ನು ಆದನ್ನು ಮತ್ತಿಗೆ ರಕ್ಷಿಸುವದಕ್ಕೆ ಇದೊಂದು ಹೀಕೆ ಮಾತ್ರ ಪ್ರಯತ್ನಿಸಿರುವದು. ಈ ಹೀಕೆಯು ಸುಲಭವು ಪೌರಾಣಿಕ ಆದಿದ್ದರುವದು. ಮಲ್ಲಿನಾಥನ ಕಾಲವೆಂದರೆ ಕ್ರಿಸ್ತ ಶಕದ ಗಂಟ್ ಶಕದ ಗಳ ನೇ ಇತಕ್ಕೆ.

೩. ವಲ್ಲಭನು ರಥುಪಂಜಿಕೆಯೆಂಬ ಹೀಕೆಯನ್ನು ಬರೆದನು. ಇದರಲ್ಲಿ ಇವು ಹರಣ ಶೈಲೀಕರಗಳಲ್ಲಿ ಇಲ್ಲ. ಈತನ ಕಾಲವು ಸಂಪದ್ವರ್ಷ ಇಂತಹ ಅಂದರೆ ಕ್ರಿಸ್ತ ಶಕದ ಗಂಟ್ ನೇ ಇವನಿಂದುವದು.

೩. ಸಮಾರೆಸೇ ಪ್ರೋಕೆರ್‌ರಡೆತೆ, ಸುಭೋಗ್‌ಫಿನಿಲ್‌ಎಂಬುವೆಂದು ಇನ್‌ಹೆಚ್‌ಎಂದು ರಚಿಸಿ
ಲ್ಪಿಟ್ಟಿರುವವರು. ವಲ್‌ಭಜನ ಪ್ರೋಕೆರ್‌ಎಂತಲೂ ಇದು ಜನಕ್ಕಿಗೆಹುದಾಗು. ಈ ದಿನಕರನು
ಧರ್ಮಾಂಗದ ಹಾಗೂ ಕರ್ಮಭಾಷ್ಯ ಶಾಸ್ತ್ರ ಶಾಸ್ತ್ರವು. ತುತ್ತನ ಕಾಲವು ಶ್ರೀಕೃಷ್ಣರು
ಒಂ ನೇ ಶತಕವೆಂದು ಶರ್ಕರಾಸುವರು. ಈ ಪ್ರೋಕೆರ್‌ಲ್ಪಿಟ್ಟಿರುವೆಂದು ಜ್ಯಾತ್ರಾಗಳು ಅಂತಿ
ರುವಷ್ಟು. ಇದನ್ನು ಬರೆದ ಕಾಲವು ಸಂವತ್ಸರ ಗಳಿಗಳ ರಿಂದ ಗಳಿಗೆ; ಅಂದಕ್ಕೆ ಶ್ರೀಕೃಷ್ಣ
ರುಕ್ತದ ಗುಳಿಗೆ ನೇ ಇಸವಿಯು. ದಿನಕರನೇ ಈ ಕಾಲವನ್ನು ಉತ್ತರ ಸದಾದ ಕಟ್ಟಿ
ಕಡೆಗೆ ಕೊಟ್ಟಿದ್ದಾನೆ.

೪. ಸಾಲ್ಯಾನೇ ಪ್ರೋಕೆರ್‌ಯಂದರೆ ಜಾರಿತ್ರೆವರ್ಧನೆನು ರಚಿಸಿದ “ಶೀರ್ಷಾತ್ಮ್ಯಾಂಶೀ”
ಯಂಬ ಪ್ರೋಕೆರ್ಯು. ಇದರ ಕಾಲವು ಶ್ರೀಕೃಷ್ಣರುಕ್ತದ ಗಳ ನೇ ಶತಕವೆಂದು ತೆಗೆದುತ್ತದೆ.
ಮೊದಲಿನ ಪ್ರೋಕಾರಾರ ಮತ್ತುಂದನೆಯಾದರೂ ಇದರಲ್ಲಿ ಕಂಡುಬಂತ್ತುದೆ. ಉದಾ
ಹರಣ ಶ್ಲೋಗಗಳು ವಿವುಲವಾಗಿರುವವು. ಇದರಲ್ಲಿಯೂ, ದಿನಕರಕ್ಕೂ ಪ್ರೋಕೆರ್ಯು
ಲ್ಲಿಯೂ ಆತ್ಮತ್ವ ಸಾಮಾನ್ಯವಿರುವವರು. ಇನ್‌ರದ್ದುಖ್ಯಾತಿ ಅವೇ ಗುಣಾಗಳು: ಅವೇ
ಉದಾಹರಣಗಳೂ, ಅವೇ ಇಬ್ಬಪ್ರಯೋಗಗಳೂ ಕಂಡುಬರುತ್ತವೆಂತಿಟ್ಟೇ ಅಳ್ಳ. ಉದಾರೆ
ದಿನಕರನು ತನ್ನ ಪ್ರೋಕೆಗೆ ಸುಭೋಧಿನಿಯೆಂದು ಹೇಸರಿಟ್ಟಿಗ್ಗೂ ಶಿಶುರಿತ್ಯಾಂಜಿಯೆಂದೂ
ಒತ್ತಿಟ್ಟಿಗೆ ಅಂದರೆ ಆರನೇ ಸರ್ವದ ಕಡೆಗೆ ಅನ್ನವನು. ಅಂದಬಳಿಕ ಶಿಶುರಿತ್ಯಾಂಜಿಯೇ
ಅಥಾರವಿಂದಲೇ ದಿನಕರನು ತನ್ನ ಸುಭೋಧಿನಿಯೆಂಬ ಪ್ರೋಕೆರ್ಯನ್ನು ರಚಿಸಂವರಂದು
ಸ್ಪಷ್ಟವಾಗಿ ಕಾಣುತ್ತದೆ.

೫. ಐದನೇ ಪ್ರೋಕಾರಾರನೆಂದರೆ ಹೇಮಾದ್ರಿಯು ದರ್ಶಣವೆಂಬ ಪ್ರೋಕೆರ್ಯನ್ನು
ರಚಿಸಿದನು. ಈ ಪ್ರೋಕೆರ್ಯು ಅಮೂಲ್ಯವೂ, ಸರ್ವಸಮೃಷ್ಟವೂ, ಆದ್ದಿರುತ್ತದೆ.
ತುತ್ತನು ಈಶ್ವರಸಾರಿಯ ಮಗನು. ತುತ್ತನ ಕಾಲವು ತೆಳಿದಿಲ್ಲ. ಸೂರಿ ಪದೆನಿಯನ್ನು
ಬಿಟ್ಟರೆ, ಬಹುಕಾಶ ತುತ್ತನು ಮಹಾರಾಷ್ಟ್ರ ಬಾರ್ಹಾಣಂತೆ ತೋರುವನು. ಒತ್ತಿಟ್ಟಿಗೆ
ಒಂದು ಇಬ್ಬಕ್ಕೆ ಇವನು ಮಹಾರಾಷ್ಟ್ರ ಪಾರಿಭಾಷಕ ಇಬ್ಬವನ್ನಾದರೂ ಕೊಟ್ಟಿರುವನು.

೬. ಮತ್ತೊಂದು ಸುಭೋಧಿನಿಯೆಂಬ ಪ್ರೋಕೆರ್ಯಾದರೂ ಶರುವದು. ಇದನ್ನು
ಜ್ಯೇಂದ್ರ ಪಂಡಿತನೆಂದ ವಿಜಯಗಳೇ ಎಂಬುವವನು ರಚಿಸಿರುವನು. ಇದು ಕೇವಲ ವೃತ್ತಿ
ಯಂತೆ ತೋರುವದು. ಇದರಲ್ಲಿ ಶಬ್ದಾಧಾರಗಳನ್ನು ವಿವರಿಸುವ ಕಾಲಕ್ಕೆ ಕೋಕಾರ
ಹೆಸರುಗಳನ್ನು ಸಹ ಕೊಟ್ಟಿಲ್ಲ.

೭. ಏಳನೇ ಪ್ರೋಕಾರನೆಂದರೆ, ಮತ್ತೊಂಬ್ಬ ಜ್ಯೇಂದ್ರ ಪಂಡಿತನಿರುವನು. ಅವನ
ಹೆಸರು ನೂತ್ರಿ ಗೊತ್ತಾಗಿಲ್ಲ. ತುತ್ತನ ಕಾಲವೆಂದರೆ, ಸಂವದ್ವಿಷ್ಟ ಗಳಿಗೆ ಅಥವಾ
ಶ್ರೀಸ್ತುಕರ್ತವು ಒಂಬೆ ನೇ ಇಸವಿಯು. ತಾನು ವಿಜಯಾನಂದಸೂರಿಜರಣನೇವೆ
ಸೆಂದು ತುತ್ತನು ಹೇಳುತ್ತಾನೆ.

ಉ. ಎಪ್ಪನೇ ಹೀಕೆಯು ಸುಮತಿ ವಿಜವಾಗ್ನಿ ಎವೆ ತಚಿಕ್ಕುತ್ತುತ್ತಿರುತ್ತದೆ. ಈತನು ಪಾಠಸಾಹಿತ್ಯ ಸವೈ ವಿಕ್ರಮಸ್ವರೂಪವೇ ಬಿಕಾಸೆರೆಂದು ಶ್ರೀಗಿಡ ವಾಗಿಗೆಂದು. ಈತನು ತನ್ನ ಹಿಂಡಿಗೆ ಸುಗವಾಧರ ಪ್ರಭೋದ್ವಿಚಯೆಂಬ ಹೆಸರಿಟ್ಟಿರ್ದಾಗೆನೆ. ಇದರ ಕಾಲವು ಕ್ರಿಸ್ತಕಾದ ಗ್ರಂಥಾಂಗಳಲ್ಲಿ ಈ ಶಿಕ್ಷಿಗಳ ಮಧ್ಯಾಧಿಗಣಪ್ತಿ. ಮಹಿಸುಂಥ, ದಿನಕರ, ಹುವಾದ್ವಿ ಈ ಮೂರಾರಣ್ಯ ಚಿಟ್ಟಿರೆ, ಉಳಿಂಬ್ಲಿ ಪಾರ್ವತಾ ಮಂದಿ ಹಿಂಡಿಕಾರರು ಜೀವನ ರಂತೆಯೇ ತೊರುತ್ತಾರೆ. ಇನ್ನು ಪ್ರಸ್ತಾವ ದಖ್ಯಾತವಾರವೆಂಬ ಮಂತ್ರ ಕಾವ್ಯಗ್ರಂಥದ ಕಡೆಗೆ ತೆರಬುವ.

ದಖ್ಯಾತವಾರ ಸರ್ಗಣಾಳ ಸಂಖ್ಯೆಯು

ಈ ಗ್ರಂಥದಲ್ಲಿ ೧೯ ಸರ್ಗಣಾಳದುವು. ಇಲ್ಲಿ ಮತ್ತೊಂದು ಪ್ರಕ್ರಿಯೆ ಉಂಟಾಗಿ ಸುಜದು. ಅದಾವನೀಯದರೆ— ದಖ್ಯಾತವಂಡದಲ್ಲಿ ೧೯ ಸರ್ಗಣಾಳಷ್ಟೇ ಪಾಠಾಗಿ ಇದರ ಉತ್ತರವೆನ್ನು ಖಂಡಿತವಾಗಿ ಹೇಳಬೇಕಾದರೆ ಈ ಪ್ರಮಾಣಗಳು ದೇಶರೆಯುವದಿಲ್ಲ. ೧೯ ಸರ್ಗಣಾಳಿತ ಹೇಳುತ್ತಿ ಸರ್ಗಣಾಳರುಪವೆಂದು ಜನರು ಅನ್ನುವರು. ಆನ್ನೆ ಪ್ರಮಾಣಗಳಾದ ದರೂ ಇದೇ ಮತ್ತೆ ಅನುಕೂಲವಾಗಿರುವಂತೆ ತೊರುತ್ತಾರೆ. ಅವು ಯಾವನೆಂದರೆ—

೧. ೧೦-ಈ ನೇ ಸರ್ಗಣಾಳ ದೊರೆಂಬಿರುವವೆಂದು ಜನರನ್ನು ತ್ತಿರುವರು.

೨. ಕಾಲಿದಾಸನ ಎಂಬ ಗ್ರಂಥಗಳನ್ನು ನಿಷ್ಪಳವಾಗಿ ಪರಿಸ್ಥಿತಿಯಲ್ಲಿ ಅವು ಗಳಲ್ಲಿಯೂ ಪೂರ್ಣವರ್ಣವಾನವು ಸಮಷ್ಟಿ ಸ್ವಾಭಾವಿಕವೂ ಅಗಿರುವದು. ಹಿಂಗೆ ಈ ಗ್ರಂಥದಲ್ಲಿ ಕಾಣುವದಿಲ್ಲ.

೩. ೧೯ ತೇ ಸರ್ಗದಲ್ಲಿ ಕವಿಯು ಅಗ್ನಿವರ್ಣನ ಸಂಸ್ಕರಣೆ ಚರ್ಚೆಪನ್ನು ಕೊಟ್ಟಿಲ್ಲ.

೪. ದುಃಖ ಪರ್ಯಾವರಣಾನನ್ತಭ್ಯಾ ಕಾವ್ಯಗಳನ್ನು ರಚಿಸುವ ಪದ್ಧತಿಯು ಭಾರತ ಕವಿಗಳಲ್ಲಿ ಕಂಡುಬರುವದೇ ಇಲ್ಲ. ಕವಿಗಳು ಆದನ್ನು ಮಚ್ಚಿಗೆ ಅಂಥ ರಚನೆಯನ್ನು ತಪ್ಪಿಸಲಿಕ್ಕೆ ಪ್ರಯತ್ನ ಮಾಡುವರು. ಅದ್ದರಿಂದಲೇ ಭವಜ್ಞಾತಿಯೆಂಬ ಪ್ರಸಿದ್ಧ ಕವಿಯು ತನ್ನ ಉತ್ತರ ರಾಮಾರ್ಚಿತವೆಂಬ ಪರಮ ಮನೋರ್ವಿಕರ ನಾಟಕದಲ್ಲಿ ಶ್ರೀರಾಮಾ ಯಣಿದ ಕಡೆಯ ಭಾಗದ ಕಥೆಯನ್ನು ಬುದ್ಧಿಯಿಂದಾಗಿನೆ.

೫. ವಿಷಯಗಳನ್ನು ಆರಿಸಿ ತೆಗೆಯುವದರಲ್ಲಿ ಕಾಲಿದಾಸನು ಅತ್ಯಂತ ಚಳುವಲ್ಲಿ ಸೆಂದು ಆತನ ಕೆತ್ತಿರುವ ಪರಿಸಿದೆ. ಅದ್ದರಿಂದಲೇ ಇಂಥ ದುಃಖಾಂತ ಕಂಪನ್ಯನನ್ನು ಕಾಲಿದಾಸನಂತು ಬರೆದಿರಲಿಕ್ಕಿಲ್ಲಿಂದು ತೊರುತ್ತದೆ.

೬. ಅಗ್ನಿವರ್ಣನ ಸುತ್ತರ ಇಲ್ಲಿ ರಾಜರು ಆಗಿಹೊದೆಂದು ವಿಷ್ಟು ಪುರಾಣದಲ್ಲಿ ಕಥೆಯುಂಟು. ಆದರೆ ಈ ಕಾವ್ಯದಲ್ಲಿ ಆ ಕುಮಾರನ ಸುತ್ತರ ಇ ಮಂದಿ ರಾಜರ ಹೆಸರುಗಳೇ ಹೇಳಿರುವವು. ಅದ್ದರಿಂದ ರಾಜನ ನಾಮ-ನಾಲ್ಕುರೂಪ್ಯಾ ವಾಗಿದ್ದುಂತೆ ತೊರುವದಿಲ್ಲ.

ಇವೆಲ್ಲ ಕಾರಣಗಳಿಂದ ರಥುವಂಶ ಕಾವ್ಯದಲ್ಲಿ ಇ ಸರ್ಗಸರ್ಗಳಿಗಿಂತ ಹೆಚ್ಚು ಸರ್ಗ ಗಳಿರಬಹುದು; ಅದಕ್ಕೆ ಅವೆಲ್ಲ ಉಪಲಭ ವಿಲ್ಲೆ ಹಿಂದೆ ಅನುಮಾನ ಮಾಡಬೇಕೆಂದು ಈಂಕರ ಪಾಂಡುರಂಗ ಪ್ರಾದಿತರ ಅಭಿಪ್ರಾಯವಿರುವದು.

ಕಥಾಭಾಗದ ಉತ್ಪತ್ತಿ

ರಥುವಂಶದ ಕಥಾ ಭಾಗವನ್ನು ಕಾಲಿದಾಸನು ವಿವೃತಿ ಶುರಾಣದಿಂದಲೂ, ಶ್ರೀಮದ್ವಾರಮಾರ್ಯಾಂಧಿಂದಲೂ ತೆಗೆದುಕೊಂಡಿರುವನು. ರಥುವಂಶವೆಂಬ ಹೆಸರನ್ನು ಹರಿವಂಶವೆಂಬ ಹೆಸರಿಸಿದೆಲ್ಲೇ ಕವಿಯು ಕೊಟ್ಟಿರಬಹುದೆಂದು ತೋರುತ್ತದೆ. ರಥುವಂಶವೆಂದರೆ ಶಿರೀರಾಮಜಂದ್ರನ ಒಟ್ಟು ಇ ಸರ್ಗಸರ್ಗಳಲ್ಲಿ ಗಂ-ಗಂ ಈ ಆರು ಸರ್ಗಗಳಲ್ಲಿಯೂ ಶ್ರೀರಾಮಜಂದ್ರನ ವರ್ಣನೆಯೇ ಇರುವದು. ಹೊದಲಿನ ಒಂಭತ್ತು ಸರ್ಗಗಳಲ್ಲಿ ಶ್ರೀರಾಮಜಂದ್ರನ ಹಿಂದಿನ ನಾಲ್ಕು ರಾಜರ ವರ್ಣನೆಯುಂಟು. ಗಂ, ಗಂ ಇವರಿಂದ ಸರ್ಗಗಳಲ್ಲಿ ಶ್ರೀರಾಮನ ಸಂತರ ಮೂರರು ರಾಜರು ವರ್ಣಸಲ್ಪಿಟ್ಟಿದ್ದಾರೆ. ಗಂ-ಗಂ ಈ ಆರು ಸರ್ಗಗಳಲ್ಲಿಯೂ ಗಂ ನೇ ಸರ್ಗದಲ್ಲಿಯೂ ವರ್ಣಸಿದ ಕಥಾ ಭಾಗವ ಶ್ರೀರಾಮಾಯಣ ದಿಂದಲ್ಲಿ ತೆಗೆದುಕೊಳ್ಳಲ್ಪಟ್ಟಿದೆಂಬು ಸ್ವಷ್ಟವೇ. ಶ್ರೀರಾಮಜಂದ್ರನ ಸಂತರ ಸೂರ್ಯ ವಂಶದ ರಾಜರು ಅಯೋಧ್ಯೆಯಲ್ಲಿ ಅಳ ಮಂದಿ ಆಗಿ ಹೊದರೆಂದು ರಥುವಂಶದಲ್ಲಿ ಹೇಳಿದೆ.

ಆ ರಾಜರ ಹೆಸರುಗಳು ಯಾವವೆಂದರೆ—

ರಾಮನ ಸಂತರ ಆಗಿ ಹೊದೆ ಸೂರ್ಯವಂಶದ ರಾಜರು:

| ಸರ್ಗ | ತೊಂಕ | ಸರ್ಗ | ತೊಂಕ |
|---------------|------------------|----------------|------------------|
| ಗ ಕುಶ | ಗಂ ಶ್ಲ | ಗಂ ವಚ್ಚನಾಭ | ಗಂ ಶ್ಲ |
| ಅ ಅತಿಥಿ | ಗಂ ಗ | ಗಂ ಶಂಖಣ | „ ಶಂ |
| ಇ ನಿಷಧ | ಗಂ ಗ | ಗಂ ವೃತ್ತಿತಾಶ್ವ | „ ಶಿ |
| ಉ ನಲ | „ ಉ | ಗಂ ವಿಶ್ವಸರ್ವ | „ ಶಿ |
| ಇ ನಭಃಶಬ್ದ | „ ಇ | ಗಂ ಹಿರಣ್ಯನಾಭ | „ ಶಿ |
| ಇ ಪುಂಡರೀಕ | „ ಇ | ಗಂ ಕೌಸಲ್ಯ | „ ಶಿ |
| ಇ ಕ್ಷೇಮಧನಾಷ್ಟ | „ ಇ | ಗ ಬರ್ಹಿಷ್ಟ | „ ಶಿ |
| ಲ ದೇವಾನಿಕ | „ ಇ | ಶಂ ಪುತ್ರ | „ ಶಿ |
| ಇ ಅಹಿಂಸಗು | „ ಗಂ | ಅಂ ವೌವ್ಯ | „ ಶಿ |
| ಗಂ ಪಾರಿಯಾತ್ರ | „ ಗಂ | ಅಂ ಧುರವಸಂಧಿ | „ ಶಿ |
| ಗಂ ಶಿಲ | „ ಗಂ | ಅಂ ಸುದರ್ಶನ | „ ಶಿ |
| ಗಂ ಉನ್ನಾಭ | „ ಗಂ | ಅಂ ಆಗ್ನಿವರ್ಣ | „ ಶಿ |

ಮೇಘದೂತ

ಇನ್ನು ಮೇಘದೂತನೆಂಬ ಕಾವ್ಯದ ವಿಷಯವಾಗಿ ವಿವಾರ ಮಾಡುವ. ಕಾಲಿ ದುಸ್ಹ ರಚನಿವ ನೇಂಘದೂತನೆಂಬ ಬಹು ರಮ್ಯವಾದ ಕಾವ್ಯವು ಪ್ರಸಿದ್ಧವೇ ಇರುವದು. ಇದರ ಮೇಲೆ ನುಕ್ಕಿನಾಧನ ಪೀಠೆಯಂತೆ. ಇದು ಒಂದು ಜ್ಯೇಷ್ಠ ಕಾವ್ಯವಾದ ರಿಂದ ಇದಕ್ಕೆ ಖಾಚಕಾಪ್ಯವೇನ್ನುವರು. ಆದ್ದರಿಂದ ಇದು ತನ್ನಿಂದ ಅನ್ನತಿಯಾಗಿ ಇಂಥಾದ್ದರಿಂದ ಮಾತ್ರ ಕಾವ್ಯಗಳನ್ನು ದರೂ ಹಿನ್ನೆಂಬಿರುವದು. ಬಹುವರ್ಣಾದಿನೆನು ಈಲ ? ಕಾಲಿದಾಸನ ಉದ್ದೇಶ ಎಂಬ ಗ್ರಂಥಗಳೂ ಮುಖ್ಯಗಿ ಹೋಗಿ, ಇದೆಂದೇ ಉಳಿದಿದ್ದನೇ, ಇಮೊಮರಿಂದೇ ಅವನು ಉತ್ತಮವೇತ್ತುನು ಕವಿಯಿಂದೆಂಬೇಸಲ್ಪಡುತ್ತಿದ್ದ ಸೇವರೂ ಸಭ್ಯನಾದು. ಬಹುಂಬಿ ಕಾವ್ಯದ್ವಾರೀಯ ವಿಷಯಗಳಿಂದಾಗಿ ಸಂಸಾರದಲ್ಲಿಯ ಅನೇಕ ಕ್ರಂಗಗಳೂ, ಸಾಮಾನ್ಯವಾಗಿ ಕಣ್ಣಿಗೆ ಬೀಳಿನ ಶೃಷ್ಟಿಯ ಜಮತವ್ಯಾರ್ಥಕ ಇರುವವು. ಇವು ಪ್ರತ್ಯೇಕ ತೋರುವ ವಿಷಯಗಳಿಂದ್ವಾಗಿ ಅವುಗಳನ್ನು ಇದ್ದ ಹಾಗೇ ವರ್ಣಿಸುವದು ಅತ್ಯಾತ ಕರಿಣಾದರೂ ಇಂತಹ ಅನುಭೂತಿ ವಿವರುಗಳ ಯಥಾರ್ಥವಣಿನೆಯನ್ನು ವಾಡಬಲ್ಲ ಕವಿಗಳು ಕಂಡು ಬರುವರು. ಆದರೆ ಕೇವಲ ಕಲ್ಪನೆಗಳಿಂದಲೇ ರಚನಿದ ಅದ್ವೃತ ಸೃಷ್ಟಿಗಳಲ್ಲಿ ಯಥೇಜ್ಞವಾಗಿ ವಿವಾರ ಮಾಡುವ ಅಥಿಕಾರವು ವಿಡುವನುವ ನಾಯಿಟ್ಟಿದ್ದೀನು, ಪ್ರಾರ್ಥಾಯಿಜ ಲಾಷ್ಟು ಮುಂತಾದ ಅಂಗಗ್ರಂಥಗಳ ಕರ್ತೃಗಳಿಗೂ ಕವಿ ಕಾಲಿದಾಸನಿಗೂ ಕೇವಲ ಸಾಧ್ಯವಂದಿ ಅದು ಅನ್ಯಾಸಾನ್ಯ ಕವಿಗಳ ಮಾತ್ರ. ಕಾಲಿದಾಸನ ಕವಿತೆಗೂ ಜೀವನನಕ್ಕೂ ಎಷ್ಟು ವರ್ಕೆನ್ನೂ ಅದ್ವೈತ ಭಾವನ್ಯಾ ಇರುವದೆಂದು ಇದೇ ಕಾವ್ಯದಿಂದ ಸ್ವಷ್ಟವಾಗಿ ತೋರಿಬರುತ್ತದೆ. ಇದರಲ್ಲಿ ಸಾಕಷ್ಟು ಸಂವಿಧಾನಕ ಸಾಮಗ್ರಿಗಳಿಂದಿದ್ದಾಗ್ನಿ, ಉದಾತ್ತ ಕಲ್ಪನೆಗಳ ವಿಭಾಷಣಿಂದ ಇದು ತುಂಬಿ ಹೋಗಿರುವದು. ಇಲ್ಲಿಯ ಸಂವಿಧಾನಕವಂತೂ ಸ್ವಾಭಾವಿಕಪ್ರಕ್ರಿಯೆ, ಜಮತವ್ಯಾರ್ಥ, ನಿರುವನವೂ ಆದಿರುವದು. ಈ ಸಂವಿಧಾನಕ್ಕೆ ಸರಿಯಾದ ಸಂವಿಧಾನಕವು ಕೇವಲ ಗೀವಾರ್ಥಾ ಭಾಷೆಯಲ್ಲಿರುವದಿಲ್ಲ; ಇತ್ಯೇ ಅಲ್ಲ, ಆದರೆ ಪೃಥಿವೀಯ ತಲದಲ್ಲಿಯ ಸರ್ವ ಭಾಷೆಗಳಲ್ಲಿಯಾದರೂ ಇರಲಾರದೆಂದು ಖಂಡಿತವಾಗಿ ಹೇಳಬಹುದೆಂದು ಪರಮ ಮಾರ್ವಿಕ ವಿದ್ವಾಂಸರಾದ ಜಿಪಳಣಕರರ ನುತ್ವಂಟೆ. ಇನ್ನು ಇಲ್ಲಿಯ ಕಥಾಭಾಗವನ್ನು ವಿವರಿಸುವ.

ಕಥಾಭಾಗ

ಪರಮ ವವಿಶ್ವವಾದ ಗಂಗಾಯಮುನಾ ನದಿಗಳ ಉಗಮಸ್ಥಾನವಾದ ಹಿಮಾಚಲ ಪರ್ವತದಲ್ಲಿ ಅಲಕೆ ಎಂಬ ಪಟ್ಟಣವು ಕುಚೀರನ ರಾಜಧಾನಿಯಾಗಿ ಕಂಗೋಳಸುವದು. ಅಲ್ಲಿಬ್ಲಿ ಯಕ್ಕನು ವಾಸಿಸುತ್ತಿದ್ದನು. ಒಂದಾನೊಂದು ಕಾಲದಲ್ಲಿ ಆತನು ತನ್ನ ಅಧಿಕಾರದಲ್ಲಿ ತಪ್ಪಿ ನಡೆದದರಿಂದ ಕುಚೀರನಿಂದ ಶಾಪ ಹೋಂದಿ, ತನ್ನ ಶ್ರೀರೂಪಿಂದ ವಿರಿಂತನಾಗಿ ಅತ್ಯಂತ ಸೈರೇವಾದ ದುಃಖಾಳ್ವಿಯಲ್ಲಿ ಸುಖಗಿ ಹೋದನು. ಹಿನ್ನಾ

ಚೇಂಪಲ್ಲಿ ! ರಾಮಗಿರಿಯಿಬ್ಬಿ ! ಅವರೂ ಆತನು ಅಲ್ಲಿಗೆ ಹೋಗಿ, ಒಮ್ಮೆ ಕೆಷ್ಟು ನಿಂದ ಕೆಲವು ತಿಂಗಳಾಗಳನ್ನು ಕೆಳಿಸು. ಮುಂದೆ ಮಜ್ಜಿಗಾಲಪು ತಲೆಚೊಡುತ್ತಿದ್ದು, ಓಫ್‌ವಿರೆಹಿಂದಿಂಥ ಬಹು ಕೃಷಣಾದ ತನ್ನ ವಿರಿಯಳಿಗೆ ವಿನೆನೇದ ಕಾಲವು ಅತ್ಯುತ್ತ ದುಃಖದ ವಾಗುವಂದಿಂದು ಬಿಂತಿಸಿ, ತನ್ನ ಕ್ಷೇಮವಾರ್ತೆಯನ್ನು ಆತ್ಮಿಗೆ ಕಳುಹಿಸಲನ್ನುಂಟಾಗಲು, ಯಾರೂ ದೂತರು ಸಿಗಬೊಳ್ಳುತ್ತಿರು, ಅದರೂ ಇಷ್ಟರಲ್ಲಿ ಬ್ಬಿ ದೂತನು ದೂರೀಕಿಸು. ಅವನ್ನಾರು ? ಮನುಷ್ಯಸ್ಥಾನ, ಮತ್ತೊಮ್ಮೆ ಪ್ರಾಣಿಯಾದರೂ ಅಭಿ ! ಅದರೆ ಜಗತ್ತಿನ ಸಂತಾಪಸನ್ನೆಳ್ಳಿ ಕಳಿದು ಅನ್ಯತದ ಸಮುದ್ರಿಯನ್ನೀರುವಂತಹೂ, ತನ್ನ ಒಮ್ಮೆ ಮನೊಂದರ ಸೀಲವಣಿದಿಂದ ಉತ್ತಮಿತವಾದ ಒನರೆ ಮನಸ್ಸನ್ನು ಸಂತೋಷಬಳಿಸುವವನೂ, ಅದಮೇಂದೂ ದೂತನು ಆಶಾಧ ಮಾಹಿತ ಪ್ರತಿಪತ್ತಿಧಿಯಲ್ಲಿ ಯಕ್ಷನ ಕಳ್ಳಿ ದುರಿಗೆ ಬಾದು ನಿಂತಿಸು. ವಿರೆಹಾನ್ನಿಂದ ಸಂತಕ್ತ ಹೃದಯನಾದ ಆ ಯಕ್ಷನು ಅದೇ ಮೇಳಿನನ್ನು ದೂತನಿಂದು ಕಲ್ಪಿಸಿ, ಅದರಗೂಡ ಸುಂದ್ರಿಯನ್ನು ಕಳುಹಿಸಲನುವಾಗಿ, ಅದಕ್ಕೆ ಹೇಳಲಾರಂಭಿಸಿದನು. ಹೈಗ್ಯಾಸ್ ಸರಿ. ಯಾರಂದರೆ “ಕಾವಾತ್ರಾ ಹಿ ಪ್ರಕೃತಿಕೃಪಣಾಶ್ಚೈತನಾಚೈತನೇಷು” ಕಾಮ-ಬೀಡಿತರಂದವರಿಗೆ ಇದು ಸಂಪರ್ಕ ಇದು ಅಜ್ಞೀತನೆಂಬ ವಿವೇಕವೇ ಮನಸ್ಸಿನಿಂಬಿಂದಿಲ್ಲ. ಸಂತರೆಯಕ್ಷನು ಮೇಘದೂರತ್ವಿಗೆ ಅಲಕಾ-ಸರ್ಪಿಣಿದ ಮಾರ್ಗವನ್ನು ಹೇಳಿದನು. ಈ ವಾಗ್ರದಲ್ಲಿರುವ ಹಳ್ಳಿ, ಕೊಳ್ಳಿ, ಜೊಳ್ಳಿ, ಗಂಡ್ಲಿ ಮುಂತಾವೆಪ್ಪಗಳ ವಣಿಕನ್ನೆಯಾದರೂ ಪರಮ ಮನೊಂದರವಾಗಿರುವದು. ಇದೇ ಪೂರ್ವಭಾಗದ ಕಢಿಸಂದರ್ಭವು. ಇದಕ್ಕೆ ಪೂರ್ವ ಮೇಘವೆನ್ನುವರು. ಉತ್ತರ ಮೇಘದಲ್ಲಿ ಅಲಕಾಕೃರದ ಸೌಂದರ್ಯವನ್ನೂ, ತನ್ನ ಮನೆಯನ್ನೂ, ಸ್ತೋಯರನ್ನೂ ಯಕ್ಷನು ವರ್ಣಿಸಿದ್ದಾನೆ. ಕಡೆಗೆ ತನ್ನ ಕ್ಷೇಮವಾರ್ತೆಯನ್ನು ಹೇಳಿರುವನೆಂದು ಕಥಾಭಾಗವಿರುವದು.

ಸಂವಿಧಾನಕವು

ಈ ಕಾವ್ಯವು ಸಂವಿಧಾನಕವು ಬಹು ಸಣ್ಣ ದಿದ್ದಾಗ್ನಿ, ಉತ್ತಮ ಕವಿಯ ಅದ್ವೃತ್ತ ಕಲ್ಪನೆಯ ಸಾಮಾಧ್ಯಕ್ಷೇಪ್ಯಂದು ಅನುಕೂಲವಾಗಿರುತ್ತಿದೆಂಬ ಇವಂತಾವನ್ನು ಮಾರ್ಮಿಕ ಜನರೇ ಶಾಹಿಸಬಲ್ಲರು. ಗರುಡನು ಉನ್ನತೀಸ್ತಾಪ ಪ್ರಕೃತಿಗಳನ್ನು ಕೇವಲ ತೃಣೇಕರಿಸಿ, ತನ್ನ ವಿಸ್ತೀರ್ಣವಾದ ವಿಶಿಷ್ಟವೇಗದ ಪ್ರಕೃತಿಗಳ ಬಲದಿಂದ ಆಕಾಶವಾಗಿದಲ್ಲಿ ಯಥೀಷ್ಠಿವಾಗಿ ಸಂಚರಿಸುವಂತೆ, ಉದಾತ್ತ ಕಲ್ಪನಾ ವಿಶಿಷ್ಟವಾದವು ಗಳೂ, ಸವಜವಾಗಿ ತರ್ಕಾರ್ಕಣಕ್ಕೆ ಸ್ತುತಿಯಲ್ಲಿ ಬರುವ ಅರ್ಥಪ್ರಾಣಗಳೂ, ಆಗಿರುವ ಕಂಪಾರಸಂಭವ ಮುಂತಾದ ಕಾವ್ಯಗಳಲ್ಲಿ ಸಂದುಸಂದುವೆ ವಿಷಯಾನುಸಾರವಾಗಿ ಒಮ್ಮೆಲೀ ಹೊಳೆಯನ ಕಲ್ಪನೆಯ ವಿಕಾಸವು ಈ ಚಿಕ್ಕ ಕಾವ್ಯದಲ್ಲಿ ಪುಣಿವಾಗಿ ಬೇಕೆಂಬ ಹೇತುವಿನಿಂದಲೇ ಅದಕ್ಕನುಸರಿಸಿರುವ ಈ ಸಂಂಬಂಧಾನಕವನ್ನು ಕವಿಯು ಮೋಜಿಸಿರಬಹುದಿಂದು ತೋರುತ್ತದೆ. ಮೇಘಮಂಡಳಿದಿಂದ ಕಂಡು ಬರುವ ಸೃಷ್ಟಿಯ

ಚನುತ್ವಾರ್ಥಗಳ ಹಾಗೂ ಪುರಾಣದಲ್ಲಿ ಪ್ರಸಿದ್ಧವಾದ ಪರಮತ, ನನೀ ಮುಂತಾದ ಅನೇಕ ಸ್ಥಳಗಳ ವರ್ಣನೆಯು ಇಲ್ಲಿ ಬಹು ಸರಸವಾಗಿ ಮಾಡಿದೆ. ಅದರಂತೆಯೇ ಸೀತಾ, ರಾಮ, ಅರ್ಜುನ, ಬಲರಾಮ, ಮೊದಲಾದ ಲೋಕೋತ್ತರ ಪುರಾಣರ ಉದಾತ್ತ ಚರಿತ್ರ ಗಳಿಂದ ಪವಿತ್ರವಾದ ಸ್ಥಳಗಳ ಅರ್ಥ ವಿಷಯಾನುಸಾರವಾಗಿ ಮಾಡಿದ ಮನೋಹರ ವರ್ಣನೆಗಳೂ, ಉಜ್ಜಳಿಯಿಲ್ಲಿಯೂ, ಹಿನಾಲಯದಲ್ಲಿಯೂ, ಶಿವನ ಪೂಜೆಯ ಕಾಲದಲ್ಲಿಯೂ, ಅನೇಕ ಬೇರೆ ಬೇರೆ ಪ್ರಸಂಗಗಳಲ್ಲಿಯೂ, ಕಾಮಕೂಪ ಮೇಘಕ್ಕೆ ಭಿನ್ನಭಿನ್ನ ರೂಪಗಳನ್ನು ಸ್ವೀಕರಿಸುವದಕ್ಕಾಗಿ ಮಾಡಿದ ಅಭ್ಯರ್ಥನ ಮುಂತಾದವ್ಯಾಗಳೂ, ಈ ಕಾವ್ಯಕ್ಕೆ ಪರಮ ಶೋಭಿಯನ್ನು ಒಮ್ಮೆ ಮಾಡುವವು. ಉತ್ತರ ಮೇಘದಲ್ಲಿಯ ಅಲಕಾಪುರದ ವರ್ಣನವೂ, ಯಕ್ಕಿ ವಿರಕಾನಸ್ಯೇಯ ವರ್ಣನೆಯೂ, ಅತ್ಯಂತ ಮಧುರ ವಾಗಿವೇ. ಕಡೆಗೆ ತನ್ನ ನಾತೆಯನ್ನು ಕಳಿಷುವದಂತೂ ಕೇವಲ ಕರುಣ ರಸಭರಿತ ವಾಗಿಯೇ ಇರುವದು, ಅದರಲ್ಲಿಯೂ ಮುಂದಾಕಾರಂತಮೇಬಿ ವೃತ್ತದಿಂದಂತು ಈ ಕಾವ್ಯವು ಪರಮಾವಧಿ ಮನೋಹರವಾಗಿರುವದು. ಇದರಿಂದ ಈ ಕಾವ್ಯಕ್ಕೆ ಸಹಜ ವಾಗಿ ಬಂದಾಧ, ಹಾಗು ಅರ್ಥಗೊರವಿದಿಂದ ಹೆಚ್ಚಿದಂಥ, ಮುಂದಗತಿಯೂ ಪದ ಲಾಲಿತ್ಯ, ರೂಪವಿಶದತ್ವಾದಿ ಅನ್ಯ ಗುಣಗಳೂ, ರಸಿಕ ವಾಚಕಜನ ಹೃದಯದಲ್ಲಿ ಕಾವ್ಯದ ನಾಯಕನ ಮೂರ್ತಿಯನ್ನು ಸಾಕ್ಷಾತ್ ತಂದು, ಅದನ್ನು ಕ್ಷಿರವಾಗಿಯೇ ಇಟ್ಟಿ ಬಿಡುವವು. ಈ ಕಾವ್ಯವನ್ನು ಮಾಮಿಂಕತನಂಡಿ ಓದುವ ಕಾಲಕ್ಕೆ ಅನಂದ ಮಾಯವಾದ ಕಾಲ್ಪನಿಕ ಸೃಷ್ಟಿಯಲ್ಲಿ ವಾಚಕರು ಸಿಂಗಾರ್ದಾಗಿಯೇ ಹೋಗಿ ಒಂದು ಕ್ಷಣಿಕೊತ್ತು ಆವರಿಗೆ ಬಿಂದ್ಯ ಸಕಲ ಸೃಷ್ಟಿಯ ವಿಸ್ತೃತಿಯಂತಾಗುವದೆಂದ ಬಹಕ ತಮ್ಮನ್ನು ತಾವು ಪೂರ್ಣ ಮರೀಕುಬಿಡುವರೆಬುಂದು ವಿಸಜ್ಞರಿಯು ?

ಕಾಲಿದಾಸನ ನಾಟಿಕೆಗಳು

ಇನ್ನು ಮುಂದೆ ನಾಟಿಕ ವಿಷಯವನ್ನು ಕೈಕೊಳ್ಳುವ — ಕವಿಗಳಂತೆ ನಾಟಕ ಕಾರ್ಯಲ್ಯಾಯೂ ಕಾಲಿದಾಸನಿಗೆ ಬಹುಮಾನವಿರುವದು. ನಾಟಿಕದ ವಿಷಯವಾಗಿಯೇ ಆತನ ಕೇತೆಯು ವೀಕ್ಷಿಸಬಹುದು. ಅವನು ರಚಿಸಿದ ಮಾಲವಿಕಾಗ್ನಿಮಿತ್ರವೆಂಬ ನಾಟಕದ ಮೇಲೆ ವಿದ್ವಜ್ಜನರು ಕೊಟ್ಟಿ ಅಭಿವೃದ್ಧಿಗಳು ಹಿಂದೇ ಹೇಳಿವೆ. ಈ ನಾಟಕವು ಕಾಲಿದಾಸನೇ ರಚಿಸಿದ್ದು. ಆದರೆ ಇದರಲ್ಲಿ ಶಾಕುಂತಲ ವಿಕ್ರಮೋವಂಶಿಯು ಗಳಲ್ಲಿದ್ದವಂತೆ ಉನ್ನತ ವಿಚಾರಗಳು ಇರುವದಿಲ್ಲಿಂಬುವ ಕಾಗೆ ಹೈಳಿದುತ್ತದೆ. ಇದರ ಕಾರಣವನ್ನು ನೆಬರ ಪಂಡಿತರು ಹೀಗೆ ಹೇಳುತ್ತಾರೆ. “ಶಾಕುಂತಲ ವಿಕ್ರಮೋವಂಶಿಯು ನಾಟಿಕಗಳಲ್ಲಿ ಅರ್ಥ ವಿಷಯಗಳ ಸಂಬಂಧಿಂದ ವನಸ್ಪತಿ ವರ್ಣನೆಯ ಪ್ರಸಂಗಗಳು ಬಹುಕಾರಿ ಬಂಡಿರುವದರಿಂದ ಸೃಷ್ಟಿಸೌಂದಯಂದ ವರ್ಣನೆಯ ಪ್ರಸಂಗಗಳಲ್ಲಿ ಉದಾತ್ತ ಕಲ್ಪನೆಗಳಿಗೆ ಪಕಾಳಪ್ರದೊರೆತಿರುವದು. ಅದ್ದರಿಂದ ಆ ನಾಟಿಕಗಳು ಬಹು ಸುಂದರವಾಗಿವೇ.” ಅವರು ಹೇಳುವ ಮತ್ತೊಂದು ಕಾರಣವೇಸುದರೆ, “ಆ ನಾಟಿಕಗಳಲ್ಲಿ

ಪೌರಾಣಿಕ ಕಥೆಗಳ ಸಾಬಾಧವಿರುವದರಿಂದ ಇಲ್ಲಿಷ್ಟು ಪಾತ್ರಗಳನ್ನು ಮೊಳೆಹಿಡಿಯೆಂದು ತಿಳಿಯಲಿದೆ. ಅದರೆ ನೂಲಿನಿರ್ವಿಕಾಗ್ನಿಮಿತ್ತದ ವಿಷಯವು ಕೇವಲ ಇತಿಹಾಸವೇ ಇರುವುದುಂದಿಲ್ಲ, ಆದ ವ್ಯತ್ಯಾಂಕವನ್ನೇ ಪರ್ಯಾಯವ ಪ್ರಸಂಗ ಜಿಡ್ಡಪರಿಂದಾಗಿ ಈ ನಾಟಕಕ್ಕೆ ಅಪ್ಪು ಸೋಂದೆಯೂ ಶಾಂಖಾಗಳೇ ಉಂಟಾಗಿಲ್ಲಿಂಬಿಲ್ಲದ್ದೇ ಈ ವ್ಯಾಖ್ಯಾನ ನಾಟಕಗಳಲ್ಲಿ ಭೀದಿನಿಯಿವದಕ್ಕೆ ಕಾರಣವು ಕಂಡುಬಂದುವದು.” ಇದಕ್ಕೆ ಹಂಡಿತೆರು ಇನ್ನುಒಡೆಸಾದರೆ, “ಈ ತರದ ಭೀದಿವಿರುವದಕ್ಕೆ ಇಷ್ಟೇ ಕಾರಣವಿದ್ದಿಂಬಿಲ್ಲವದು ಸ್ವಾಭಾವಿಕ ಕಾಣಿಸುವ ದಿಷ್ಟಿ. ಇದಕ್ಕೆ ಮಣಿತ್ವಾಂದು ಕಾರಣವನ್ನು ತರ್ಕಿಸುವಂತಹೆ. ಆದ್ದರಿಂದ ಈ ನಾಟಕವನ್ನು ಕವಿಯು ಗ್ರಂಥ ಬರೆಯುವ ಪ್ರಣಾಲೀ ಅನಾಭಕವಿಶ್ವಾದ ಶಾಂತಿದ್ವಿಲೀ ರಚಿಸಿರಬಹುದು. ಇಂಗ್ಲೋ ಆಗ ಅತನ ಪ್ರಣಾಲ್ಯತಿಯಾದರೂ ಅಪ್ಪು ತಾಲಿತ್ತಿಲ್ಲ.” ಇದಕ್ಕೆ ನಾಟಿಕದ ಪ್ರಸ್ತಾವನೆಯಿಲ್ಲಿರುವ ವಾಕ್ಯವೇ ಆಧಾರವಾಗಿರುವಂತಹೆನ್ನುವರು. “ಪಾರಿಪಾಶ್ವಕನು ಸೂತ್ರಧಾರಿಗೆ ಪ್ರಶ್ನ ಮಾಡಿದ್ದು— ಭಾವನೇ ಪ್ರಯೋತ್ತ ಕವಿಗಳಾದ, ಭಾಸಸೌಮಿಖ್ಯ ಮುಂತಾದವರ ಗ್ರಂಥಗಳನ್ನು ಕೊಡುಮು, ವರ್ಣವಾಸ ಕವಿಯಾದ ಕಾಲಿದಾಸನ ಗ್ರಂಥಕ್ಕೆ ಸಫಾಸದರು ಇಪ್ಪು ನಾನಾಸರ್ವಾಂದು ಕೊಡುವರು? ಅಂದಬಳಿಕ ಕಾಲಿದಾಸನು ಈ ನಾಟಿಕವನ್ನು ರಚಿಸುವ ಕಾಲಕ್ಕೆ ಇಪ್ಪು, ಪ್ರತಿಯೊತ್ತಿಯನ್ನೇ ಪಡೆದಿರಲಿಕ್ಕಿಲ್ಲಂದು ಇದೇ ವಾಕ್ಯದ ಮೇಲಿಂದ ಕಂಡುಬರುವಂದು ಶಂಕರವಾಂಡುರಂಗ ಹಂಡಿತರು ತರ್ಕಿಸುವರು. ಈ ನಾಟಿಕದ ಭಾಷೆಯಾದರೂ ಶಂಕರವೇ, ಸರಲನೂ, ಮಧುರಸ್ಯಾ, ಅಲ್ಲಿಷ್ಟು ಹಾಗು ಅದೀಭ್ರ ಸವಾಸದ ಪದಗಳಿಂದ ಮನಸ್ಸೆ ಹರಣ್ಣ ಆಗಿರುವರು. ವಿಕ್ರಿಯೋವರ್ಶಿಯು, ಶಾಕಂತಲ ನಾಟಿಕಗಳಿಲ್ಲಿರುವ ವಾಕ್ಯಗಳಿಗೂ ತುಲನೆ ಮಾಡಿ ಸ್ವೇಚ್ಛಿದರೆ, ಈ ನಾಟಿಕದಲ್ಲಿಯ ವಾಣಿಯು ಕಾಲಿದಾಸನದೇ ಎಂದು ಖಂಡಿತವಾಗಿ ಹೇಳಬಹುದು. ಇದರಲ್ಲಿ ಪ್ರಷ್ಟ ಮಿತ್ರನ ತನಯನಾದ ಅಗ್ನಿಮಿತ್ರನ ವಣಾನೆ ಮಾಡಿ—

ಇನ್ನು ಏರದು ನಾಟಿಕಗಳಾದವು. ಆಪ್ಯಾಗಳಲ್ಲಿ ಶಾಕಂತಲ ನಾಟಿಕದ ವಿಷಯವಾಗಿ ಮೊದಲು ನಿಜಾರಿಸುವ —

ಶಾಕಂತಲ ನಾಟಿಕವು

ಪುರಾತನಕಾಲದಿಂದ ನಮ್ಮ ಭರತವಿಂಡದಲ್ಲಿ ಶಾಕಂತಲ ನಾಟಿಕದ ವಿಷಯವಾಗಿ ಮಂಜಾಪರಖ್ಯಾತಿಯುಂಟು. ಆಜಾಲವ್ಯಾಧಿರಿಗಾದರೂ ಆದರಲ್ಲಿರು ಶೈಲ್ಕಗಳು ಮುಖೋದ್ದುತವಾಗಿವೆ. ಹಾಗು ಅದರ ಪ್ರತಿಷ್ಟೇಯ ವಿಷಯವಾಗಿದ್ದ ಶೈಲ್ಕಪಾದರೂ, ಅನವರತವಾಗಿ ಅವರ ಸ್ವರಣೆಯಲ್ಲಿ ಜಾಗರೂಕವಿರುವರು. ಆದಾವದೇಂದರೆ —

ಕಾವ್ಯೇಮು ನಾಟಿಕಂ ರಮ್ಯಂ ತತ್ತ್ವಾಸಿ ಚ ಶಕುನ್ತಲಾ |
ತತ್ತ್ವಾಸಿ ಚ ತತ್ತ್ವಾಸಿ ಕಸ್ತುತ್ರೈಲೋಕಚತುನ್ಮಯಮಾ ||

“ಕಾವ್ಯಗಳಲ್ಲಿ ನಾಟಕವು ಬಹು ಮನೋಹರವಾದದ್ದು. ಆದೆಲ್ಲಿ ಶಾಕಂತಲ ಸೇಬ ನಾಟಕವು ಅತ್ಯಂತ ರಮಣೀಯವಾಗಿದೆ. ಆದರಲ್ಲಿ ನಾಟ್ಯನೇ ಶಾಕವು; ಆದರಲ್ಲಿ ಯಾದರೂ ನಾಲ್ಕು ಶ್ರೀ ಕಿಗಳು” ಎಂಬಭಾಷ್ಯ. ಈ ಕವಿಯಾ ಕೇತೀರು ಮೊದಲು ಪರದೇಶಗಳಲ್ಲಿಯೂ ನೂತರ ಸರ್ವ ಭೂಮುಢಲದಲ್ಲಿಯೂ ಹೆಚ್ಚಿ, ಅಜರಾಮವಾಗಿನವ ದಕ್ಕೆ ಶಾಕಂತಲ ನಾಟಕವೇ ಮುಖ್ಯ ಬೀಜನಾಗಿರುವದು. ಅದು ಹೇಗೆಂದರೆ —

ಸುಮಾರು ಸೂರು ವರ್ಷಗಳ ಹಿಂದೆ ಬಂಗಾಲದಲ್ಲಿ ಸರ ಉಡಿಲ್ಯವೂ ಜೋನ್ಸ್‌ನ್ನ ರೀಂಬ ಮಹಾವಿಧ್ವಾಂಸ ನಾಗ್ಯರಾಧಿಕಾರಿದರು. ಗ್ರೇವಾಂ ಭಾಷೆಯಲ್ಲಿ ಆಸೆಕ ನಾಟಕಗಳು ರಚಿಸಿವೆಯಿಂದು ಹಂಡಿತರ ಮುಖಿದಿಂದ ಕೇಡೆ, ಅವರು ತ್ಯಾಕ್ಷಣಿಕ್ಕೆ ಆ ಭಾಷೆಯು ಆಭ್ಯಾಸವನ್ನು ಮಹಾ ಪರಿಕ್ರಮಾದಿಂದ ಅರಂಭಿಸಿ, ಆದರಲ್ಲಿ ದೊಡ್ಡ ಯೋಗ್ಯತೆಯನ್ನು ಪಡೆದು, ಮೊದಲು ಉತ್ತಮೇಶತ್ವವಾದ ಶಾಕಂತಲ ನಾಟಕ ವನ್ನೇ ಇಂಗ್ಲೀಷ್‌ಕೆದಲ್ಲಿ ಭಾಷಾಂತರಿಸಿ, ಯುರೋಪಿಂಡದಲ್ಲಿ ಅದನ್ನು ಸ್ವೃಗ್ದಿಧಿಗೆ ತಂದರು. ಯುರೋಪಿಂದು ವಿವ್ರಜ್ಞ ಸರ್ವಿಜ್ಞ ತದನ್ನು ನೋಡಿ ಬೆರಗಾಗಿ ಬೋಪ್ಪಿಕೆಳ್ಳಿ, ಕಾಲಿದಾಸನು ಇದ್ದುತ್ತಿರು. ಕವಿಯೆಂದು ತಿವಾನ್ನು ಸರ್ವಶ್ರದ್ಧಿಯೂ ಕೊಂಡಾಡ ಲಾರಂಭಿಸಿದರು. ಮುಂದೆ ಜರ್ನಲಿನಲ್ಲಿ ವಿಖ್ಯಾತ ಕವಿಯಾದ ಗೇಟ್‌ರ್‌ ಏಬಿವನ್ನೂ, ತತ್ವವಿತ್ರ ಹಂಚೊಳ್ಳಿಸು, ಈ ನಾಟಕದ ಬಹು ಸರಸಃದ ಭಾಷಣಾತ್ಮಕವನ್ನು ರಚಿಸಿ, ಆದರಲ್ಲಿಯ ಅತ್ಯಂತ್ಯಾಸ ಸ್ವಾದರಸವನ್ನು ವಿಕ್ರಿಸಾಗಿ ಸೇವಿಸಿ, ಕವಿಯು ಉತ್ತಮೋತ್ತಮ ಗುಣಗಳನ್ನು ಹಾಡಿ ತರಿಸಿ, ಬಹುಮಾನಸ್ವರೂಪ ತತೀಂಗಜತ್ತಿದರು. ಹಿಂದೆ ಹಂಚೊಳ್ಳಿ ಅಧ್ಯಾತ್ಮಾ ಪಂಡಿತರ ಆಧಿಪತ್ರಾಯಗಳಂತೆ ಹೇಳಿ. ಇನ್ನು ಇದ ರಲ್ಲಿಯ ಕಥಾಸಂದರ್ಭವನ್ನು ಸಂಪೂರ್ಣವಾಗಿ ವಿವರಿಸುವ —

ಕಥಾಸಂದರ್ಭವು

ಈ ನಾಟಕವು ಮಹಾಭಾರತದ “ಅರಿವರ್ವ”ದ ಆಧಾರದಿಂದ ರಚಿತವಾಗಿದೆ. ಇದಕ್ಕೆಯ ಮೂಲಕಥೆಯು ಹಾಗ್ಯಗಿರುವದೆಂದರೆ— ಮಹಾಂತರಾಜನು ಬೆಣಿಗಾಗಿ ಹೊರಟು, ಅವನಿಯಿಂದಡವಿಗೆ ತಿರುಗಬ್ರತ್ತ, ದಣಿದು, ಕಂಗಿಟ್ಟಿ, ಕಣ್ಣಾಕ್ರಮವನ್ನು ಪ್ರೇಕ್ಷಿಸು. ಅಲ್ಲಿ ಆಗ ಒಕ್ಕಂತೆಲ್ಲಂಬಿ ಕಣ್ಣಿಕೆಯಿಂದಿಂದ ಇದ್ದು ಇದ್ದು. ಅವಣ ರಾಜ ಸನ್ನು ಸಾಗ್ರಾಂತಿಕೆಯಿಂದ ಸತ್ಯರಿಹಿಡಳು. ಆತನು ಆಕೆಯ ಅತ್ಯಂತ್ಯಾಸ ಸೌಂದರ್ಯದ ಯಾರ್ಥಕ್ಕೆ ಹೇಳಿಸಿ, ಅವಳ ಸರ್ವ ಸ್ವತ್ವಾಂತವನ್ನು ಸುಖಿಯಾಗ್ನಾರಿದಿಂದಾಲ್ಸಿ, ಕ್ಷತ್ರಿಯರ ವಿನಾಹಕಕ್ಕೆ ಯೋಗ್ಯ ಕ್ಷಿಂದರಿತು, ಅವನನ್ನು ಗಾಂಥರ್ವವಿಧಿಯಿಂದ ಪರಿಗ್ರಹಿಸಿದನು. ಮುಂದೆ ಆತನು ತನ್ನ ನಗರಕ್ಕೆ ತೆರೆ, ಕಣ್ಣವುಹಷಿರು ಶಾಪದ ಭೀತಿಯಿಂದ ಮರಳ ಆಕೆಯನ್ನು ಕರೆಕಳುಹಿಸಲೇ ಇಲ್ಲ. ಈ ಎಲ್ಲ ಸೃತ್ವಾಂತವನ್ನು ಕಣ್ಣನು ಜಾಳಿಸಿದ್ದ ಸ್ವಿಯಿಂದ ತಿಳಿದು, ಕೋವ ತಾಳದೆ, ಅವರ ವಿನಾಹದ ವಿಷಯ ವಾಗಿ ಸ್ವಸಮ್ಮತಿಯನ್ನು ಸರಮಾನಿಸಿದವನ್ನು ಪಟ್ಟಿ, ತನ್ನ ಶ್ರೀಸ್ಯರ್ಮಿಜನೆ ಶಾಕಂತಲೆ

ಯನನ್ನು ದುಸ್ಯಾತ್ಮರಾಜನ ಸಗರಕ್ಕೆ ಕಳುಹಿದನು. ಇಕುಂತಲೆಯಲ್ಲಿ ರಾಜನ ಪ್ರೀಮೆವು ಎಳ್ಳಾಷ್ಟಾದರೂ ಕಡಿಮೆಯಾಗಿದ್ದರೂ ಕೇವಲ ಲೋಕಾಪಣದಕ್ಕೆ ಅಂಜಿ, ತತನು ಅವಳನ್ನು ಸ್ವೀಕರಿಸಲಿಲ್ಲ. ಅದ್ದರಿಂದಲೇ “ನಿನ್ನಾರು? ಈ ಕುಪಾರನ್ನೀಂದ ಒಂದನು?” ಎಂಬ ಅಜ್ಞಾನದ ಸೇರಿಗು ತೆಂಟ್ಯು ಅವಳನ್ನು ತಿರಸ್ಯಾರಿಸಿದನು. ಆ ಕಾಲಕ್ಕೆ ಪರಮ ಪಾವನಾರಾದ ಇಕುಂತಲೆಯಾದರೂ ಕೊಣೆಪಡಿಂದ ಕಡುಗೆಂಪಾದ ಕಣ್ಣಿಗಳ್ಲಿ ಪಾಳಿಗಿ ತಮ್ಮ ಏಕಾಂತದ ಅನೇಕ ಶರುಹುಗಳನ್ನು ಅರುಹಿ, ಪ್ರಶ್ನಾಗಳಿಗೆ ಸಮರ್ಪಕೆಂದ್ರಿತ್ತರ ಗಳನ್ನು ಕೊಣೆಟ್ಟು ರಾಜನಲ್ಲಿ ದಯವೇನೂ ಹುಟ್ಟಿದುರುವದನ್ನು ಕಂಡು, ಕೊಣೆವದ ಭರದಲ್ಲಿ ತೆರೆಕ್ಕಿನುವಾಗೆಲು “ಎಲ್ಲೆ ರಾಜನೇ, ಈ ಸ್ವೀಕೃತರು ನಿನ್ನವರೇ. ಆದ್ದರಿಂದ ಇವರನ್ನು ಇವರ್ಕುವಾಗಿ ಸ್ವೀಕರಿಸು” ಎಂಬ ಆಕಾಶವಾಣಿಯನ್ನು ರಾಜನು ಕೇಳಿ, ಪರಮ ವಿಸ್ತೃತನಾಗಿ, ಮಹಾನಂದದಿಂದ ಅವರನ್ನೀಗೆ ಕರಿಸಿ, ಬಹು ಮಾನದಿಂದ ಇಕುಂತಲೆಯನ್ನು ತನ್ನ ಪಟ್ಟಿದ ರಾಣಿಯಾಗಿ ವಾಡಿ, ಮುಂದೆ ಕೆಲಕಾಲದ ನಂತರ ಭರತನಿಗಾದರೂ ಯುವರಾಜನ ಪಟ್ಟಿಗಟ್ಟಿದನು. ಹೀಗೆ ಕವಿವರ ಕಾಲಿದಾಸನೆಂಬ ಚತುರಶಿಲ್ಪಿಯು ಮಹಾಭಾರತವೆಂಬ ಆಕ್ಷಯರತ್ನಗಳ ಖಣ್ಣಿಗಳಿಗಿಂದ ಇಕುಂತಲ್ಲೋ ಪಾಖ್ಯಾನವೆಂಬ ಅನುಭ್ಯಾಸವನ್ನು ಅರಿಸಿ ತೆಗೆದು, ಅದರ ಮೇಲೆ ತನ್ನೆಲ್ಲ ರಚನೆಯ ಜಾತ್ಯಯಾವನನ್ನು ಉಪಯೋಗಿಸಿದನು. ಮಹಾಭಾರತದಲ್ಲಿಯ ಕಥೆಯಲ್ಲಿಯಾ ಈ ನಾಟಕದಲ್ಲಿಯ ಕವಿಕಲ್ಪಿತವಾದ ಕಥೆಯಲ್ಲಿಯೂ ಸ್ವಲ್ಪಿ ಭೇದವಿರುವದು. ಇಕುಂತ ಲೆಯು ಅವರುದಲ್ಲಿ ಬ್ರಾಹ್ಮಣ ಇದ್ದು, ತನ್ನೆಲ್ಲ ವೈಶಾಂತವನ್ನು ತಾನೇ ರಾಜನಿಗೆ ಹೇಳಿದಳಿಂದೂ, ಉಭಯತರ ವಿವಾಹವು ಪ್ರತ್ಯೇಕವಾಗಿ ಆಯಿತೆಂದೂ, ಮೂಲ ಕಥೆಯುಂಟು. ಈ ಉಭಯ ವೃತ್ತಗಳು ಕಾವ್ಯದಲ್ಲಿ ಅಪ್ಯಾ ಅಸಂಗತಗಳಾದಂತೆ ಕಂಡು ಬರುವದಿಲ್ಲ. ಆದರೆ ಮನಸ್ಸಿನ ಸ್ತಾಫಾವಿಕ ವ್ಯಾಪಾರಗಳನ್ನು ಪ್ರತ್ಯೇಕವಾಗಿ ವೃತ್ತವಿಡಿಸುವ ನಾಟಕಗಳಲ್ಲಿ ಈ ವಿನಯವು ನಿಂದಿಸಿದ್ದರೆ ಕಾಣುವದು. ಅದರಲ್ಲಿಂತೂ ನಾಯಿಕೆಯ ವಿನಯಕ್ಕೂ ಶಾಲಿನಿಗೂ, ಇದರಂಥ ವಿರುದ್ಧವಾದ ಬೇರೆ ಸಂಗತಿಯು ಕಾಣುವದೇ ಇಲ್ಲವಾದ್ದರಿಂದ, ಚತುರ ಕವಿಯು ಇಕುಂತಲೆಯ ಸಶಿಯ ರನ್ನು ಕಲ್ಪಿಸಿ, ಅವರಲ್ಲಿ ಬ್ರಾಹ್ಮಣವುದಿಂದ ಅವಳ ವೃತ್ತವನ್ನೆಲ್ಲ ರಾಜನಿಗರುಹಿದಾದ್ದನೇ. ಗಾಂಧರ್ವ ವಿವಾಹದ ಸಂಗತಿಯಾದರೂ ಮುಂದೆ ಸಹಜವಾಗಿ ಕಥಾಭಾಗದಲ್ಲಿಯೇ ತಿಳಿದು ಹೋಗಿದೆ. ಅದರಂತೆಯೇ ಕವಿಯು ನೊಡಲು ಇಕುಂತಲೆ ದುವ್ಯಂತರ ಪರಸ್ಪರ ದರ್ಶನವನ್ನು ಅಶ್ರಮವನದಲ್ಲಿ ಮಾಡಿಸಿದಾಗೇ ವನದಲ್ಲಿ ವಾಸಿಸುವ ಕನ್ನಿಕೆಗಳಿಗುಟಿತವಾದ, ಹಾಗು ಕವಿಗಳಿಗೆ ಅತ್ಯಂತ ಸ್ವಿರುಪಾದ ವೃಕ್ಷಸೇಚನಾದಿ ಕೃತ್ಯಗಳಲ್ಲಿ ಅವಳನ್ನು ತೊಡಗಿಸಿರುವನು. ರಾಜನ ಮೇಲೆ ಕಪಟದೊಷವು ಸರ್ವಧಾ ಬರಬಾರದಿಂಬ ಹೇತುವಿನಿಂದ ದುರ್ವಾಸ ಮಷಿಯ ಶಾಪದ ಕಥೆಯನ್ನೂ, ಇಕುಂತಲೆಗೆ ರಾಜನು ತನ್ನ ಸಗರಕ್ಕೆ ತೆರಳುವ ಸಮಯದಲ್ಲಿ ಅರ್ಷಿಸಿದ ಉಂಗುರವು ಬೆರಳಿನಿಂದ ಸಾಳಿಲಾಗಿ ಶಕ್ರತೀಧರದಲ್ಲಿ ಬಿದ್ದಿತೆಂಬ ಕಥೆಯನ್ನೂ, ಕವಿಯು ಹೊಸದಾಗಿಯೇ ಕಲ್ಪಿ

ಬಹುನಮ್. ಮೂಲ ಕಥೆಯ ಭಾಗವಾದೇಶ ಜಿನ್ ಇಂಕದ ಕಡೆಗೆಯೇ ಮುಗಿಯಿತು. ಅದರೆ ಅರದನು ತನ್ನ ಗುರುತ್ವ ಹಿಡಿಯಿದಿರುವದರಿಂದ ಇಪ್ಪಣಾನಪಟ್ಟಿ, ಈಕುಂತ ಲೀಯು ಶೋಕವರವಳಾಗಿ ಸುರ್ಯಾ ದೂರಿಯ ಹೊಗುವ ಕಾಲಕ್ಕೆ ಅವಳನ್ನು ಅವಳ ಜನಸ್ಯಿಯಾದ ಮೇನಕೆಯೆಂಬ ಇಪ್ಪಣಾ ಸ್ತ್ರೀಯು ಜ್ಯೋತಿರ್ಹಾದ್ವಿಂದ ಒಮ್ಮೆಲ್ಲೋ ಎಲ್ಲಿ ಕೊಂಡು ಹೊದಳಿಂಬ ಅಭಿನವ ಕಥಾಭಾಗವನ್ನೇ ಕಲ್ಪಿಸಿ, ಕವಿಯು ರಚಿತ ಏರ ಡೆಂಡರೆ ಇನೇ ಇನೇ ಅಂಕಗಳನ್ನು ಹೊಸದಾಗಿಯೇ ರಚಿಸಿರುವನು. ಅರನೇ ಅಂಕದ ಆರಂಭದಲ್ಲಿ ರಾಜನ ಉಂಗುರವು ಮಿನಗಾರನೆಡಿಗೆ ಸಿಕ್ಕ ಬೆಳೆ, ಶಾಪಡಿಯಂಬಾದ ವಿಷ್ಪೃತಿಯು ಹೋಗಿ, ಅಶಿಗೆ ಮತ್ತೆ ಕರುಂತಲೀಯ ಸ್ವರಜಿಪುಂಬಾಯಿತು. ಮೇನ ಕೆಂಪ ಸಭಿಯಾದ ಸಾನುಮತಿಯು ತಿರಸ್ಸುರಿಯೇ ಪದ್ಯೆಯಿಂದ ಗುಪ್ತಾಗಿ ಹತ್ತರವೇ ತಿರುಗಾಡುತ್ತಿರುವಾಗ, ವಿರಂಗಾಯಿಂದ ಬಳಲುವ ರಾಜನು ಶಕುಂತಲೀಯ ಪುನೇ ಪಾರಪ್ರಿಯ ಉಪಾಯವನ್ನೇ ಚೆಂತಿಸುತ್ತ ಕೂತಿರುವನು. ಮುಂದೆ ಇಂದ್ರನ ಸಾರಧಿ ಯಾವ ಮಾತಲಿಯು ದೈತ್ಯರ ವಧದ ಸಲುವಾಗಿ ರಾಜನನ್ನು ಸ್ವರ್ಗಕ್ಕೆ ಕರೆದುಕೊಂಡು ಹೊಡನು. ಏಳನೇ ಅಂಕದಲ್ಲಿ ರಾಜನು ದೈತ್ಯರ ವಧದ ಕೆಲಸವನ್ನುಲ್ಲ ಸರವೇರಿಗಿ, ಸುರ್ಯ ಮಾತಲಿಯಗೂಡ ಭೂತೋರೆಕ್ಕೆ ಬರುವ ಕಾಲದಲ್ಲಿ ಹೇಡುಕಾಟಿ ಪರಿಶರ್ದ ಮೇಲೆ ಪರಸುವಾವನ ಮಾರೀಚ ಇಂಷಿಯ ಅಶ್ವನವನ್ನು ಕಂಡು, ಅತನ ದರ್ಶನವನ್ನು ಹಾರ್ಪಿಸುತ್ತಿರಲು, ಅಲ್ಲಿಯೇ ಮಾತಲಿಯು ರಘುನನ್ನು ಇಳಿಹಿಡನು. ಅಲ್ಲಿ ರಾಜನಿಗೆ ನಿಜ ಸ್ತ್ರೀಸ್ವತ್ತರ ದರ್ಶನವು ಅಕಲ್ಪಿತವಾಗಿಯೇ ಆಯಿತು. ಕಡೆಗೆ ಅದಿತಿ, ಮಾರೀಚರ ದರ್ಶನವನ್ನು ತೇಗೆದುಕೊಂಡು, ಅವರ ಆಶೀರ್ವಾದಗಳಿಂದ ಆಸ್ತಗ್ರಹಿತನಾಗಿ, ರಾಜನು ತನ್ನ ನಗರಕ್ಕೆ ತೆರಳಿದನು. ನಾಟಕದ ಅಂಕ್ಯದಲ್ಲಿ ಕವಿಯು ಆದಿತಿ-ಮಾರೀಚರ ದರ್ಶನವನ್ನು ಕಲ್ಪಿಸಿದ ಕಾರಣವಾದ್ವಾ ಸ್ವಷ್ಟಿಯೇ ಇರುವದು. ಸಂಸ್ಕೃತ ನಾಟಕಗಳ ಸಂಪೂರ್ಣವನ್ನನುಸರಿಸಿ ಸರ್ವ ಸಂಕಟಗಳಿಂದಲೂ ಮುಕ್ತರಾಗಿ ಸಕಲಸ್ವಿಯ ಮನೋರಘಳನ್ನೂ ಸಂಪಾದಿಸಿದ ನಾಯಕ ನಾಯಕಿಯರಿಗೆ ನಿರಂತರದಲ್ಲಿಯೂ ಅಕ್ಷಯ್ಯ ಸುಖವಾಗಲೆಂಬ ಅಭಿಪ್ರಾಯದಿಂದಲೇ ಕವಿಯು ಆ ಮಷಿ, ಖಷಿಷ್ಟಿಯ ರಿಂದ ಆಶೀರ್ವಜನವನ್ನು ಕೊಡಿಸಿರುವನು. “ಇನ್ನು ಮೇಲೆ ನಿನ್ನ ದೋರಿಕೆಯೇನಾ ದರೂ ಉಂಟೋ” ಎಂಬ ಖಷಿಷ್ಟ ಪ್ರಶ್ನದ ನಂತರ, “ಆದರೂ ಇಂತಿಷ್ಟಿರಲಿ” ಎಂದು ಬೇಡಿಕೊಂಡ ಭರತವಾಕ್ಯವಾದ್ವಾ ಶ್ಲೋಕ್ಯಜನಸಮಾಹವನ್ನುದೇ ಶಿಖಿ ಹಾದಿದ ಕವಿಯ ಉಪಾಸ್ಯ ದೇವತೆಯಾದ ಶಿವನ ಪ್ರಾರ್ಥನಾ ಪರವಾಗಿ ತೋರುತ್ತದೆ. ಸ್ವರ್ಪಕೀಯ ಈ ಕೃತಿಯು ಬಹುಕಾಲದ ವರಿಗೂ ರಸಿಕ ಜನರಿಗೆ ಪರಮ ಪಂಡ್ಯವಾಗುವ ಚೆಂಡೂ, ಉಳಿದ ಕಾವ್ಯಗಳಗಂತ ಈ ನಾಟಕದಿಂದಲೇ ತನ್ನ ಸ್ವರ್ಪಕಾದ ಕೀರ್ತಿಯು ದಿಗಂಬರಗಳನ್ನಾದರೂ ಪೂಜೆ ವ್ಯಾಪಿಸುವದೆಂದೂ ಮೌದಲೇ ತಿಳಿದು, ಕವಿಯು ಈ ನಾಟಕದಲ್ಲಿ ತನ್ನ ನಿರವಕೀಣ ಬುದ್ಧಿಸ್ರಭಾವದ ಪರಾಕಾಷ್ಮೀಯನ್ನೇ ತೋಡಿರುವ ನೆಂಬಂತ ಕಾಣುತ್ತದೆ. ನೇಡಿದನೇಡಿದ ದಾಗೆ ಇದ್ದಳ್ಳಂಗು ಅಂಗಾಳನ್ನುಲ್ಲ ಸ್ವತ್ತೇ

ಪರಿಸೂಳವಾದವುಗಳಿಂದ್ದು, ಉಳಿದವುಗಳಿಂದ ಕೂಡಿಕೆಂದು ಬಹು ಸಂಗೆತನಾಡಪ್ರಗಳೂ ರಮಣೀಯವೂ ಕಾಣುತ್ತವೆ. ಮೊದಲು ಇದರ ಸಂವಿಧಾನಕವನ್ನೇ ಅಭೋಜಿಸುವ. ಇನ್ನು ಚಾರ್ತುಯುಂದಿಂದ ಕವಿಯು ಇದನ್ನು ರಚಿಸಿರುವನಷ್ಟು, ಇದಕ್ಕೂ ಯಾವ ಅಂಗವಾದರೂ ಸ್ವಾಸ್ಥ್ಯ ಅಧಿಕವೂ ಕಾಣುವದಿಲ್ಲ. ಮೂಲಕಢಿಯೇ ರೂಪಾಂಶರ ಮೊಂದಿದ ಸಂಗತಿಯೂ, ನವೀನ ಕಢಿಯ ಕಲ್ಪನೆಗಳೂ ಹಿಂದೇ ಹೇಳಿವೆ. ಅವುಗಳ ಮೊತ್ತು, ಸಂಡುಸಂಡುನ ಗಭೀರಾಧ್ವರವಾದ ಅನೇಕ ಲಘು ಸಂಕಧಾ-ಭಾಗಗಳುದರೂ, ಅಯಾ ರಸ ಪರಿಸ್ಥೀಕರಣಾಧ್ವರವಾಗಿ ಮೇವಾರಿಯೇ ರಚಿಸಲ್ಪಟ್ಟಿವೆ. ಅವುಗಳ ಸ್ವಾದರೂ ಇಲ್ಲಿ ಸಂಪೂರ್ಣವಾಗಿ ವಿವರಿಸುವೆವೆ.

ಅವಾಂಶರ ಕಣಾಭಾಗಗಳು

ಮೊದಲನೇ ತಾಕದಲ್ಲಿ ಕವುಲಭ್ರಾಂತಿಯಿಂದ ಮಧುಕರವು ಕರುಂತಲೆಯ ಸೂಳಿ ವನ್ನು ಅಭಿಭವಿಸಿದ ಸಂಗತಿಯೂ, ಈ ನೇ ಅಂಕದಲ್ಲಿ ಶಕ್ತಾತೆಯು ಪಟ್ಟಗುರ್ತಿ, ಮೊರಟಿ ಕಾಲದಲ್ಲಿ ಜಿಗರಿಯ ಮುರಿಯು ಅವಳ ನೀರಿಗಿ ಫಟ್ಟಿಯಾಗಿ ಅಂಟಿಕೊಂಡ ಸಂಗತಿಯೂ, ಇದನೇ ಅಂಕದ ಅರಂಭದಲ್ಲಿ ರಾಜನನ್ನು ಉತ್ತರಿಸುವ ದಾಗೂ ಅನ್ಯಾಯಿಕ್ಕಿಗಭ್ರವಾದ ಹಾಸಪದಿಕೆಯ ಗೀತೆಯ ಸ್ವರಸಂಯೋಗ ಶ್ರವಣವು, ಅದ ರಂತಿರೆಯೇ ಆರನೇ ಅಂಕದಲ್ಲಿ ಜಿತ್ತುಪಡವ ಕರುಂತಲೆಯ ಸಾಕ್ಷಾದ್ದುರ್ಧವನ್ದ ಲಾಭವೂ, ಧನಮಿತ್ರನೆಂಬ ಸಾಪುಕಾರನು ಮಕ್ಕಳಿಲ್ಲದೆ ಮರಣಹೊಂದಿದರಿಂದ ಅವನ ವಂಶವು ನಿರ್ವಂಶವಾಯಿತೆಂಬ ವಾತೀರುನ್ನು ಕೇಳಿ, ಅನವತ್ಯತೆಯ ಇಂದಿಂದ ರಾಜನು ಮೂಳೆಗ್ಗೆದಿನೆಂಬ ಸಂಗತಿಯೂ, ಇನ್ನಗಳಲ್ಲಿ ಒಂದಿಂದು ಕಢಿಯ ಸಂಭರಣಿಂದಲೇ ಎಲ್ಲ ಸಂವಿಧಾನಕವೆಷ್ಟೇಂದು ರಮಣೀಯವೂ, ಸುಸಂಗತವೂ, ಪ್ರಣಾಲೀ, ಅಗಿ ಕಾಣುವದು! ಆಯಾ ಕಢಿಗಳ ರಸಕ್ವಾದರೂ ಇನ್ನು ಸೌಂದರ್ಯವು ಪ್ರಾಪ್ತವಾಗಿರುವ ದೆಂದು ಪ್ರತ್ಯಕ್ಷವಾಗಿ ಹೇಳಿನ ಅವಶ್ಯಕವಿಲ್ಲ.

ಶಕುನಗಳ ಉಪಯೋಗವು

ಶಕುನಗಳ ಉಪಯೋಗವನ್ನಾದರೂ ಇದೇ ರೀತಿಯಿಂದ ಕವಿಯು ವಾಡಿದಾಗೂನೇ ಖೂನಾದಿಯ ಕಾಲದ ಜನರು ಪೂರ್ಣ ಸಂಬಿದ ಶಕುನಗಳಿಂದಾದರೂ ನಾಟಿಕ ಸಂವಿಧಾನಕ ಗಳನ್ನು ರಚಿಸಿವದರಲ್ಲಿ ಕವಿಗಳಿಗೆ ಬಹು ಪ್ರಯೋಜನವಾಗಿರುವದು. ಶಕುನಗಳಿರದು ಪ್ರಕಾರದವು. ಮೊದಲನೇಡಿಂದರೆ ಪ್ರಯೋಜನವಾಗಿರುವದು. ಶಫಾಸಂದರ್ಭವನ್ನು ಮೊದಲೇ ಸೂಚಿಸಿ, ಸ್ವೀಕೃತರ ಹಾಗು ಸಹ್ಯದರು ವಾಚಕರ ಮನಸ್ಸಿನಲ್ಲಿ ಆನಂದ ವನ್ನು ತುಂಬಿಬಿಡುವದು. ಅದು ಹ್ಯಾಗೆಂದರೆ ಪ್ರಸ್ತುತ ನಾಟಕದ ಮೊದಲನೇ ಹಾಗು ಕಡೆಯ ಅಂಕಗಳ ಆರಂಭದಲ್ಲಿ ರಾಜನ ಬಾಹುಸ್ವರಣೆಯಿಂದ ಮುಂದೆ ಆಗತಕ್ಕ ಆನಂದಪ್ರ ಸೂಚಿಸಲ್ಪಟ್ಟಿವೆ. ಎರಡನೇಡಿಂದರೆ — ಹಿಂದೆ ಆದ ಹಾಗು ಮುಂದೆ ಆಗತಕ್ಕ ಭಯಂಕರ ಪ್ರಸಂಗಗಳ ಸೂಚನೆಯಿಂದ ಜನಕ ಮನಸ್ಸು ವೇದಿಸಿ ಬಿಡುವದು.

ಹ; ತೆಗೆದ ಕರ್ಕನೋಪಯೋಗವನ್ನು ನಾಭ್ಯಂಸೀ ಅಂಡಪಟ್ಟಿ ಹಾಣಿದ್ದೇ ತೇವೇರುತ್ತದೆ. ಅದು ಹೀಗೆಂಬೆ ಕರುಂತೆಯು ಪತಿಮುಂದಿರಿಸ್ತೇ ದೋಗುನ ಸಾಲಕ್ಕೆ, ಡಾಟಿಯಲ್ಲಿ ಕನುಳದ ನೀರೆಯ ಶಿಶಿಯೇ ಇದ್ದು ಕಾಣಿರುವ ಪ್ರಯುಸ ಮಿವಾಗಿ ಜಿನಿತೆಯಿಂದ ಒದ್ದುವ ಹೆಣ್ಣು ಚಕ್ರವಾಕ ಪಕ್ಕಿನ್ನು ಹಂಡು, “ಈ ಬರ್ವನುಕಾಗಿ ಪ್ರಯುಸು ನಿಗಿ ದಂತಿ ವಾಡಬೇನು” ಎಂದು ಮಾಡೆ ತನಗಾಗುವ ಅನೀವ್ಯ ಸ್ರಂಗಿದ ಸೂಚಕವಾದ ನೃತ್ಯನನ್ನು ತನ್ನ ಸಖಿಯವಿಗೆ ನಾಡಿದ್ದು. ಈ ಸಣ್ಣ ಹಾಗತ್ತಿಯಿಂದಾದೂ ಕರುಂತೆಯು ಸಹಿಯರ ನುಸ್ಸಿನಂತೆಯೇ ವಾಚಕರ ರೂಪ ಪ್ರೀತಿಕದ ಜತ್ತವ್ಯತ್ಯಾ ಯಾದ್ದೂ ಉನ್ನೆಲ್ಲೀ ಜಕ್ಕಿಕನಾಗಿ ಹೋಗುವದು. ಈ ತರದ ಸಂಪಾದನಕದ ಅಕ್ಷಂಧಜಾಯಿತ್ವದಲ್ಲಿ ಕಡೆಯ ಮಾಡು ಅಂಕಗಳಲ್ಲಿಯೇ ಮುಖ್ಯವಾಗಿ ಹಂಡುಬರುವದು. ಪಾರಾಯಂ ಸಂಪರ್ಕಗಳಲ್ಲಿ ಇಂಥ ಒದುವಣಣನ ಪ್ರಸಂಗಗಳೇ ಇರುವದ್ದು. ಸ್ವಲ್ಪ ರ್ಥಜಿಗಳಲ್ಲಿ ಆದು ನಿರುಪಮವಾದಸ್ವೇ ಇರುವದು. ಹೊದಲನೇ ಅಂಕದಲ್ಲಿರು ಜಗತ್ತಿಯ ವಣಿಸಕ್ಕ ಸರಿಯಾದ ವಣಿಸರ್ಯು ಯಾವ ಗ್ರಂಥಗಳಲ್ಲಿರುತ್ತಿದ್ದು ಹಂಡು ಮಾರ್ಮಿಕ ವಿಾಧಾರಂವರಾದ ಒಬ್ಬೊಳಿಕರರ ಅಭಿಪ್ರಾಯವುತ್ತಿಂತೆ. ಇನ್ನು ತಮ್ಮ ಕುವಾರರ ಲೀಲಿಗಳನ್ನು ನೋಡಿ, ಎಂಥ ಪ್ರೇಮವು ತಂಡಿತಾಯಿಗಳ ಹೃದಯದಲ್ಲಿ ಹಾಕ್ಕಿನಂಬಿಭಾದ ವಳನೇ ಅಂಕದಲ್ಲಿರು ಕ್ಷೇತ್ರಿಕವನ್ನು ಓದಿ, ಶಿಶಿಯ ಎಂಬ ಘಾನ್ಯದೇಹದ ಸಂಡಿತದು ಅತ್ಯಾತ ಆನಂದಭರದಲ್ಲಿ ಒಂದು ಕ್ಷಣಿಯೆತ್ತು ತನ್ನನ್ನೇ ತಾನು ಮರೀತು ಬಿಟ್ಟಿರೆಂಬುವ ಮಾತ್ರ ಸರ್ವರಿಗೂ ಗೊತ್ತಿ ಇರುವದು. ಆ ಕ್ಷೇತ್ರಿಕವಾವ ದೆದರೆ — ರಾಜನು (ಕುಮಾರನನ್ನು ನೋಡಿ) ಈತನ ಹಿಡಿಗೇಡಿಕನವೈ ಸನಗೆ ಒಡು ಸೀರುತ್ತದೆ —

ಅಲಕ್ಕೆ ದನ್ನ ಮುಕುಲಾನನಿಮಿತ್ತಹಾಸ್ಯರಷ್ಟಕ್ರಂಬಣಾಂಬಜಃ
ಪ್ರವೃತ್ತಿನಾ |

ಅಂಕಾಶ್ಯರ್ಯಪ್ರಣಾಯಿನಸ್ತನಯಾಸ್ಪಹನ್ನೊತ್ತಾ ಧನಾಂಸ್ತಿದಂಗರಜಸಾ |

ಮಲಿಸ್ತ್ರಭವತ್ತಿ ||

ಭಾಮಿನಿ || ತೋರಲೆಳಿ ಎಳಿ ದಂತಪಂಕ್ತಿಯು |

ಕಾರಣೀಲ್ಲಿದ ನಗುವ ನುಡಿಗಳು |

ಬಾರದಲೆ ತೊದಲಾಡಿ ಸವಿಯುಣಿಸುವ ಕೆವಿಗೆ ಮುದ್ದು ||

ನೋರೆ ಮೇಲಾಂಡುತಲಿ ಕರಕೊಂ |

ಡೇರುಮಾಳಿಗೆ ಎಂದು ಕಂಣೀರ್ |

ತಾರದಳಿವಭಾಕನ ಮೇಮಣ್ಣಾಳ್ವರೀಂಕೃತರೀ ||

ಅದರಂತೆಯೇ, ಇರನೇ ಅಂಕದಲ್ಲಿ ಅಧಿ ತುಂಬಿದ ಕರುಂತೆಯು ಜತ್ತವನ್ನು ಯಾವ ಪ್ರಕಾರದಿಂದ ಪ್ರಣಣ ಮಾಡಬೇಕು? ಸುತ್ತುಮುತ್ತಲಿನ ಭೂಪ್ರದೇಹ

ನೋಟನಾಡರೂ ಇವ ತರದ್ದಿರ್ಚೇಕೆಂಬ ವರ್ಣನವಾದರೂ ಅತಿ ಚಮತ್ವಪ್ರೇಸಾದದ್ದಿರು ವದು. ಹಾಗೂ ಚಿತ್ರಕಲೆಯ ಮಾರ್ಗಕ ಜ್ಞಾನವು ಕವಿಗೆ ಅವಕ್ಷವಾಗಿರೆಬೇಕೆಂದೇ ಇದರ ಮೇಲಿಂದ ಸ್ವಷ್ಟವಾಗಿ ಕಂಡುಬರುತ್ತದೆ. ಈ ಕೊಲ್ಲಿ ಕವೆಂದರೆ —

ಕಾರ್ಯಾ ಸ್ವೀಕರಿಲ್ಲಿನಹಂಸವಿಧಸಾ ಸ್ತೋತ್ರೀಯವಜಾ ಪಾಲಿಸ್ |
ಪಾದಾಸ್ತಾಮಭಿತೋ ನಿವಳ್ಳಿ ಹರಿಣಾ ಗೌರೀಗುರೀಃ ಪಾವಸಾಃ |
ಶಾಖಾಲಂಬಿತವಲ್ಪಲಸ್ಯ ಚ ತರೋನೀರ್ಮಾತುಮಿಂಚಾಷಾಸ್ಯಧಃ
ಕೃಂಗೇ ಕೃಷ್ಣಮೃಗಸ್ಯ ವಾಮನಯಸ್ಯ ಕಂಡಾಯಮಾನಾಂ ಮೃಗೀಷಾ ||

ತೋರಿಸಬೇಕರ್ಯಾ ಎನಾಂ | ತರುಣೀಯಾಃ ಸಾಂಘಾನಾ || ಪಠಂ ||
ಮಹಾನದಿಮಾಲಿಸೀರ್ಯಾ | ಮಳಳುಪಟ್ಟಿದ ಮೇಲೇ ||
ಮೇರಿಹಿಂಬಂದಿಹ ಹಂಸ | ಮಿಥುನಕ್ರಿಡಿಯಾಫಾವಾ || ೧ ||
ಪಾರ್ವತಿಸಿತನಚಲಪ್ತಾ | ವಾದದೋಳೀಹ ಪರವತ || .
ಪಾವನ ತೆಗಳು ಮಾಂಗಲ್ | ಪಾವಡಿಸಿದಾವುಗಳೂ || ೨ ||
ಹಲವು ವೃಕ್ಷಗಳು ಮೇಲ್ | ಹಜ್ಬಿರುವ ಒಳ್ಳೀಗಳು ||
ಎಲರಿಂಬಿಧೌತೆ | ಲ್ಯಾಲಿಗಳೂ ರುಂಬಾಫಾನ್ || ೩ ||
ನೆರಳೊಳು ಕುಳಿತಗಂ | ಡೆರಳಿಯಾನೆತಾರವನ್ನು ||
ನರನೇಹಾದಿಂಕೋಡಿನಿಂ | ತುರಂಜವಾಹರಿಣೀಯಾ || ೪ ||

(ಹ್ಯಾಂಗೇ ನಿನಾಂ ಬಿಟ್ಟು ಇರಲ್ಲೋ | ಎಂತು ಕಣಹಿಸ್ತೇರಿಸಾಲೇ || ಇದರಂತೆ)

ನಾಟಿಕದ ಭಾಷೆಯು

ನಾಟಿಕದ ಭಾಷೆಯಾದರೂ, ಸುಲಭವೂ, ಹೌಡವೂ, ಅತ್ಯಂತ ಮನೋಹರವೂ, ಸುಂದರ ಶಬ್ದಗಳುಳ್ಳದ್ದೂ ಆಗಿರುವದು. ಗದ್ಯದಲ್ಲಿಯ ಒಂದೊಂದು ಶಬ್ದವಾದರೂ ಕವಿಗೆ ಇಂವಾದಮ್ಮಾ, ಗಂಭೀರಾರ್ಥವುಳ್ಳದ್ದೂ, ಇರುವದರಿಂದ ಬಳಿಕ ಪದ್ಯಗಳ ವಿವರಗಾಗಿಯಂತು ಏನು ಹೇಳತಕ್ಕದ್ದಿದೆ? ಇದೊಂದೇ ಕೊಲ್ಲಿಕವು ಅತ್ಯಂತ್ಯಷ್ಟವೂ, ಸರಸವೂ ಎಂದು ಆರಿಸಿ ತೆಗೆದರೆ, ಉಳಿದ ಎಲ್ಲ ಪದ್ಯಗಳಿಗೆ ನಿಂದೆ ಮಾಡಿದಂತೆಯೇ ಆಗನವೆಂದು ಉಯಿಲ್ಪನ್ನಾ ಹಂಡಿತರು ಶಾಕಂತಲದಲ್ಲಿಯ ಪದ್ಯಗಳ ವಿವರಗಾಗಿ ತಮ್ಮ ಭಾಷಣಕರೆದಲ್ಲಿ ಅಭಿಪ್ರಾಯವನ್ನು ಒತ್ತುಟ್ಟಿಗೆ ಬರೆದಿರುವರು.

ನಾಟಿಕದಲ್ಲಿಯ ಗುಣವು

ಕಾಲಿದಾಸನ ಗ್ರಂಥಗಳಲ್ಲಿ ಪ್ರಸಾರವೆಂಬುವದೇ ಮುಖ್ಯವಾದೆ ಗುಣವಾಗಿರುವದು. ಆದರೂ ಆ ಗುಣವು ಈ ಗ್ರಂಥದಲ್ಲಿ ವಿಶೇಷವಾಗಿ ತೋರಿಬರುತ್ತದೆ. ಇದರ ವಿವರಗಾಗಿ ಗೋವಧನಾಚಾರ್ಯರು ಅನ್ನ ವದೀಸಂದರೆ —

ಸಾಕೂತನುಧುರೆಕೆಲೊಮುಲವಿಲಾಸಿನೀಕೆಣ್ಣ ಕೂಜಿತಪ್ಪಾಗುವೇ |
ಶಿಕ್ಷಾಸಮಯಿಂದಾಗಿ ಮುದಿ ರತ್ನಲೀಲಾಕಾಲಿದಾಸೀಕ್ಕೇ ||

ಶಿಕ್ಷಣ ಸಮಯದಲ್ಲಾದರೂ ಆಜ್ಞಾದವಸ್ತುಂಟುಮಾಡಬಿ ನಿಷಯಗಳಿರುತ್ತೇ ಇರುವವು. ಒಂದು ಶ್ರೀ ಸಮಾಗಮವು; ಮಹೋಂದು ಕಾಲಿದಾಸನ ಕವಿತೆಯು. ಸೌದಲನೇದು ಕಾಮಿನಿಯ ಮಧುರ, ಕೋಮುಲ ಹಾಗೂ ಭಾವಯುಕ್ತವಾದ ಮಂದ ಭಾವಣಿದಿದ್ದ ಪರಿಶೂಳಣವಾದದ್ದು. ಎರಡನೇಂದ್ರಿಯ, ಕಾಲಿದಾಸನ ಕವಿತೆಯ ಮೇಲೆ ಹೋದ ಮುಗ್ಧಭಾಷಣದಂತೆ ಮನೋಹರವಾದದ್ದು.

ಕೇವಲ ಶಬ್ದ ಚಮತ್ವ ತಿಮುಯ ಕಾವ್ಯದಿಂದಲೇ ಸಹ್ಯದರ್ಯ – ವಾಚಕರ ಮನಸ್ಸು ಶ್ವಾಸಿತಯನ್ನ ಪಡೆಯುವದಿಲ್ಲಿಂಬ ಅರ್ಥವು ಅರ್ಥಾಸಪ್ತಾತ್ಮಿಲ್ಲಿಂಬ ಗ್ರಂಥದಲ್ಲಿಯ ಒಂದು ಶೋಕದಲ್ಲಿ ಉತ್ತಮ ದೃಷ್ಟಿಂತಿಂದ ಸೃಷ್ಟಿಕರಿಸಲ್ಪಟ್ಟಿದೆ.

ರಿಷವು

ಈ ನಾಟಕವು ರಸಗಳಿಂದಷ್ಟು ತುಂಬಿರುತ್ತದ್ದಲ್ಲ, ಎಳ್ಳಾವ್ಯಾದರೂ ಸಹ್ಯದರ್ಯಕ್ಕ ವ್ಯಾಖ್ಯಾನಿಗೆ ಆಯಾ ರಸಗಳ ಪ್ರಾಣ ಅವಿಧಾನವ್ಯವಂಭಾಗದಿರದು. ಆಯಾ ಪ್ರಸಂಗಳಾದರೂ ಮೂರ್ತಮಂತನಾಗಿಯೇ ಆವರ್ತದುಗೆ ಸಿಲ್ಲಿಸುವವು. ಆವರ್ತಜಿತ್ತು ವ್ಯಾತಿಯಾದರೂ ಮಂತ್ರದಿಂದ ವರವಾದಂತೆ ತನ್ನರುತ್ತವನ್ನೇ ಹೊಂದುವದು. ಬಾಹ್ಯ ಸೃಷ್ಟಿಯು ಒಮ್ಮೆಲೆ ಕ್ಷಣಮಾತ್ರ ವಿಶ್ವಾತವಾಗಿಯೇ ಹೋಗಬಂದು; ಮತ್ತು ಆಯಾ ಪಾತ್ರಗಳಿಂದ ಶಾಡಿ ನಾಚಕರೂ ಪ್ರೀಕೃಷಣರೂ ತಾಂತ್ರಿಕವನ್ನೇ ಪಡೆಯುವರು. ಈ ನಾಟಕವನ್ನು ಓದುವಾಗೇ ನಾಲ್ಕುನೇ ಅಂಕದ ಪ್ರತಿಗಳ ಮೇಲೆ ಕಣ್ಣೀರು ಸುರಿಸಿ ಮನುಷ್ಯಭಾವವ್ಯಾಖ್ಯಾನರು ಜಗದಲ್ಲಿ ಕಂಡು ಬರುವರೆ? ನೋಡಿನೋಡಿದ ಅಂಗವೀಳಿ ಆಯಾ ರಸದಿಂದ ತುಂಬಿ ತುಳುಕುತ್ತಲಿದೆ. ಮುಷಭಕ್ತಿ ನಾಟಕದಲ್ಲಿ ದರಿದ್ರ ಚಾರುದಕ್ತನ ಗೆಳೆಯನಾದ ವಿದೂಷಕನಿಗೆ ವಸ್ತಾತಸೀಸೆಯ ಅರವನೆಯು ಅಂಗಳವನ್ನು ಕಂಡಕೂಡಲ್ಲಿ ಹೌಜಾರಿದಂತೆಯೂ ಹೊಸ ಹೊಡಾದ ವಸ್ತುಗಳನ್ನು ಸೋಡಿದ ಹಾಗೆ ಅಪ್ರಗಳು ರಮಣೀಯವಾಗಿ ಕಂಡು ಬಂದಂತೆಯೂ, ಈ ನಾಟಕ ದಲ್ಲಿ ಬೇರೆ ಬೇರೆ ರಸಗಳಿಂದ ಪೂರ್ಣವಾದ ವರ್ಣನವನ್ನು ನೋಡಿ ಸೋಡಿದ ಹಾಗೆ ವಾಚಕರೆಲ್ಲರೂ ಆಯಾ ಆವೇಷಣ್ಣನರೇ ಆಗಿ ಹೋಗುವರು. ಬೇರೆ ಬೇರೆ ಅಂಕದಲ್ಲಿ ಹೊಸ ಹೊಸದೀನಾದರೂ ದೃಷ್ಟಿಗೆ ಬೀಳುವದರಿಂದ ಒಂದೊಂದು ಅಂಕದ ರಚನೆಯೇ ಇಷ್ಟು ಉತ್ಸುಷ್ಟವಾಗಿದೆಯೋ, ಇಲ್ಲವೇ ಏಳೂ ಅಂಗಗಳ ಶಂವಿಧಾನಕವೆಲ್ಲ ಶಾಡಿ ಈ ನಾಟಕವನ್ನು ಮುಕ್ಕೆ ಉತ್ತಮೇತ್ತವಾದದ್ದನ್ನು ಮಾಡಿರುವದೋ, ಈ ನಿಷಯದ ಸಿದ್ಧಾಯವೇ ಆಗುವದಿಲ್ಲ.

ಇನ್ನು ಮೇಲೆ ವಿಕ್ರಮೋವಾಸೀಯವೆಂಬ ನಾಟಕವನ್ನು ಪರ್ಯಾಫೋಚಿಸಿವ :

ವಿಕ್ರಿನೋರ್ವಶಿಯು

ಈ ನಾಟಕವಾದರೂ ಪ್ರಸಿದ್ಧವಾದದ್ದೇ ಇರುವದು. ವಿಲ್ಪನ್ ಸಾಹೇಬರು ಇದನ್ನು ಒಂಗ್ರಜೀ ಭಾಷಾಂತರ ಮಾಡಿ ಪ್ರಸಿದ್ಧಪಡಿಸಿದರು. ಈ ಪಂಡಿತರು ಕಲಕ್ತೀ ಯಲ್ಲಿ ಬಹುಕಾಲದ ವರೀಗಳ ವಂಸ್ಯತೆ ಭಾಷೆಯು ಮುಖ್ಯಾಧ್ಯಾಪಕರ್ಮ, ಆ ಭಾಷೆಯು ವಿಷಯವಾಗಿ ಮಂಜೂ ಅಭಿಮಾನಿಗಳೂ, ಆಗಿದ್ದರು. ಈ ನಾಟಕದ ಭಾಷಾಂತರ ಪ್ರಸ್ತಾವನೆಯಲ್ಲಿ ಅವರು ಬರಿದವೀ ನಂದರೆ—ಈ ನಾಟಕದಲ್ಲಿಯ ಎಲ್ಲ ಕಥೆಯೂ ಆಗ್ನೀ ಪುರಾಣದಿಂದ ತೆಗೆದುಕೊಳ್ಳಲ್ಪಟ್ಟಿ, ಅನ್ನೀಕ್ಕೆ ಹರವಾಗಿದೆ. ಆದು ಹಾಗ್ಗಂದರೆ—ನಾಯಕನೆಂದರೆ ಸೂರ್ಯನು, ನಾಯಿಕೆಯು ಉಪನ್ಯಾಸಿ ಎಂದರೆ ಪ್ರಭಾತದೀಪಕೆಯಿಲ್ಲದು ವಳು. ಮೊದಲು ಉಪನ್ಯಾಸಿಯು ಸೂರ್ಯರು ಕೆಲವು ಕಾಲ ಕೂಡಿದ್ದು, ನಂತರ ಆಗಲುವರು. ವಿರಹಾಕುಲನಾದ ಸೂರ್ಯನು ದಿವಸವೆಲ್ಲ ವರತ, ನದಿ, ಮುಂತಾದ ಪ್ರದೇಶಗಳಲ್ಲಿ ಸಂಚರಿಸಿ, ದಾಢಿಮು, ಪುನಃ ದಿವಸದ ಕಡೆಗೆ ತನ್ನ ಪ್ರಿಯಳಿಂದ ಕೂಡುವನು. ಇದರ ವರ್ಣನೆಯನ್ನು ಕವಿಯು ಈ ನಾಟಕದಲ್ಲಿ ಪ್ರಾಚೀನ ರಮಣೀಯವಾಗಿ ಮಾಡಿ ರುತ್ಯಾನೆಂಬದನ್ನು ತಿಳಿದುಕೊಳ್ಳಬೇಕಾದರೆ ಕಥೆಯು ಸಂವಿಧಾನಕವು ಆವಶ್ಯಕವಾಗಿ ಗೊತ್ತಿರಬೇಕು. ಆದ್ದರಿಂದ ಸಂಕ್ಷೇಪದಿಂದಲೇ ಈ ನಾಟಕದ ಸಂವಿಧಾನಕವನ್ನು ವಿವರಿಸುವೇನು.

ಸಂಪಿಧಾನಕ

ಈ ನಾಟಕದಲ್ಲಿ ನಾಯಕನು ಪುರೂರವನೂ, ನಾಯಿಕೆಯು ಉಪನ್ಯಾಸಿಯೂ ಆಗಿರುವರು. ಒಂದಾನೆಂದು ದಿವಸ ಕುಂಭೀರನ ಮನ್ಯೇಲುಂದ ತಿರುಗಿ ಬರುವಾಗ್ಯ ಕೇಳಿ ಯೆಂಬ ಅಸುರನು ಇವಳನ್ನು ಸೇರಿ ಹಿಡಿದೊಯ್ದನು. ಆಗ್ಯ “ಸುರರಲ್ಲಿ ಪ್ರಕ್ಕಪಾತ್ರ ಪುಳ್ಳವನೂ ಆಕಾಶದಲ್ಲಿ ಗತಿಯುಳ್ಳವನೂ, ಆವನಾದರೂ ಇದ್ದರೆ ನಮ್ಮನ್ನು ರಕ್ಷಿಸಲಿ” ಎಂದು, ಅವಳ ಸವಿಯರು ಕರುಣ ಸ್ವರದಿಂದಳುವದನ್ನು ಕೇಳಿ, ರಥವನ್ನೇ ಇ, ಪುರೂರವನು ತನ್ನ ಕುದುರೆಗಳನ್ನು ಈಶಾನ್ಯದ ಕಡೆಗೆ ನಡಿಸಿ, ತೇವವಾಗಿಯೇ ಆ ರಾಕ್ಷಸನನ್ನು ಸೋಲಿಸಿ, ಚಿತ್ರಲೇಖಿಯಿಂದ ಕೂಡಿದ ಉಪನ್ಯಾಸಿಯನ್ನು ತಿರುಗಿ ಕರೆದುಕೊಂಡು ಬಂದು, ಹೇಮಕೂಟದ ತಿಖಿರದ ಹೇಳಿದ್ದ ಅವಳ ಸವಿಯರ ಕೈವಕಾಡಿದನು. ಇಷ್ಟರಲ್ಲಿಯೇ ಚಿತ್ರರಥನೆಂಬ ಗಂಥವನು ರಾಜನೆಡಿಗೆ ಬಂದು, ಅಂದದ್ದು—“ಎಲ್ಲೇ ರಾಜನೇ ನಿನ್ನ ಈ ಜಯದ ಉದಾಹರಣವನ್ನು ಕೇಳಿ, ಅಕ್ಕುಂತ ಸಂತುಷ್ಟಿನಾದ ಮಹೇಂದ್ರನು ಉಪನ್ಯಾಸ ಸಹಿತ ನಿನ್ನನ್ನು ನೋಡಲಪೇಕ್ಕಿಸುವನು.” ಇದನ್ನು ಕೇಳಿ ರಾಜನು—“ಇಂದು ಮಹೇಂದ್ರನೆಡಿಗೆ ಹೋಗುವ ವೇಳೆಯಲ್ಲ. ನೀನೇ ಉಪನ್ಯಾಸ ಯನ್ನು ಕರೆದುಕೊಂಡು ಹೋಗು” ಎಂದು ಅವನಗೂಡ ಅವಳನ್ನೇ ಕಳುಹಿದನು. ಉಳಿದ ಅಪ್ಪರಿಯರೆಲ್ಲರೂ ಹೊರಟೆ ಹೋದರು. ಮುಂದೆ ಮದನ ವಿಹ್ವಲನಾದ ವಿದೂಷಕನೆಂದ ಕೂಡಿ, ಉಪನಾದಲ್ಲಿ ಉಪನ್ಯಾಸ ಪಾಪ್ತಿಯ ವಿಷಯವಾಗಿಯೇ ಉಪಾಯ ಚಿಂತಿಸುತ್ತಿರುವನು. ಇಷ್ಟರಲ್ಲಿ ಸವಿಯಳಿಂದ ಕೂಡಿ ಉಪನ್ಯಾಸ ಗುಪ್ತ

ವಾಗಿಯೇ ಬಂದು, ತನ್ನ ಪ್ರಭಾವದಿಂದಲೇ ನಿಮಿಂದಿದ ಭೂಜಪತ್ರದ ಮೇಲೆ ತನ್ನ ಅಭಿಪ್ರಾಯವನ್ನು ಬರಿದು, ಅದನ್ನು ರಾಜನ ಮುಂದಿ ಚಲ್ಲಿದ್ಭಿನ್ನ. ಗಾಳಿಯಿಂದ ತನ್ನ ಜೆಗಿ ಬುವ ಎಲೀಯನ್ನು, ಅದರ ಮೇಲೆ ಮಾಡಿದ ಆಕ್ಷರೆಗಳನ್ನು ನೋಡಿ ಅದನ್ನು ತೆಗೆದುಕೊಂಡು ರಾಜನು ಒದುತ್ತಿರಲು, ಉವರ್ವಶಿಯಿದಲೇ ಬರಿದ ಪತ್ರವಿದಿಂದು ರಾಜನು ತಿಳಿಕೊಂಡನು. ಇದೇ ಕಾಲಕ್ಕೆ ಜಿತ್ರಲೇಖಿಯಾದರೂ ಪಡದೆಯನ್ನು ಹಾರಿ ಹೊಡಿದು ರಾಜನೆಡಿಗೈತಂದು, ವಿನಯಪೂರ್ವಕವಾಗಿ ತನ್ನ ಸವಿಯಳಿ ಬಿನ್ನಹವನ್ನು ರುಹುಕೊಳ್ಳುವವ್ಯವರ್ತಿಯಿಂದೇ, ಉವರ್ವಶಿಯಾದರೂ ಒಂದಬಳಿಕ, ಅರಸನು ಅವಳನ್ನು ಸ್ವೀಹಪೂರ್ವಕವಾಗಿ ತನ್ನ ದೆಯಲ್ಲಿ ಕುಳಿರಿಕೊಳ್ಳುತ್ತಾನೆ. ಇವ್ಯಾರ್ಲ್ಯಾಯೇ ನೇವಣ್ಣದಲ್ಲಿ ದೇವದೂತರ ವಾಟಿಯು ಕೇಳಬರುತ್ತದೆ, “ಜಿತ್ರಲೇಖಿಯೇ ಉವರ್ವಶಿಯನ್ನು ತೀವ್ರವಾಗಿ ಕರೆದುಕೊಂಡು” ನಡೆ. ಏಕೆಂದರೆ—

ಮುನಿನಾ ಭರತೀನ ಯಂಸರಿಗೋಗೋ ಭವತಿವ್ಯವ್ಯಾರಸಾಶ್ರಯೋ ನಿಯಮಕ್ತಃ ।
ಲಲಿತಾಭಿನಯಂ ತಮ್ಮದ್ವಿ ಭತಾ ಮರುತಾಂ ದ್ವಷ್ಪಮನಾಃ ಸಲೋಕವಾಲಃ ॥

“ಭರತಮನಿಯು ನಿಮಗೆ ಕಲಿಸಿದ, ಎಂಟು ರಂಗಳಿಂದ ಕೂಡಿದ, ಮನೋಹರ ಶಾಭಿನಯವುಳ್ಳ, ಪ್ರಮೋಗವನ್ನು ದೇವೇಂದ್ರನು ಈ ಹೊತ್ತು ಲೋಕಪಾಲಕರೆಡನೆ ನೋಡಲವೇಕ್ಕಿಸುತ್ತಾನೆ” ಈ ವಾಣಿಯನ್ನಾಲ್ಲಿ, ಉವರ್ವಶಿಯು ವಿಮೋಗ ದುಃಖ ನನ್ನ ಶೋಽಿಸುತ್ತ, ಸವಿಯಳಿಂದ ಕೂಡಿ, ಹೇರಿಟು ಹೋದಳು. ಅದೇ ಕಾಲಕ್ಕೆ ವಿದೂಷಕನ ಪ್ರಪಾದದಿಂದ ಆ ಭೂಜಪತ್ರವನ್ನು ದಕ್ಷಿಣಮಾರುತನು ಸೇಕೊಯ್ದು, ದೇವಿಯ ಕೈಸರಿಸಿದನು. ಆ ಪತ್ರವು ಹೋದದ್ದು ಸೋಡಿ, “ಎಯ್ಯೋ ಆದು ದೇವಿಯ ಕೈಗೆ ಸಿಕ್ಕಿರ್ನೈನು ಗತಿ?” ಎಂದು ಆದರ ವಿವರವಾಗಿಯೇ ಒಂತಿಸುತ್ತ ರಾಜನು ಕುಳಿತಿರಲು, ದೇವಿಯು ಅದೇ ಪತ್ರವನ್ನು ತಂದು ಮುಂದಿಟ್ಟು “ಈ ಪತ್ರದ ಸಲುವಾಗಿ ಇವ್ಯಾಹಾರಕ ಯಾಕೆ, ತಕ್ಕೊಳ್ಳುಂಂಬಿ” ಎಂದ ಕೂಡಲೇ “ಅಯ್ಯೋ ಆಗಬಾರದ್ದೇ ಆಗಿ ಹೋಯಿತ್ತಲ್ಲ!” ಎಂದು ಬಹು ಖಿನ್ನ ಮನಸ್ಸಿನಿಂದ ಅರಸನು ಬಹು ನಮ್ಮವಾಗಿ ಪ್ರಾರ್ಥಿಸುವದೇನಂದರೆ—

ಅವರಾಧಿ ನಾಮಾಹಂ ಪ್ರಸಿದೆ ರಂಭೋರು ವಿರಮ ಸಂರಭಾತ್ ।

ಸೇವ್ಯೋ ಜನಶ್ಚ ಕುಪಿತಃ ಕಥಂನು ದಾಸೋ ನಿರವರಾಧಃ ॥

“ಎಲೈ ವಾನಿನಿಯೇ, ನಾನು ಆಪರಾಧಿಯೆಂಬುವದು ನಿಜನೇ. ಪ್ರಸನ್ನಾಳಾಗು. ಕೋಪವನ್ನು ತೋರಿ. ಸೇವ್ಯ ಜನರು ಸಿಟ್ಟಾದ ಬಳಿಕ ಸೇವಕರು ಹ್ಯಾಗೆ ನಿರಪರಾಧಿಗಳಿರುವರು?” ಹೀಗನ್ನುತ್ತ ದೇವಿಯ ಕಾಲುಗಳ ಮೇಲೆ ಬೀಳುವನು. ಅವನ ನಮಸ್ಕಾರವನ್ನು ಲೆಕ್ಕಿಸದೆ ಅವನನ್ನು ಬಿಟ್ಟು ವರಿವಾರದೊಡನೆ ದೇವಿಯು ಸಿಟ್ಟಿ ನಿಂದಲೇ ಹೋರಿಟು ಹೋದಳು. ಮುಂದೆ ಅದರ ಸಲುವಾಗಿ ಅವಳಿಗೆ ಪಶ್ಚಾತ್ತಾಪ ಪುಂಬಾಗಿ, ನಾನು ರಾಜನನ್ನು ತಿರಸ್ಯಾರಿಸಿ ಹೋದೆ ಆಸರಾಥವನ್ನು “ಸಿರಿಯ ಪ್ರಸಾದನ್”

ನೆಂಬ ವೃತ್ತದ ಸೆವದಿಂದ ಮರೀಸಲನ್ನಾವಾಡಳು. ಆ ವೃತ್ತವನ್ನು ಜಂದ್ರನ ಸಾಕ್ಷಿಯಿಂದ ಸೆರವೇರಿಸಿ, “ಪ್ರಾಣಪೀರುನೇ, ಇಂದಿಸಿಂದ ನೀನು ಬಯಸುವ ಸ್ತ್ರೀಯರಲ್ಲಿಯೂ, ಎನ್ನ ಕ್ಷೀಯೂ ಸಮಾನ ಪ್ರೇಮಭಾವದಿಂದಿರಲ್ಬಿಸು” ಎಂದು ನುಡಿಮು, ದೇಹಿಯು ಹೊರಟು ಹೋದಳು. ಅದರಿಂದ ಉವರ್ವಶಿಯೇ ಸಮಾಗಮವಾಗಿ ಸುಖವು ರಾಜನಿಗೆ ಚರ ಕಾಲದ ವರೆಗೂ ಬಾಳಲಿಲ್ಲ. ಒಮ್ಮೆ ಉರ್ವಶಿಯು ಗಂಥವಾದನ ವನದಲ್ಲಿ ಹೋಗು ವಾಗ್ಯ, ತಪ್ಪಿ ಕುವಾರನ ವನದಲ್ಲಿ ಹೊಕ್ಕುಕೂಡಲೆ, ಬಳ್ಳಿಯಾಗಿ ನಿಂತಳು. ಆ ವನಕ್ಕೆ ಕಾರ್ತಿಕೇಯನ್ನತ್ತ ಶಾವೇನಂದರೆ — “ಈ ವನದಲ್ಲಿ ಪ್ರವೇಶಿಸಿ ನನ್ನ ತಪ್ಪಿಗೆ ಸಿರೆಧ ಮಾಡುವ ಸ್ತ್ರೀಯು ತರ್ಕ್ಕಾಳದಲ್ಲಿಯೇ ಉತ್ತರ ದೂಪ ಧರಿಸುವಳು.” ಒಳಕ ಪುನಃ ಉಚ್ಛಾವಂದ ಉರ್ವಶಿಯು ಪ್ರಾರ್ಥ ದೂಪವನ್ನು ಕಡೆದಳು. ಆ ಕಾಲದಲ್ಲಿ ರಾಜನ ವಿರಾಜವಾಕ್ಯಾಯನ್ನು ಬಳ್ಳಿ ಸಲಸಾಧ್ಯವಾದದ್ದೇ ಸರಿ. ತನ್ನ ಪ್ರಿಯಳ ನಿಯೋಗಿಂದ ಉನ್ನತ್ತನಾಗಿ ಕಂಡರಂಡ ಪಡು, ಪಕ್ಕಿ, ಲತಾವೃಕ್ಷಾಧಿಗಳಿಗೆ ತನ್ನ ಪ್ರಿಯಳ ವಾರ್ತೆಯನ್ನೇ ಕೇಳುತ್ತ, ರಾಜನು ವನದಲ್ಲಿಯೇ ಸಂಚರಿಸಲುದ್ವ್ಯಕ್ತ ನಾಡನು. ಹಿಗೆ ತಿರುತಿರುಗ ದಣೆದು, ವನದಲ್ಲಿ ಬಿಂದು ಕೆಂಪು ಕೆಡಿಯಂತಿರುವ ಸಂಗಮ ಸೀಯವೆಂಬ ಮಣಿಯನ್ನು ಸೇವಧ್ಯದಲ್ಲಿಯ ಮುಸಿಯ ವಾರೆಯ ಸೂಚನೆಯಿಂದ ತೆಗೆದುಕೊಂಡು, ಮುಂದೆ ಸಾಗಿ, ಹೂಗಳ್ಳಿದ ಒಂದು ಬಳ್ಳಿಯಂ ಕಂಡು “ಪ್ರಿಯಳಿ ಕಾಣಬ ಈ ಬಳ್ಳಿಯನ್ನು ಬಿಗಿದಪ್ಪಿಕೊಳ್ಳುವನು” ಎಂದು ಲವಲವಿಕೆಯಿಂದಪ್ಪಿ ಕೊಳ್ಳಲು ಅವನ ಭುಜಗಳ ಮಧ್ಯದಲ್ಲಿಯೇ ಉರ್ವಶಿಯು ಪಾರಪ್ಪಣಾಡಳು. ಆವಳನ್ನು ಕಂಡಕೂಡಲೆ ರಾಜನ ಹಂಸಕ್ಕೆ ಪಾರಾವಾರವೇ ಇಲ್ಲಿಲ್ಲ. ಸಂಗಮಸೀಯ ಮಣಿಯ ಪ್ರಭಾವದಿಂದಲೇ ಪ್ರಿಯಳು ಉಪಲಬ್ಧವಾದಕೆಂಬ ಪ್ರಾರ್ಥ ವಿಶ್ವಾಸದಿಂದ ಆ ಮಣಿಯನ್ನು ಬಹು ಜಾಗತ್ತಿಯಿಂದ ರಾಜನು ಕಾಪಾಡುತ್ತಿರಲು, ಒಂದು ದಿನ ದೃವಪಶಾಲ್ ಮಾಂಸದ ಭಾರಂತಿಯಿಂದ ಅದನ್ನು ಒಂದು ಪಕ್ಕಿಯು ಎತ್ತಿಕೊಂಡು ಹಾರಿ ಹೋಯಿತು. ಆ ತುಡುಗ ಹಕ್ಕಿಯನ್ನು ದಂಡಿಸುವದರ ಸಲುವಾಗಿ ರಾಜಸೇವಕರು ಒಹು ಪ್ರಯತ್ನ ದಿಂದ ಹಿಂಬಾಲಿಸಿದಾಗ್ಯಾ ಅದು ದೊರೆಯಲೇ ಇಲ್ಲ. ಮಣಿಯೊಡನೆ ಪಕ್ಕಿಯೂ ಹೊಳೆಯಿತೆಂದು ತಿಳಿದು ರಾಜನು ಒಹು ಖೇದದಿಂದ ವಿದೂಷಕನ ಜೊತೆಯಲ್ಲಿ ಕುಳಿತಿರಲು, ಆಪ್ಯರಲ್ಲಿ ಕಂಚುಕಿಯು ಆ ಮಣಿಯನ್ನು ಕೈಯಲ್ಲಿ ತೆಗೆದುಕೊಂಡು ಪ್ರವೇಶಿಸುವದನ್ನು ಕಂಡು, ಎಲ್ಲರೂ ಅಶ್ವಯರ್ಪಣಿಸ್ತಿರು. “ಈ ಮಣಿಯನ್ನು ಹೊಳೆದು ಅಗ್ನಿಯಿಂದ ಶುದ್ಧ ಮಾಡಿ, ಪೆಟ್ಟಿಗೆಯಲ್ಲಿ ಸೇರಿಸಿರಿ” ಎಂದು ರಾಜನು ಸೇವಕರಿಗಾಜ್ಞಾಪಿಸಿ ಅಂದಿದ್ದು— ಈ ಬಾಣವೆಲ್ಲಿಯದು? ಕಂಚುಕಿಯ ಕಣಳು ವರುದಿಂದ ಮಂದವಾದ್ದರಿಂದ ರಾಜನು ತಾನೇ ಆ ಬಾಣವನ್ನು ತೆಗೆದುಕೊಂಡು ಓದಿ ನೋಡಿ, ತನಗೆ ಮಗನಿದ್ದಾನ್ನಿಂಬ ಭಾವವನ್ನು ತೋರಿಸಿದನು.

ರಾಜ— (ನಿದೂಷಕನಿಗೆ) ಈ ಪಕ್ಕಿಯನ್ನು ಹೊಡಿದವನ ಹೆಸರಿನ ಆಪ್ಯರಗಳನ್ನು ಕೇಳಿ. (ಒಮ್ಮತ್ತಾನೆ)—

ಉವರ್ಚಿಸಂಭವಸ್ಯಾಯಮೈಲಸಂನೋಧನನುಭೃತಃ ।

ಕುಮಾರಸ್ಯಾಯಸೋ ಬಳಣಃ ಪ್ರಹರ್ತುರ್ದ್ವಾವದಾಯುಷಷಾ ॥

“ಉವರ್ಚಿಯ ಕೊಟ್ಟಿಯಲ್ಲಿ ಹುಟ್ಟಿದಂಥ, ವಾಸುತ್ವಾದಂಥ, ಧನ್ಯಾರ್ಥಿಯಾದಂಥ, ಶತ್ರುಗಳ ಕೊಲೆನಾಡುವಂಥ, ಕುಮಾರ ಆಯಸಂಬುಪದಸಂಭಾಷಣಿಯಾದಂಥ.”

ಇಷ್ಟರಲ್ಲಿ ಚ್ಯಾವನ ಮಣಿಯ ಆಶ್ರಮದಿಂದ ಒಬ್ಬ ತಾವಸಿಯು ಕುಮಾರ ಸೂತನೆ ಪ್ರವೇಶಿಸಲು, ಆ ಕುಮಾರನು ರಾಜಾನ್ನು ಸೇರಿ ಕನ್ನಡ ಇನ್ನೇ ಆನ್ದ್ರದ್ವಿ-

ರುದಿ ಹಾರ್ಡವಿಂದಂ ಶ್ರುತ್ವಾ ಸಿತಾ ಮಹಾರಾಂಸಸೈನ್ಯಾದಮಹ್ಯೇತಿ ।

ಉತ್ಸಾಗವಧಿತಾನಾಂ ಗುರುಪು ಭವೇತ್ತಿಷ್ಟ್ರೀಧೃತಃ ಸ್ವೇಧಃ ॥

“ಇತನು ಎನ್ನ ತಂದೆಯೂ, ನಾನು ಈತನ ವಾಗಣ್ಣ, ಎಂದು ಕೇಳಿದ ಕೂಡೆ, ಎನ್ನಲ್ಲಿಂತಿಮ್ಯ ಪ್ರೇಮವುಂಬಾದ ಬಳಕ, ತೊಡಿಯ ಮೇಲಿಯೇ ಆದಿ ಬೀಳಿರುವ ಕುಮಾರರ ಸ್ವೀಕವು ಗುರುಜನರಲ್ಲಿ ಸ್ವೀಂತಿರಬೇಕು?”

ರಾಜನು ಆ ಕುಮಾರನ್ನು ತನ್ನದೇಗೆ ಕರೆದು, ಮುಂದಾಡಿ, ಬಿಂದಪ್ಪಿ ತನ್ನ ಪಾದಪೀಠದಲ್ಲಿ ಕುಳ್ಳಿರಿಸುತ್ತಿರಲು, ಉವರ್ಚಿಯಾದರೂ ಆಷ್ಟರಲ್ಲಿಯೇ ಬಂದಢಿನ್ನು ಕಂಡು, ಕುಮಾರನೆನ್ನು ಆಕೆರ್ಯಾನ್ನು ಕರೆದುಕೊಂಡು ಬರುವನು. ಆಗ್ಯಾ ರಾಜನನ್ನು ಕುಮಾರನನ್ನೂ ನೇರೆಡಿ, ಉವರ್ಚಿಯಂದದ್ವ— “ಇವ್ಯಾಪಯುಂತರವೇ ಮಹಂ ರಾಜರ ಕೂಡ ನನ್ನ ವಾಸವ್” ಈ ಮಾತು ಕೇಳಿ— ಎಲ್ಲರೂ ವಿಷಾದಗೈಯುವರು. ಅಷ್ಟರಲ್ಲಿಯೇ ನಾರದನಾದರೂ ಪ್ರವೇಶಿ, ಮಹೇಂದ್ರನ ಸಂದೇಹವನ್ನು ಹೇಳಿದ್ದು, “ಮುಂದೆ ಸುರಾಸುರಿಗೆ ಯುಧಧಲ್ಲಿನಮಗೆ ವಂಬಾಗುವದೆಂದು ತ್ರಿಕಂಲಜಾಣಿಗಳಾದ ಮುಸಿ ಜನರು ಹೇಳಿದ್ದಾರೆ. ಆ ಯುಧಧಲ್ಲಿನಮಗೆ ವಂಬಾಯ ಮಾಡುವವನು ನಿನ್ನನೇ ಸಂ. ಅದ್ದರಿಂದ ಈಗೆ ಕಸ್ತುಗಳನ್ನು ಕೆಳಗಿಡಬೇಡ. ಈ ಉವರ್ಚಿಯಾದರೂ ಸೆನ್ನ ಆಯುಷ್ಯವಿರುವ ವರಿಗೂ ನಿನ್ನನ್ನುಣಿ ಬಾಳಿಲಿ.” ಮಹೇಂದ್ರನ ಈ ಪ್ರಾಣದವನ್ನು ಅತ್ಯಾನಂದಭರಿತನಾಗಿ ರಾಜನು ಕೃತಜ್ಞತಾಪೂರ್ವಕ ಸ್ವೀಕರಿಸಿ ಮನೋರಥಪ್ರಣಾ ನಾದನು.

ಈ ನಾಟಕದ ಗುಣಮಾಂಸಾ

ಕಾಲಿದಾಸನು ರಚಿಸಿದ ಎಲ್ಲ ನಾಟಕಗಳ ಮಾನವಿಂದ ಪರೀಕ್ಷಿಸಿದರೆ ಇದಾದರೂ ಉತ್ತಮವನೆಂದೇ ಲೀಕ್ಕಿಸಬೇಕು. ಆದರೆ ಶಾಕಂತಲದವ್ಯು ಮೇಲಾದದ್ವಿಲ್ಲಿಂದು ಕೆಲವರ ಅಭಿಪೂರ್ಯವಿರುವದು. ಆವರನ್ನು ನದೇನಂದರೆ:— “ಸಂವಿಧಾನಕದ ಜಾತುಯೇ ಮುಂತಾದ ಆನೇಕ ಗುಣಗಳಿಂದ ಈ ನಾಟಕವು ಶಾಕಂತಲದಂತೆ ಆಸ್ತಿತನವಾಗಿ ತೋರುವದಿಲ್ಲ. ಬಂದೊಂದು ಕಡೆಗೆ ಮಾತ್ರ ಅಂಥ ವರ್ಣನದ ರೀತಿಯು ಹೊಳೆಯುವದು. ಮತ್ತು ಕಾಲಿದಾಸನ ವಿಶಾಲಬುದ್ಧಿಯ ಮಾನವಿಂದ ಸೋಡಲು ಈ ವರಿಗೂ ನಾಟಕಗಳು ಪರಸ್ಪರ ಅತ್ಯಂತ ಭಿನ್ನವಾದವರ್ಗಳೂ, ಅನೇಕ ಮನೋರಂಜಕ ವರ್ಣನ

ಷಫ್ಟ್ ಕಂಗಳುಖ್ಯಾನೂ ಆಗಿರಬೇಕೆಂಬುತೆ ಕಾಣುವದಿಲ್ಲ. ಅದು ಹ್ಯಾಗೆಂದರೆ— ಮೊದಲು ರಥಾರೂಥನಾದ ರಾಜನ ಪ್ರನೇಶನೂ, ಮುಂದೆ ರಾಜನ ಹಾಗು ವಿಶ್ರನ ದರ್ಶನವೂ ಮುಂತಾದ ವಿಷಯಗಳು ಶಾಕುಂತಲದಲ್ಲಿಯಂತೆಯೇ ಇರುವವು. ರಥುವಂತ, ಹೇಷ್ಠ ದೂತ ಮುಂತಾದ ಕಾನ್ಯಗಳಲ್ಲಿ ವರ್ಣಿಸಿದ್ದ ರಿಂದ ಅವುಗಳ ಅಭಿನವಶ್ವನು ನಷ್ಟವಾಗಿರುವದು, ಅದು ಹ್ಯಾಗೇ ಶರಲಿ. ಇದು ಅಂಕಗಳಲ್ಲಿ ಮೊದಲನೇ ಹಾಗು ನಾಲ್ಕನೇ ಅಂಕಗಳು ಅತ್ಯಂತ ರವಣೋಯವಾಗಿರುವವು. ಮೊದಲನೇದಂತು ಅಪರತಿಮನವಾದದ್ದೀ ಸರಿ. ನಾಲ್ಕನೇ ಅಂಕದಲ್ಲಿ ಸ್ತ್ರೀ ಪ್ರೇಮಾದಿಂದುನ್ನತ್ತನಾದ ರಾಜನು ಪರಂಪರ್ವದಿಗಳ ಕೂಡ ನಾಡಿದ ಭಾವಣನೂ, ಪರ್ವತ ಗೀತೆಗಳೂ ಅತ್ಯಂತ ಮನೋಹರವಾದವು ಗಳಿರುವವು. ಮೊದಲನೇದರಲ್ಲಂತು ಕವಿಯ ಮನಸ್ಸು ಭವ್ಯ ಹಿಮಾಲಯದ ಕಾಟ್ ಗಳಲ್ಲಿಸ್ಪು ದೃಢವಾಗಿ ಅಸ್ತ್ರವಾದದ್ದಿರುವದೆಂದು ಸ್ವಷ್ಟವಾಗಿ ಕಂಡುಬರುತ್ತದೆ. ಶಾಕುಂತಲ ನಾಟಕದ ಉನ್ನೇ ಅಂಕದಲ್ಲಿ ಚಿರಕಾಲ ಅಗಲಿದ ಶಕುಂತಲಾ ದುರ್ಘಾಂತರ ಸಮಾಗಮಾದಿಂದ ನಾಟಕದ ಉಪಸಂಹಾರವನ್ನು ಮಾಡಿದ ಹೇಮಾಕಂಟದಲ್ಲಿಯೇ ವಿಶ್ರ ಮೋರ್ವತೀಯ ಮೊದಲನೇ ಅಂಕದ ಸ್ಥಳವನ್ನು ಕಲ್ಪಿಸಿ, ಭಯಾದಿಂದ ಮೂರ್ಖಿತಳಾದ ಉನ್ನತಿಯನ್ನು ಅರಸನು ಅವಳ ಸಖಿಯರ ಕೈವಶ ಮಾಡಿದನು. ಅನೇಕ್ಯಾನ್ಯ ಸ್ತ್ರೀರ ದೃಷ್ಟಿಯಂದುಟಾದ ಅನೇಕ್ಯಾನ್ಯ ಪ್ರೇಮವು ಪರಸ್ಪರ ಹೃದಯದಲ್ಲಿ ದಿನಂದಿನಕ್ಕೆ ಬೇಕೆ ಯಲಾರಂಭಿಸಿತು. ಈ ಮೊದಲನೇ ಪ್ರವೇಶವನ್ನು ಕವಿಯು ಪರಮ ಚಾತುರ್ಯದಿಂದ ರಚಿಸಿದ್ದಾನೆ. ಅದರಲ್ಲಿಯ ವರ್ಣನವಾದರೂ ಬಹು ರಮಣೋಯವಾಗಿರುವದು. ಈ ನಾಟಕದಲ್ಲಿಯ ರಸವು ಉದಾತ್ತ ಮಿಶ್ರ ಶೃಂಗಾರವಿರುತ್ತದೆ. ಮೂರ್ಖಿಗಳಿಂದಾಗಿ ಎಷ್ಟು ಉನ್ನತಿಯು ಮೇಲ್ಮೆಲ್ಲನೇ ಕಣ್ಣಿರೆಯುವದರ ವರಣಸೀಯು ಕವುಲದ ಮೋಗ್ರಿ ಯರಹುವ ಕ್ರಮವನ್ನೇ ನಾಚಕರ ಮನಸ್ಸಿನಲ್ಲಿ ಸ್ವಷ್ಟವಾಗಿ ಬಿಂಬಿಸುವದು.

ಸಣ್ಣ ಸಣ್ಣ ಗ್ರಂಥಗಳು

ಇದುವರೆಗೆ ಕಾಲಿದಾಸನು ರಚಿಸಿದ ದೊಡ್ಡ ದೊಡ್ಡ ಗ್ರಂಥಗಳ ವರಣಸೀಯಾಯಿತು. ಶ್ರುತಿಚೋಧ, ಶೃಂಗಾರತಿಲಕ, ಶೃಂಗಾರ ರಸಾವ್ಯಕ ಮೊದಲಾದ ಸಣ್ಣ ಸಣ್ಣ ಗ್ರಂಥಗಳನ್ನಾದರೂ ಕಾಲಿದಾಸನೇ ರಚಿಸಿದ್ದಾನ್ನನೇಂದು ಹೇಳುವ ವಾಡಿಕೆಯಂತೆ. ಶ್ರುತಿಚೋಧದಲ್ಲಿ ಸರ್ವ ವೃತ್ತಗಳ ಲಕ್ಷ್ಯಗಳು, ಆಯಾ ವೃತ್ತ ಲಕ್ಷ್ಯಗಳ ಶೈಲಿಕ ಗಳಿಂದಲೇ ವಿವರಿಸಲ್ಪಟ್ಟಿವೆ. ಅನೇಕ ದೊಡ್ಡ ದೊಡ್ಡ ಗ್ರಂಥಗಳನ್ನು ರಚಿಸಿ ಮಂಚಾ ಪ್ರಪಾತಿಯನ್ನು ಪಡೆದ ಕಾಲಿದಾಸನು ಇಂಥ ಸಣ್ಣ ಸಣ್ಣ ಗ್ರಂಥಗಳನ್ನು ರಚಿಸಿದ್ದಾನ್ನಿಂದು ನಿಶ್ಚಯನೀಯವಾಗಿ ತೋರುವದಿಲ್ಲಿಂದು ಕೆಲವರ ಅಭಿಪ್ರಾಯವಿರುವದು. ವಿವಾಹ ಕಾಲಕ್ಕೆ ಅನ್ನುವ ಮಂಗಳಾಷ್ಟಕಗಳನ್ನಾದರೂ ಕಾಲಿದಾಸನೇ ರಚಿಸಿರುವ ಸೆಂತಲೂ ಜನರು ಅನ್ನುತ್ತಾರೆ. ಆದರೆ ಇವೆಲ್ಲ ಕಾಲಿದಾಸನ ಗ್ರಂಥಗಳೇ ಎನ್ನಲು ಬಲವತ್ತು ರ ಪರಮಾಣಗಳು ದೋರೆಯುವದಿಲ್ಲ.

ಳಿ. ಸಕೆಕೆತ್ತುತ್ತುವಾದ

ಇನ್ನು ನಾಲ್ಕುನೇ ಪಿಹಯುವೆಂದರೆ, ಶಾಕುಂತಲ, ರಘುವಂಶಾದಿ ಮುಖ್ಯ ಕಾವ್ಯ ನಾಟಕಗಳನ್ನೇ ಪ್ರಾರಂಭಿಸಿದ ನನ್ನೊಬ್ಬನೇ ಕಾಲಿದಾಸನೆಂಬುವಾದರ ವಿಹಯವಾಗಿ ಅಲೋಚಿಸುವ. ಕಾಲಿದಾಸನೇ ರಜಿಸಿದ ಗ್ರಂಥಗಳೆಂದು ಸರ್ವಾಂಮಣವಾದ ರಘುವಂಶ, ಕುಮಾರಸಂಭವ, ಮೇಘದೂತಾತ್ಮಕಗಳಲ್ಲಿ, ೧೦ದೇ ತರದ ಇಕ್ಕೆತ್ತಿಮುಳೆತಬ್ಬ ಪ್ರಯೋಗವೂ, ಸಮಾನವಾದ ಮನ್ಯೇಹರೀದಾತ್ರೆ ಕಲ್ಪನೆಗಳ ಆವಿಜ್ಞಾನವೂ, ೯೦ದೇ ಪ್ರಕಾರದ ಆತ್ಮಂತ ಸುಂದರೀದಾತ್ಮಕರಜೀಗಳ ಬಾಹ್ಯನ್ಯೂ, ೧೦ದೇ ರಿಂತಯ ಒಮ್ಮಾಲಯ, ವಿಂಧ್ಯ, ಗುಗಾತೀರ ಮುಂತಾದವುಗಳ ಪರಮ ರಮೇಯವಾದ ವರ್ಣನೆಯೂ, ಅವೇ ಶಾಂತಾಶ್ರಮಗಳಲ್ಲಿ ನಾನಿಸುವ ಪ್ರತಿಯೂ, ಅದೇ ಕ್ಷೇತ್ರಾಧಿಗಳಲ್ಲಿ ಕ್ರಿಡೆಯ ಅಭಿರುಚಿಯೂ, ಅವೇ ರಾಜಾಶ್ರಯವಾಸದ ಚಿನ್ನಗಳೂ, ಕಂಡುಬರುವವು. ಈ ಆತ್ಮಂತ ಸಾಮ್ಯದಿಂದ ಮೇಲೆ ಹೇಳಿದ ಗ್ರಂಥಗಳಿಗೆ ಕಾಲಿದಾಸನ್ನೊಬ್ಬನೇ ಕರ್ತವ್ಯಾರ್ಥಿ ವನೆಂಬ ಸಂಗತಿಯು ಸಂಬಂಧಿಸುತ್ತಿದ್ದಿರುವದೆಂದು ಕೆಲವರು ತಕ್ಷಿಸುವ ವಿಷಯವು ಕೇವಲ ನಿರಾಧಾರದಿಂದಿರುವದೆಂದು ಸ್ವಷ್ಟವಾಗಿ ಕಂಡುಬರುವದು.

ಕಾವ್ಯ ನಾಟಕಗಳ ವಿಹಯಗಳು ಭಿನ್ನವಾದವು ರೂಪದರ್ಶಿಕೆಯಿಂದ ಕಾಲಿದಾಸನು ರಚಿಸಿದ ಕಾವ್ಯಗಳಲ್ಲಿಯೇ ಪರಸ್ಪರ ಸಾಮ್ಯವಿರುವಂತೆ, ಆತ್ಮಾರಜಿಸಿದ ಕಾವ್ಯನಾಟಕಗಳಲ್ಲಿ ಅಂಥ ಸಾಮ್ಯವು ತೋರುವದಿಲ್ಲ. ಆದರೂ ಅವುಗಳಲ್ಲಿ ಕಂಡುಬರುವ ಛಿಡವೇ ಕಾಲಿದಾಸನೇ ಅವುಗಳನ್ನು ರಚಿಸಿರುವನೆಂದು ಖಂಡಿತವಾಗಿ ತೋಳುವದಕ್ಕೆ ಸಾಕಷ್ಟು ಅಧಾರವಾಗಿದೆ.

ಇನ್ನು ಕಾವ್ಯಗಳಲ್ಲಿಯ ಪರಸ್ಪರ ಸಾಮ್ಯವನ್ನು ತೋರಿಸಿ, ಈ ಕವಿಯ ಕಾವ್ಯ ನಾಟಕಗಳಲ್ಲಿಯೂ ಸಾಮ್ಯ ತೋರಿಬರುವದೆಂದು ತೋರಿಸಿಕೊಟ್ಟಿರಿ, ಸಮಾನ ಕರ್ತೃಕತ್ವವು ಸಹಜವಾಗಿಯೇ ಸಿದ್ಧವಾಗುವದೆಂದು ತಿಳಿದು. ಇಲ್ಲಿ ಈಗೇ ಇದೇ ಕರ್ಮವನ್ನು ಗೋಕರಿಸಲಿಟ್ಟಿಸುವೆನ್ನು. ಆದ್ದರಿಂದ ಮೇಡಲು ರಘುವಂಶ, ಕುಮಾರಸಂಭವಗಳಲ್ಲಿಯ ಪರಸ್ಪರ ಸಾಮ್ಯವನ್ನು ಅಲೋಚಿಸುವ.

ರಘುವಂಶ ಕುಮಾರಸಂಭವಗಳಲ್ಲಿಯ ಸಾಮ್ಯವು

ರಘುವಂಶದ ಇನ್ನೇ ಸರ್ಗದಲ್ಲಿ ಪ್ರಸಾಧಿಕೆ ಎಂಬ ಶೈಲೀಕವನ್ನು ಹಿಡಿದು ತಾಸಾಂ ಮುಖ್ಯಃ ಎಂಬ ಶೈಲೀಕದವರಿಗಂದರೆ, ೨, ೪, ೬, ೧೦, ೧೧ ಎಂಬ ಪದೂ ಶೈಲೀಕಗಳೂ ಕುಮಾರಸಂಭವದ ಇನ್ನೇ ಸರ್ಗದಲ್ಲಿಯ ಅಲ, ಅಣ, ೧೦, ೧೧, ಶೈಲೀಕಗಳೂ, ೧೦ದೇ ಸವನೆ ಇರುವವು. ಅಂದರೆ ಈ ಪದೂ ಶೈಲೀಕಗಳು ಉಭಯ ಕಾವ್ಯಗಳನ್ನು ಸಮಾನವಾದವುಗಳಾಗಿವೆ. ಆದರಂತೆ:—

ರಘು. ಸ. ೨/೧೭ ಕುಮಾರ. ಸ. ೨/೬೪

ತಾ ರಾಷ್ಟ್ರವಂ ದೃಷ್ಟಿಭಿರಾಪಿಬನೈತ್ಯೇ ತಮೇಕದೃಶ್ಯಂ ಸಯಸ್ಯೇ ಸಿಬನೈತ್ಯೋ

ನಾಯೋ ನ ಜಗ್ನಿವಿಷಯಾಸ್ತರಾಣಿ ।

ತಥಾ ಹಿ ಶೇಷೇನಿತ್ಯವೃತ್ತಿರಾಸಾಂ

ಸವಾರಕ್ತಾಂ ಚಹ್ಯಂ ಪ್ರವಿಷ್ಟಾ ॥

ರಘು. ಸ. ೨/೧೮ ಕುಮಾರ ಸ. ೨/೬೫

ಸರಸ್ವರೀಣ ಸ್ವಾಹಾರ್ಥಿಯಳಿಭಂ ನ ಜೀಡಿದಂ ದ್ವನ್ದವಮು

ಯೋಜಯಿತ್ಯಾತ್ ।

ಅಸ್ತಿನ್ದವಯೀ ರಾಹವಿಧಾನಯತ್ತಃ ಪತ್ಯಃ ಪ್ರಜಾನಾಂ

ವಿಫಲೋಽಭವಿತ್ಯಾತ್ ॥

ರಘು. ಸ. ೨/೬೬ ಕುಮಾರ. ಸ. ೨/೬೬

ಪ್ರದಭೀಷಪಕ್ರಮಾತ್ಮರಶಾಸೋ ರುದಚಿಷಸ್ತಸ್ತಿಧುಸಂ ಚಕಾಸೇ ।

ಮೇರೋರುಹಾಸ್ತೇಷ್ವಿವ ವರ್ತಮಾನವಸ್ಯೋಸ್ಯಸಂಸಕ್ತವಂಹಸ್ತಿಯಾವಾಸ್ ॥

ರಘು. ಸ. ೨/೬೭ ಕುಮಾರ. ಸ. ೨/೬೭

ಅನ್ತ್ಯಚರಣಃ

ಅಸ್ತಿತ್ವಂಸ್ಯಲೋಲಾಸಿ ವಿಲೋಜನಾಸಿ ॥

ರಘು. ಸ. ೨/೧೯ ಕುಮಾರ ಸ. ೨/೧೯

ದುಕೂಲವಾಸಾಃ ಸವಧಾನಮೀಪಂ । ನಿಸ್ಯೇ ವಿನಿತ್ಯೇರವರೋಧರಮ್ಯೇ ॥

ವೇಳಾಸಕಾಶಂ ಸ್ವಾಪ್ತಫೇನರಾಜನರ್ವೇರುದನಾತ್ಯಾನಿವಜನ್ಮ ರಾದ್ಯೇ : ॥

ರಘು. ಸ. ೨/೨೧ ಕುಮಾರ ಸ. ೨/೨೧

ಅನ್ತ್ಯಚರಣಃ

ಅಚಾರಧೂಮಗ್ರಹಣಾದ್ವಭೂವ ॥

ರಘು. ಸ. ೨/೨೨ ಕುಮಾರ ಸ. ೨/೨೨

ಅನ್ತ್ಯಚರಣಃ

ಅದರ್ಕ್ಷತಾರೋಪಣಮನ್ಮಭೂತಾಮ್ ॥

ಹೀಗೆ ಅನೇಕ ಶೋಽಕಗಳೂ, ಅನೇಕ ಚರಣಗಳೂ, ರಘುವಂಶದಲ್ಲಿಯೂ, ಕುಮಾರಸಂಭವದಲ್ಲಿಯೂ ಸವಾನವಿರುತ್ತವೆ. ಗ್ರಂಥವಿಸ್ತಾರದ ಭಯದಿಂದ ಆವು ಗಳನ್ನೆಲ್ಲ ಇಲ್ಲಿ ಕೊಡುವದವಣ್ಣವಿಲ್ಲ. ಇದರಂತೆಯೇ ಮುಖ್ಯ ಮುಖ್ಯ ವಿವರ ಗೊಂದರೂ ಸಮಾನವಾಗಿ ವರ್ಣಿಸಲ್ಪಟ್ಟವೇ.

ರಘು. ಸ. ೬/೭೫/೨೫/೨೬/೨೨ ಕುಮಾರ ಸ. ೨/೮
ವಸನ್ತವರ್ಣನವರ್ಮ ವಸನ್ತವರ್ಣನವರ್ಮ

ರಘು. ಸ. ೧೦/೨೦/೨೪ ಕುಮಾರ ಸ. ೨/೯
ಉತ್ತರಕೋಸಲವರ್ಣನವರ್ಮ ದೇವಪುರವರ್ಣನವರ್ಮ

ಸಮಾನ ವಿಷಯ ವರ್ಣನೆಯಲ್ಲಿ ಸಮಾನ ವೃತ್ತಗಳಾದರೂ ಕವಿಯಿಂದ
ಯೋಜಿಸಲ್ಪಟ್ಟಿರುವುದು —

| | |
|------------------|-------------|
| ರಘು. ಸ. ೧೦ | ಕುಮಾರ ಸ. ೨ |
| ಸ್ತುತಿಃ | ಅನುಷ್ಠಾಪಾ |
| ರಘು. ಸ. ೨ | ಕುಮಾರ. ಸ. ೨ |
| ವಿಹಾರವರ್ಣನವರ್ಮ | ಉಪಜಾತಿಃ |
| ರಘು. ಸ. ೨ | ಕುಮಾರ ಸ. ೩ |
| ವಿಲಾಪಃ | ವಿಯೋಗಿನಿ |
| ರಘು. ಸ. ೧೬ | ಕುಮಾರ ಸ. ೧೬ |
| ಅಯೋಧ್ಯಾನಾಶಾವಸಾಧಿ | ದೇವಪುರನಾಡಃ |
| ಉಪಕೃತಿಃ | |

ಇನ್ನು ರಂಘುವಂಡ, ಶಾಕುಂತಲದಲ್ಲಿಯ ಸಾಮ್ಯವು —

ರಘು. ಸ. ೬/೪೯

ಪರಿಚಯಂ ಚಲಲಕ್ಷ್ಯಾಸಿಕಾತನೈ
ಭರುಂರುಷೋಽಪಿತದಿಂಗಿತಬೋಧನಂ |
ಶ್ರಮಂಜರೂತ್ಪಗುಣಾಂ ಚ ಕರೋತ್ಯಸೌ
ತನುಮಂತೋಽಸುಮತಃ ಸಚಂಪ್ರಯಂ || ೧ ||

ಶಾಕುಂ. ಅ. ೨/೫

ಮೇದಶ್ಚೇದಕೃಶೋದರಂ ಲಘುಂಧನತ್ಯಾತ್ಥಾಸಮೋಗ್ಯಂ ವಪ್ತಃ
ಸತ್ತಾಪಾಮಂಪಿ ಲಕ್ಷ್ಯಾತೇ ವಿಕೃತಿಮಂಚ್ಯಂ ಭರುಂಕೋಧಯೋಃ |
ಉತ್ಪಂಧಃ ಸ ಚ ಧ್ವನಿನಾಂ ಯದಿವನಃ ಸಿದ್ಧಾಧನಿ ಲಕ್ಷ್ಯೋ ಚಲೇ
ನಿಕ್ಷೇಪವನ್ವಯನಂ ವದನಿತಿ ಮೃಗಯಾಮೀಲದ್ವಿಗ್ರಂಥೋದಃ ಕುತಃ || ೧ ||

ಇವುಗಳಲ್ಲಿ ರಘುವಂಡದಲ್ಲಿಯ (ಮೋದಲನೇ) ಶೋಕವು ಶಾಕುಂತಲದಲ್ಲಿಯ
(ಎರಡನೇ) ಶೋಕದ ರೂಪಾತರವೇ ಇರುವದು.

ರಘು. ಸ. ೧೭/೬

ಶಾಕುಂ. ೫೦ ೪/೮

ಸೃಷ್ಟಿಂ ಮಯುರಾಃ ಕುಸುಮಾನಿ ವೃಕ್ಷಾಃ ಉದ್ಗಲಿತದಭಕ್ತವಲಾವೃಗಾಃ
ಪರಿಷ್ಠಕ್ತನರ್ಕನಾ ಮಯುರಾಃ |

ರಘು. ಸ. ೮/೧೦

ಶಾಕುಂ. ೫೦. ೪/೮

ಸಹಕಾರೆಂತಹಯೋವೀರವಾಹಃ

ಸ. ೬/೧೬

ಅ. ೬/೨

ರತಿಕ್ಷುರೋ ನೂನಮಿಮಾವಭೂತಾವಾ | ರಮಾಣೇ ವೀಕ್ರೇ ಮಂಧುರಾಂ
ನಿಶವ್ಯಾ ಅಭಾನ್ | ||
ಇತಾಯಾದಿ

ವಿಕ್ರ. ೫೦. ೪/೧

ವೇಷ್ಣ. ಪ್ರೀ. ೪೧

ಕನಕನಿಕಷಸ್ಸಿಗಾಢವಿದ್ಯುತ್ತಾಸಿರಯಾ
ನ ಮಮೋವೀರತೀ |

ಸೌದಾಮಿನಾಂ ಕನಕನಿಕಷಸ್ಸಿಗಾಢಯಾದರ್ಥ
ಯೋವೀರವಾ |

ವಾಕ್ಯಗಳಲ್ಲಿಯಾದರೂ ಸಾಮ್ಯವು ಕಂಡುಬರುವದು ಹಾಗೆಗಂದರೆ —

ಮಾಲ. ೫೦. ೧

ವಿಕ್ರ. ೫೦. ೪

ಮಂಗಲಾಲಂಕೃತ ಭಾತಿ |

ಸಿತಾಂಶುಕಾಮಂಗಲಮಾತ್ರಭೂವಣಾ |

ಅತ ಏನ ನಿರ್ಬಂಧಃ |

ಶಾ. ೫೦. ೬

ಸಮಿ ಅತ ಏನ ನಿರ್ಬಂಧಃ |

ಮಾಲ. ೫೦. ೧/೨೧

ಶಾ. ೫೦. ೬

ವಿದೂ : ಮಾ ಖಲ್ಪತ್ರಭವತೀ

ಸಾನು : ರಮಣೀಯಃ ಖಲ್ಪವಧಿ

ವಿಸಂವಾದಬಿಷ್ಯತೀ |

ವೀರಧಿನಾವಿಸಂವಾದಿತಃ |

ಅ. ೨

ಅ. ೨/೧

ಸ್ವಂ ನಿಯೋಗಮಶಾನ್ಯಂ ಕುರು |

ರಾಜಾ : ರೈವತ ಕ ತ್ವಮಾಪಿ ಸ್ವಂ

ನಿಯೋಗಮಶಾನ್ಯಂಕುರು |

ಅ. ೨/೨೫

ಅ. ೬

ರಾಜಾ : ಅಹೋ ಸವಾಂಸ್ವಸ್ತಾಸು
ಚಾರುತಾ ಶೋಭಾಂ ಪುಷ್ಟಾತಿ |

ರಾಜಾ : ವಾತಾರ್ಯನ ತ್ವಮಾಪಿ ಸ್ವಂ

ನಿಯೋಗಮಶಾನ್ಯಂಕುರು |

ಅ. ೬/೨೫

ಕಂಚುಕಿ : ಅಹೋ ಸವಾಂಸ್ವಸ್ತಾಸು ರಮಣೀಯತ್ವಮಾಕೃತಿವಿಶೇಷಾಣಾವಾ |

ಅ. ೨/೨೫

ವಿಕ್ರ. ೫೦. ೨/೧೦

ವಿದೂ : ಏತಾವಾನ್ಯೈಭವ್ಯೋ ಭವನ್ಯಂ ವಿದೂ : ಏತಾವಾನ್ಯೈ ಮತಿಭವಃ |

ಸೇವಿತುಮಾ |

ಅ. ೬
ವಿದೂ : ತತ್ವಯವಸ್ಥಾಪಯತ್ತಾ-
ತ್ವಾನಂ ತತ್ತ್ವಭವಾನಾ ।

ಅ. ೭/೨
ರಾಜಾ : ಕೊಟೆರಮಹಳವೃಷ್ಣಾ-
ಪ್ರಬಲಪುರೋವಾತಯಾ ಗಮಿತೇ ।

ಅ. ೭
ರಾಜಾ : ಆಲೋಕಯತಿ ಪಯೋದಾನ್
ಆಚಾರಲಾಜ್ಯೈರವೌರಕನಾಯಿ ।

ಮೇಲೆ ಹೇಳಿದ ಸಮಾನ ವಾಕ್ಯಗಳೂ, ಶೈಲೀಕಗಳೂ ಈ ಎಲ್ಲ ಗ್ರಂಥಗಳೂ ಕಾಲಿದಾಸನವೇ ಎಂದು ತೋರಿಸುತ್ತವೆ.

ಇನ್ನು ಮೇಲೆ ಕವಿಶ್ವನಾದ ಕಾಲಿದಾಸನ ಪ್ರಶ್ನಾತಿಯ ಮೂಲ ಕಾರಣ ವನ್ನು ಆಲೋಚಿಸುವ —

ಬಹುಶ ಎಲ್ಲ ದೇಶಗಳಲ್ಲಿ ಯಾವನಾದೆಂಬು ಅತ್ಯಂತ ಸ್ವಿಯ ಕವಿಂದು ಇದ್ದೀ ಇರುವನೇಂದು ಸಾಧಾರಣವಾದ ನಿಯಮವಂತಿ. ಪ್ರಾಚೀನ ಗ್ರೀಕ ಜನರಲ್ಲಿ ಹೊಸುರನೇಂಬ ಪರಮ ಪ್ರಖ್ಯಾತ ಕವಿಯಿದ್ದನು. ಆವನು ನಮ್ಮವನು, ನಮ್ಮವನ್ನೆಡು ಆವನ ಸಲುವಾಗಿ ಮಹಾಭಿವಾಸದಿಂದ ಏಳು ಪ್ರಖ್ಯಾತ ಸಗರಗಳು ಪರಸ್ಪರ ಒಳಾಡುತ್ತಿದ್ದ ಸೆಂಬುವಡು, ಇತಿಹಾಸ ಪ್ರಸಿದ್ಧವಾದ ಸಾಗತಿಯಿರುವದು. ಆವನು ಪರಸ್ಪರ ಯುದ್ಧ ನಡಿಸಿದಾಗ್ಯೂ, ಪರರಾಷ್ಟ್ರದನರೂ ಆವರ ಮೇಲೆ ದಂಡಿತ್ತಿ ಬಂದಾಗೇ, ಅವರಲ್ಲಿ ಸ್ವದೇಶಾಭಿಮಾನವನ್ನು ಹುಟ್ಟಿಸಿ, ಎಲ್ಲರನ್ನು ಒಕ್ಕಂತ್ವಾಗಿ ಮಾಡಿ, ಹುರಿದುಂಬಿಸಿ, ಹಗೆಗಳ ಕೂಡ ಬಹು ಧೈಯದಿಂದ ಕಾಂಡಿ ಅವರನ್ನೆಲ್ಲ ಹಿಮ್ಮೆಟ್ಟಿಸುವ ವಿವರಗಳ್ಲಿಯೂ, ಆವರ ವಿದ್ಯೇಯ ಹಾಗು ಕಲೆಗಳ ಅಳಿಕಾರ್ಯಕ್ರಿಯೆ ಕವಿತೆಯೇ ಮುಖ್ಯವಾದ ಕಾರಣವಾಗಿತ್ತೆಂದಿಂಬುವದೂ ಇತಿಹಾಸದಿಂದಲೇ ತಿಳಿಯುವದು. ಹೀಗೆ ಮಹಾಕವಿಗಳು ಭೂವನರುತ್ತಾರೋವಂದಿರಕ್ಕೆ ಮುಖ್ಯಾಧಿಕಾರ ಸ್ತುಂಭಗಳಂತಿರುವರೆಂದೂ ಸ್ಲಾಪದು. ಕಾವ್ಯವೆಂದರೇನು? ಆದಕ್ಕಿಷ್ಟೆನೆಂತ ನುಹತ್ತು ಕೊಡಬೇಕೆಂದು ಆದರ ವಿವರಗಳನ್ನು ಸುಡಿಗಳು ಕೇವಲ ಅರಸಿಕ ಜನರ ವಿವರಗಾಗಿ ಮುಖ ಗಳಿಂದಲೇ ಹೊರಡುವವಲ್ಲದೆ, ವಿದ್ವಾಂಸರಿಂದಲ್ಲ. ಯಾರೆಂದು ದೇಹದಲ್ಲಿ ಪ್ರಶ್ನಾತಿ ಕವಿಯೆಂದರೆ, ಶೈಕ್ಷಿಸೀಯರೂ ಸೆಂಬುವಾಗಿ ಹೋದನು. ಅಂಥ ಕವಿಯು ನಮ್ಮಲಾಗಿ ಹೋದವನೆಂದರೆ ಕಾಲಿದಾಸನೇ ಸರಿ. ಈತನ ಸರಿಯಾದ ಮತ್ತೊಬ್ಬ ಕವಿಯು ಜಗತ್ತಿನಲ್ಲಿ ಯಾರೂ ಹುಟ್ಟಿಲಿಲ್ಲ. ಸಂಸ್ಕೃತ ಭಾಷೆಯ ಗಂಧವಿಲ್ಲದವರೂ, ಬಂದಾದರೂ ಸಾಸ್ಕೃತ ಕಬ್ಬ ಅರ್ಥವರಿಯದವರೂ, ಆದರೂ ಪರಮ ಪ್ರೇಮಾದಿದ ಕಾಲಿದಾಸನ ವಿಷಯವಾಗಿ ತಭಿರಾನವಿಂದ ಕಥೆಗಳನ್ನು ಹೇಳುತ್ತಲೂ, ಕೇಂಕುತ್ತಲೂ, ಇರುತ್ತುರೆ.

ಇಂಥವರ ಮುಖಿಂದ ದೊರಟಿ ಕಥಿಗಳಿಗೆ ವಾಹತ್ಯವನ್ನು ನಾವು ಕೊಡಿದ್ದೇರೋ, ಕಾಲಿದಾಸನ ಹೆಸರಿಗೂ, ನಮ್ಮೆಲ್ಲರ ಹೃದಯಕ್ಕೂ ಎಮ್ಮು ನಿಕಟವಾದ ಸಂಬಂಧವೇ, ಅವನ ಸಲುವಾಗಿ ಎಮ್ಮು ಅಭಿವಾನವು, ಅರುವವೆಂಬುದು ಮಾತ್ರ ಇದರಿಂದ ಸ್ವಷ್ಟವಾಗುತ್ತದೆ. ಇನ್ನು ಕಾಲಿದಾಸನ ವಾಣೀಯಂಬ ಅಮೃತ ಸಮುದ್ರದಲ್ಲಿ ಮುಳುಗಿ ಮುಳುಗಿ ಸಂಪೂರ್ಣ ತೃಪ್ತಿಪಟ್ಟಿ ವಿದ್ವಾಂಶರ ಅಭಿವಾನವು ಆಶನ ಸಲುವಾಗಿ ಎಷ್ಟೇದೆನು ಹೇಳತಕ್ಕುದ್ದಿ?

ಈ ರೀತಿಯಿಂದ ಕಾಲಿದಾಸನು ಕೇವಲ ಹಿಂದುಸ್ತಾನಕ್ಕೆಷ್ಟೇ ಅಲ್ಲ, ಆದರೆ ತನ್ನ ಕೀರ್ತಿಯಿಂದ ಸರ್ವದೇಹಗಳಿಗೂ ಪರನು ಪ್ರೀತಾಸ್ಪದವಾದ ಕಂಠಮಣಿಯೇ ಅಗಿದ್ದಿನು. ಇಂದ ಕಥಿಗಳಿಗಲ್ಲ ಮಾನವಿದಿಲ್ಲಿಂತಲ್ಲ; ಆದರೆ ದೇಶಪೀಠಿಯ ಮಾನದಿಂದ ಸೋಧಿದರೆ, ಹೋಮರ, ಶೈಕ್ಷಣಿಯರ ಮುಂತಾದ ಉತ್ತಮೇತ್ಯವು ಕವಿಗಳ ಮಾಲಿಕೆಯಲ್ಲಿ ಎಣಿಸಬೇಕಾದರೆ, ಕಾಲಿದಾಸನೊಬ್ಬನೇ ಆಂಥ ಮಾನಕ್ಕೆ ತಕ್ಕುವನೇಂದು ಯಾರೋಪಿಯ ವಿದ್ವಾಂಸರಾದರೂ ತಮ್ಮ ಅಭಿಪೂರಣವನ್ನು ಹೊಟ್ಟಿರುವರು. ಕವಿಗಳಿಂದರೆ ತಮ್ಮ ತಮ್ಮ ದೇಶದಲ್ಲಿಯ ಸ್ಥಿತಿಗಳ ಪ್ರತಿಬಿಂಬಗಳಂತರುವರು. ಆಂದರೆ ಅಯಾಯ ದೇಶದ ಸ್ಥಿತಿ, ನಡತೆ, ನಡಾವಳಿ ಮುಂತಾದವುಗಳೇಲ್ಲ ಈ ದೇಶದ ಕವಿಗಳ ಗ್ರಂಥಗಳ ಮೇಲಿಂದ ತಿಳಿಯತ್ತನೇ. ಮೇಲಿಂದ ಮೇಲೆ ದೇಶಕಾಲಸ್ಥಿತಿಗಳು ಭಿನ್ನಭಿನ್ನವಾಗುತ್ತಿರುವದರಿಂದ ಅಯಾಯ ದೇಶಕಾಲಗಳಲ್ಲಿಯ ಕವಿಗಳು ಲೋಕಪ್ರಿಯರಾಗುವರೆಂಬ ನಿಯಮವು ಸಾಮಾನ್ಯ ಕವಿಗಳಿಗೆ ಹತ್ತುವದು. ಆದರೆ ಕೇವಲ ಒಂಬೇ ರಾಷ್ಟ್ರವನ್ನಲ್ಲಿದೆ, ಸಕಲ ಮಾನವ ಜಾತಿಸ್ಪಭಾವವನ್ನಾದರೂ ವಿಶಾಲಭಾಷಿತಿಯವರಾದ ಮಹಾಕವಿಗಳು ತಿಳಿದಿರುವದರಿಂದ, ಅವರ ಕಾವ್ಯಗಳು ಸಕಲ ದೇಶಕಾಲಗಳಲ್ಲಿಯ ಜನರ ಹೃದಯವನ್ನು ದ್ರವಿಸಿ, ತಲ್ಲಿನವಾದದ್ದನ್ನೇ ಮಾಡಿಬಿಡುವವು. ಆದ್ದರಿಂದಲೇ ಇಂಥ ಕವಿಗಳ ಕೀರ್ತಿಯು ದೇಶಕಾಲ ಮುಂತಾದವುಗಳನ್ನೇಲ್ಲ ವಿಳಿ, ಸೂರ್ಯಾತ್ಮೀಯದಂತೆ ನಿತ್ಯದಲ್ಲಿಯೂ ಮೂಜಗದ ಮೇಲೆ ಪ್ರಕಾಶಿಸುತ್ತಿರುವದು. ಆದ್ದರಿಂದ ಕಾಲಿದಾಸನೆಂಬ ಮಹಾಕವಿಯು ಎಲ್ಲ ದೇಶಗಳಲ್ಲಿಯೂ, ಎಲ್ಲ ಕಾಲಗಳಲ್ಲಿಯೂ, ಎಲ್ಲ ವಯಸ್ಸಿನ ಕಾಗು ಅವಸ್ಥೆಯ ಜನರಲ್ಲಿಯೂ, ಇಮ್ಮು ಸ್ತುತಿಸಲ್ಪುದುವನೆಂಬುವದೇನು ಅಶ್ವಯದ ಸಂಗತಿಯು?

ಇನ್ನು ಉತ್ತಮೇತ್ಯವು ವಿಷಯಗಳ ದೃಷ್ಟಾಂತ ಶೈಲೀಕಗಳನ್ನು ಮುಂದೆ ಹೇಳ, ಈ ವಿಷಯವನ್ನು ಮುಗಿಸಲವೇಕ್ಕಿಸುವೆನು.

ಇ. ಉತ್ತಮೋತ್ತಮ ವಿಷಯಗಳು

ಇ. ಕಾಲಿದಾಸನಲ್ಲಿಯ ಉತ್ತಮ ಗುಣಗಳಲ್ಲಿ ಮುಖ್ಯವಾದದ್ವೀಂದರೆ —
ಉಪವಾಸಾಚಾತುರ್ಯವೆಂದು ಒಂದು ಶೈಲೀಕದಲ್ಲಿ ಹೇಳಿದೆ;

ಉಪವಾಸಾಚಾಲಿದಾಸನ್ಯ ಭಾರವೇರಧರ್ಮಗೌರವವಾ |
ದಂಡೆನಃ ಪದಲಾಲಿತ್ಯಂ ವಾಫೇ ಸುತಿ ತ್ರಿಮೋಗುಣಾಃ || ೧ ||

ಉಪವಾಸೋವಮೇಯಗಳಲ್ಲಿಯ ಸಂದೃಢ್ಯವನ್ನು ತೋರಿಸುವ ಚಾತುರ್ಯವು
ಜಾಲಿದಾಸನಿಗೆ ಸಾಧಿಸಿದಂತೆ ಅನ್ಯರಾಗಾರಗೂ ಸಾಧಿಸಿಲ್ಲ. ಅಂಥ ಶೈಲೀಕಗಳೆಂದರೆ—

ಸ್ತುತಿಭಿನ್ನನೋಹ ತಮಸೋ ದಿಷ್ಟಾತ್ಯಂ ಪ್ರಮುಖೌ ಸಿಫ್ತಾಸಿ ಮೇ ಸಮುಖಿ
ಉಪರಾಗಾನ್ತೇ ಕತಿನಃ ಸಮುಪಗತಾ ದೋಹಿಣಿ ರೋಗವಾ|| ಶಾಂ. ೨/೨೨

ಕಾಮದಾವೃತ್ತे

ಆಂದು ಮೋಹವೆಂಬುವ ತಮಸ್ಸಿನೋಽಃ |
ಸುಂದರಂಗಿ ವಿಸ್ತೃತಿಗೊಂಡೆ ಕೇಳಿ ||
ಇಂದು ನಿನ್ನ ಕಾಂಬಿನು ಪರಾಗದಿಂ |
ದಿಂದು ಒಂದು ರೋಹಿಣಿಯ ಕಾಂಬಹಿಲ್ || ೨ ||

ಕಿಮಿಕ್ಯಾವಾಸ್ಯಾಭರಣಾನಿ ಯೋವನೇ ಧೃತಂ ತ್ವಯಾ ವಾಧರ್ಮಕರ್ಣಭಿವಲ್ಯಾಲವಾ |
ವದ ಪ್ರದೋಷೇ ಸುಟ್ಟಿಂದ್ರತಾರಕಾ ವಿಭಾವರೀ ಯದ್ಯರುಹಾಯ ಕಲ್ಪತೀ||ಕು.ಇ/ಭಳಿ

ಇಂಥ ಯೋವನದೆಶಿಯಲ್ಲಿ ಆಭರಣಗಳನ್ನೇಲ್ಲ ತೋರಿದು ಮುಪ್ಪಿನಲ್ಲಿ ಒಮ್ಮುವ
ನಾರುಬಟ್ಟಿಯನ್ನು ಯಾಕೆ ಧರಿಸಿರುವಿ? ಚಾಂಡ್ರನೂ, ಸ್ವಾತ್ಮಗಳೂ, ಸ್ವಷ್ಟವಾಗಿ
ಕಾಣುತ್ತಿರುವ ಪ್ರದೋಷಕಾಲದಲ್ಲಿಯೇ ರಾತ್ರಿಯು ಬೆಳಗಾಗಬಲ್ಲದೇ?

ವಾಗಧರ್ಮವಿವಸಂಪೃಕ್ತೇ ವಾಗಧರ್ಮಪ್ರತಿಪತ್ತಯೇ |
ಜಗತಃ ಸಿತರೂ ವನ್ನೇ ವಾವರ್ತಿಪರಮೇಶ್ವರೂ ||

ಇಬ್ಬಾ ಧರ್ಮಗಳಂತೆ ಅತ್ಯಂತ ಕೂಡಿಕೊಂಡಿರುವ ಜಗತ್ತಿಗೆ ತಾಯಿ ತಂದೆಗಳಾದ,
ವಾವರ್ತಿ ಪರಮೇಶ್ವರಿಗೆ ಇಬ್ಬಾ ಧರ್ಮಗಳ—ಪ್ರಾಪ್ತಿಗಾಗಿ ನುನಿಸುವೇನು.

ಇದರಲ್ಲಿ “ಶಬ್ದಪೂ ಅಧರ್ಮಪೂ ಹೊಂದಿಕೊಂಡಿರುವ” ಎಂಬ ಉಪಮೇಯು ಎಂಥ
ಮನೋಹರವಾದದ್ದಿರುವದು? ಒಂದಕ್ಕೊಂದು ಬಿಡದಲ್ಲಿ ಯಾವಾಗಲೂ ಹೊಂದಿ
ಕೊಂಡಿರುವವನೆಂಬಂತೆ ಪಾವರ್ತಿ ಪರಮೇಶ್ವರರ ಸಂಬಂಧನನ್ನಾದರೂ ಈ ಉಪಮೇಯು
ಸ್ವಷ್ಟವಾಗಿ ತೋರಿಸುತ್ತದೆ.

ಸಂಚಾರಿರೇ ವಿಪತ್ತಿಖೀವ ರಾತ್ರೆ ಯಂ ಯಂ ವ್ಯತೀರ್ಯಾಯ
ಪತಿಂ ವರಾ ಸಾ |
ನರೀಂದ್ರಮಾರ್ಗಾರ್ಟ್ರ್ಯಾ ಇವ ಪ್ರಪೇದೇ ವಿವರಾಭಾವಂ
ಸ ಸ ಭೂಮಿಸಾಳಃ || ರ. ೬/೫೨

“ರಾತ್ರಿಯಲ್ಲಿ ಓಡಾಡುವ ದೀಪದ ಕುಡಿಯಂತೆ ಇರುವಂಥ ಹಾಗೂ ಪತಿಯನ್ನು ಉರಿಸುವಂಥ ಇಂದುನುತ್ತಿಯು ಒಬ್ಬೊಬ್ಬು ರಾಜನನ್ನು ಬಿಟ್ಟು ಮುಂದೆ ಹೋದ ಹಾಗೆ, ಅವನ ಮುಖವ ರಾಜಬಿಂದಿಯಲ್ಲಿಯ ಉಪ್ಪರಿಗೆಯಂತೆ ಕಸ್ಪಿಟ್ಟುತ್ತು.” ಈ ಶೈಲೀಕ ಸನ್ನೌದಿದ ಕೂಡಲೆ ತಮ್ಮ ಮುಂದೆ ದೀಪದ ಬೆಳಕಿನಿಂದ ಕಾಣುವ ಉಪ್ಪರಿಗೆಗಳೂ, ಮುಂದೆ ಹೋದ ಹಾಗೆ ಹಿಂದೆ ಕತ್ತಲೆಗಿದ ಮೇಲುಪ್ಪರಿಗೆಗಳೂ, ಇವುಗಳ ಕಲ್ಪನೆಯು ಯಾರ ಮನಸ್ಸಿನಲ್ಲಿ ಬರಲಾರದು?

ಆಭರಣಸ್ಯಾಭರಣ ಪ್ರಸಾಧನವಿಧೀಃ ಪ್ರಸಾಧನವಿಶೀಃ |
ಉಪಮಾನಸ್ಯಾಪಿ ಸರೀ ಪ್ರತ್ಯುಪಮಾನಂ ವಪ್ತಸ್ತಸ್ಯಾಃ || ವಿ. ೬/೫

ರಾಜ — “ಗೆಳೆಯನೇ, ಅವಳ ಶರೀರವು ಆಭರಣಕ್ಕೆ ಪ್ರತಿ ಆಭರಣವೇ, ಅಲಂಕಾರವಿಧಿಗೆ ಉತ್ತಮವಾದ ಅಲಂಕಾರವೇ, ಉಪಮಾನಕ್ಕೆ ಪ್ರತ್ಯುಪಮಾನವೇ ತಿಗಿರುವದು.” ಈ ಶೈಲೀಕವಂತೂ ನಿರುಪಮವೇ ಸರಿ! ಅಂದರೆ, ಸೋಡಿದರೆ ಇದರಲ್ಲಿ ಉಪಮೆಯೂ ಇಲ್ಲ; ಇದರಂಥ ಶೈಲೀಕವೂ ಇಲ್ಲ. ಆದ್ದರಿಂದ ಎರಡೂ ಅರ್ಥಗಳಿಂದಂದೂ ದರೂ ಈ ಶೈಲೀಕವು ನಿರುಪಮವೇ ಸರಿ.

ಕಾಲಿಡಾಸನ ಮನಸ್ಸು ಸೃಷ್ಟಿಚಮತ್ವಾರ್ಗಕನ್ನು ಮಾನೀಕ ದೃಷ್ಟಿಯಿಂದ ಸೋಧುವಂದರಲ್ಲಿ ಪರಮಾಸಕ್ತವಾಗಿತ್ತಿಂಬಂತೆ ತೋರುತ್ತದೆ. ಪ್ರತ್ಯೇಕ ಬಣ ಕೆಂಟ್ಟಿರುತ್ತಿರುತ್ತಿರುವ ಮುಂದಿನ ಶೈಲೀಕಗಳೇ ದೃಷ್ಟಿಯಾಂತರೂಪವಾಗಿರುವವು.

ಗ್ರಿವಾಧಂಗಾಭಿರಾಮಂ ಮುಹುರನುಪತ್ತಿ ಸ್ಯಾನ್ದನೇ ದತ್ತದೃಷ್ಟಿಃ |
ಪಶ್ಚಾಧೀನೇ ಪ್ರವಿಷ್ಟಃ ಶರಪತ್ನಭಯಾದ್ವಯಾದ್ವಯಾದ್ವಯಾ ಪ್ರಾವಕಾಯವಾ ||
ದಭೀರ್ಧಾವಲೀಧ್ಯಃ ಕ್ರಮವಿವೃತಪುಂಬ್ರಂಬ್ರಂಬಿಃ ಶೀಳವತ್ತಾ ||
ಪತ್ಯಾಧಗ್ರಹುತಾದ್ವಯಾಯತಿಭಕರಂ ಗ್ರಿತ್ತೀಕಮುವಾರ್ಯಂ
ಪ್ರಯಾತಿ|| ಶಾ.೮/೨

ಹರಿಣೀವತ್ತು

ತಿರುತಿರುಗಿ ಹಿಂನೋಡುತ್ತೋಡುತ್ತು ಲೆಂ ಮರುತೇರನಂ |
ಶುರುಕುತಿಹದ್ವೈ ಪಶ್ಚಾಧ್ರಂ ಪ್ರಾವಕಾಯದೋಳಳ್ಳತಾಂ ||
ಶರಪತನ ಕಂಜತ್ತಂಬಲ್ಬಂ ಮಧ್ರಾರೆ ಕಚ್ಚೆ ಬಿ |
ಪ್ರೀರದೆ ಸೇಳಿಂಳ್ಳಾರುತ್ತಾರುತ್ತೆ ಬಾನಿನೋಳಷ್ಟಿದ್ವೈ || ೮ ||

ಯದಾಲೋಕೇ ಸೂಕ್ತಾಂ ಪ್ರಜಕಿಸಯಸ್ಥ ತದ್ವಿಷುಲತಾನ್ |
ಯದಧೀರೇ ವಿಜ್ಞಾನ್ಯಂ ಭವತಿ ಕೃತಸಂಧಾನಮಿವ ತತ್ |
ಪ್ರಕೃತ್ಯಾ ಯದ್ವಕ್ರಂ ತಪಸಿ ಸಮರೀಯಂ ನಯುಣಂಹೇ |
ನರಮೇದೂರೇ ಕಿಂಚಿತ್ಪೂಣಮಿನ ನ ಪಾಶ್ಚೇರಧಿಜವಾತ್ | ಶಾ. ೮/೯

ಮನದಿರಾವೃತ್ತೆ

ಜ್ಞಾನಗಳೈಕ್ಕಿಸದಿರ್ವಾತಿಸೂಕ್ತತೈಬಿಷ್ಟುತ್ಯೋಪ್ಯರೈವಿಜಾಲಕೆಯಂತ್ಸೊಂ |
ದೇಕ್ಷಣಾಂಶಾತ್ತರದಿಂಭರದಿಂದಿರ್ವಾತಿರ್ವಾತಿರ್ವಾಗಂಭಿರ್ಯಂಸೊಡೆ |
ಲಾಳಂಷ್ಟಿಯುಂಪರಿಯಲ್ಲಿಲದೋಽಹವಕ್ರಚಕ್ರಗಳಿಂಸರಳಾಗಲ್ |
ಪಕ್ಷಿಗೆಸಾಷ್ಟಿಯತೇರಿಗೆದೂರವದೇನುಕಾಣಿಸದುಸಾರಾಧಿಯಂಕೇಽಂ | || ೯ ||

ಈ ಎರಡನೇ ಶ್ಲೋಕವನ್ನೊಂದಿದ ಕೂಡಲೇ, ಯಾರ ಮನಸ್ಸಿನಲ್ಲಿ ಹೊಗೆಬಂಡಿ
ಯಲ್ಲಿ ಕುಳಿತು ಮಂದಿ ಓಡಿ ಓಡಿ ಬರುತ್ತ ಒಮ್ಮೆಲೇ ಹಂಡಿ ಹೊಗುತ್ತಿರುವ ಷ್ವಾಸಿ
ಗಳ ಕಲ್ಪನೆಯು ಬರಲಿಕ್ಕಿಳಿ?

ಜಾನೇ ತವಸೋವೀಯಂ ಸಾ ಬಾಲಾ ಪರವತೀತಿ ಮೇ ವಿದಿತವ್ |

ನ ಚ ನಿವಾಂದಿವ ಸಲಿಲಂ ನಿವರ್ತತೀ ಮೇ ತತೋ

ಹೃದಯವ್ | ಶಾ. ೯/೯

ಧಾಟಿ : ತಿರುಗಲೀಲ್ಯಾಂತಾ ಮನಾ | ಇದರಂತೆ—

ಬಯಲು ಬಯಕೆಯೋಳು ಬಳಲುವೆ ಬಹಳು |

ಬಾಲೀಯಸಾಧ್ಯವು ಬಲು ಕರಿಣವಿರಲು || ಪಳ್ಳ ||

ಕರ್ಜಾವಿಲಿಂದಾಶ್ರಮದೋಳು ಸೌಗಲವಳು |

ತಿಳಾಳೋ ತಿಳಯಾಳೋ ಕಾಣಳೋಕಾಣಲು |

ಅಲುಕಿ ತಾ ಬಾರಳೋ ಬಲುಪರಾಧಿನಳು || ೧ ||

ತೆಗ್ನೋಳಿದ್ದಾ ನೀರುತಿರುಗದೆಂತೆನಾಂ ಮನಾ |

ಕುಗ್ರಿದೆಪಸುಳೆಯೋಳಾ ಮಹಿಗಳ ರೋಣನಾ |

ವೆಗ್ಗಳ ಬಲ್ಲವನ್ನರೆ ಬಿಡೆ ಕಾಮನಾ || ೨ ||

ಇದರಲ್ಲಿ ತೆಗ್ನೋಳಿಯ ನೀರು ಹೊರಗೆ ಬರದೆಂಬುವ ಉಪಮೆಯು ಬಹು ಸ್ವಾಭಾವಿಕವಾದದ್ದೂ, ಅತಿ ರಮಣೀಯವಾದದ್ದೂ ಇರುವದು.

೨. ಲಾಕಿಕಪ್ರಸಂಗ ವರ್ಣನವಾದರೂ ಕೆಲಕೆಲವು ಕಡೆ ಬಹು ಸೋಜಿಗ ವಾದದ್ದೂ ರುವದು:

ಇನ್ನೀವರಶ್ಯಾಮ ತನುಸ್ಯಾಪ್ರೋತಿಸ್ಯಾ ತ್ವಂ ರೋಚನಾಗೌರಶರೀರಯಷ್ಟಿಃ |

ಅನ್ಮೋಸ್ಯಾಂಶೋಭಾಪರವೃದ್ಧಯೇ ವಾಂ ಯೋಗಸ್ತದಿತ್ಯೋರ್ಯದಂಖೇರಿವಾಸ್ತು ||

ರ. ೯/೯೫

“ನೀಲಕಮಲದಂತೆ ಕಪ್ಪು ಶರೀರವುಳ್ಳವನಿವನರಸನು. ಗೋರೋಚನದಂತೆ ಹಕ್ಕದಿ ವಣದವಳಿವಳು. ಪರಸ್ಪರ ಭೋಭಿಯು ಹೆಚ್ಚುವದಕ್ಕಾಗಿ ಮೇಘವಿದ್ಯುದ್‌ಗ್ರಹೋವಾದಿಯಲ್ಲಿ ಸಂಯೋಗವಾಗಲಿ.”

ತ್ವಮಹತಾಂ ಪಾರಗ್ರಸರಃ ಸ್ತುತೀಂಸಿ ನಃ ಈಕುನ್ತಲಾ ಮುಳತಿನುತ್ತಿ ಚ
ಸತ್ತಿಂ ರಯಾ |

ಸನೂನಯಂಸ್ತು ಲ್ಯಾಗುಣಂ ವಥಂವರಂ ಚಿರಸ್ತುವಾಜ್ಯಂ ನ ಗತಃ ಪ್ರಜಾಪತಿಃ ||
ಶಾ. ೫/೧೫

ಧಾಟಿ : ರಾಮಚಂದ್ರನಾಂಹಿಫ್ರೀಕಾರ್ಯಮಿಕರೂ | ತದರಂತಿ:

ದೇವ ನಿನಗೆ ದೊರಿತಳರ್ಯು ದಿವ್ಯಮೃದುತನೂ ||
ದಂವನಜಗೆ ದೋಷಿಸುವನು ನಾಃಯವಂತನು || ಇಲ್ಲ ||

ಕುವಲಯಾಲ್ಲಾದಿಸುವದು ನಿನ್ನ ಕೇತಿಯು |
ಕುವಲಯಾಳ್ಳಿಸಿನ್ನೊಳು ಕೇಳಾ ಪ್ರೀತಿಪೂರ್ತಿಯು |
ಕುವರೆ ಎನ್ನ ಕರ್ಣೈಸಲ್ ಕ್ರಿಯದ ಮುಳತಿರೂ || ೮ ||

೩. ಮೂರನೆಡೆಂದರೆ, ಶ್ರಂಗಾರ ವಿಷಯವು. ಈ ರಸದಲ್ಲಂತು ಕಾಲಿದಾಸನ ಸಮ ಅನ್ಯ ಕವಿಗಳೇ ಇಲ್ಲ. ಕಾಮಿಜನರ ಹೃದಯದಲ್ಲಿರು ಅತ್ಯಂತ ಗೂಢನಾಡ ಇಂಗಿತಗಳನ್ನಾದರೂ ಕಾಮದೇವನು ಸ್ತಂತಿ ಇವನಿಗೆಲ್ಲ ತೋರಿಸಿ, ಅವುಗಳನ್ನೇಲ್ಲ ತಾನೇ ಇವನಿಗೆ ಉಪದೇಶಿಸಿದ್ದಾ ನೆಂದು ತೋರುವದು. ಅಂಥ ತೋರ್ತೀಗಳು —

ಅಪರಿಕ್ಷೇತಕೋಮಲಸ್ಯ ತಾವತ್ಪುಸುಮಸ್ಯೈವನವಸ್ಯ ಷಟ್ಪದೇನ |
ಅಧರಸ್ಯ ಪಿಪಾಸತಾ ಮಯಾ ತೇ ಸದಯಂ ಸುಂದರಿ ಗೃಹ್ಯತೇ ರಸೋಽಸ್ಯ ||
ಶಾ. ೫/೧೫

ರಾಜಕುಲ ತಾರಾಶಶಾಂಕರು ತದರಂತಿ:

ಅಮಾಃಲೆಬಿಡುವೆ | ಮನೋಹರ | ಕೋಮಲತರಿತನುವೆ ||
ಕಾಮಿನಿಕಮುಳಾ | ದೋಮಂಗಳಿಹಮೃದು | ದೇಮಲತಿಗಳಿಗು ||
ರಿಮಿಂಸಲುದುಟಿ | ಕಾಮಬಾಧಿಗತಿ | ಶಾಮಕೆಂದುಸಂಪ್ರೇಮದಿ
ಸವಿಯಲು ನಾಮನದೇಡೆದು ||

ಮುಹುರಂಗುಲಿ ಸಂನೃತಾಧರೋವ್ಯಂ ಪ್ರತಿಷೇಧಾಳ್ಳಿರವಿಕ್ಲ ನಾಭಿರಾಮನ್ |
ಮುಖವನುಂಶುವಿವರ್ತಿಪದ್ಮೈಶ್ಲಾಕ್ಷ್ಯಃ ಕಥಮಪ್ಯನ್ನಮಿತಂ ನ ಜುಂಬಿಕಂ ತು ||

ಶಾ. ೫/೨೪

ಧಾರೆ : ಒಲ್ಲಾ ದಿರುವಬೋ ಪನ್ನಮಾತ್ರ
ಜರೆರಂತೆ :

ಚಂಬಿನಲಿಲ್ಲಾ ಇಂಥಾ ವ್ಯಾಖ್ಯಾದೀಣಿಣಿ || ನಾ ||
ಬಿಂಬಾಧರೆಯು ಸ್ವೇರಿಂಭೋ ಸಂಬಿಕೆಯೆಣಿ || ಹಲ್ಲ ||
ಮೆಲ್ಲಾನೆ ನೀತೆನುಡಿಯಾಡುಕಲಿ | ಮೃದುಬಂಧುಗಳಿಂದಧರಮುಚ್ಚು ತಲ |
ರಿತೆ | ಯಲ್ಲಾ ವೆಂಬುತಾ | ಸನ್ದಿ ರಪ್ಪತಲಿ |
ನಳ್ಳೀಕರ್ಪಾಕ್ಷದಿ ಸೋಡಿದ ಸಮಯದೀಕ್ರಿ || ೮ ||
ಬಳಿಯಲ್ಲಿ ಬಂದು ಹೊಂದಿಕುಳಿರಲು | ಕ್ಷುಪ್ಯಂಹು ಸಾ ಚಲುವಮುತ್ತಿ
ಪಿಡಿರಲು | ಅರ | ಗೆಲಿಸಾ ಮಾಡಿದೆ ಶೂರಾ ನಾ ಮರಳು |
ಶಿಳಯೀನೀ ವ್ಯಾಖ್ಯಾದೀಕ್ಷೇಲ್ಲೀ ಸ್ವೇರಿಂಭೋ ವಂತಿ || ೯ ||
ಹಸ್ತಂ ಕಮ್ಮವತೀ ರುಣಾದಿ ರಂನಾವ್ಯಾಪಾರಲೋಲಂಗಳಿಂ
ಹಸ್ತಾತ್ಮ ಸೌ ನಯತಿ ಸ್ತುನಾವರಣತಾಮಾಲಿಂಗ್ಯಾಮಾನಾ ಒಲಾತ್ರೆ |
ಪಾತುಂ ಪಕ್ಕಾಲಜಕ್ಕುರುನ್ನಮಯುತಿಂ ಸಾಟೀಕರ್ಯೋತ್ಯಾನಸಂ
ವ್ಯಾಜೀನಾಪ್ಯಾಭಿಲಾಷಪುರಣಸುಖಂ ನಿರ್ವರ್ತಯತ್ಯೇವ ಮೇ ||
ನೂ. ೪೦. ೪/೫

“ನಡುವಿನ ಪಟ್ಟಿಯನ್ನು ಉಚ್ಚುವದರಲ್ಲಿ ಬಿರಳಿಗಳು ಉದ್ದೃಕ್ತವಾಗಲು, ಕೈ ಸಂಡುಗಿಸುತ್ತೆ ಅಡ್ಡಿನಾಡುತ್ತಾಣೆ. ಬಲಾತ್ಮಾರದಿಂದಿಂದಾಲಿಂಗಿಸಲು ತನ್ನ ಕೈಗಳಿಂದ ಸ್ತ್ರೇನಗಳನ್ನು ಮುಚ್ಚಿಕೊಳ್ಳುವಳು. ಚಂಬಿಸುವದಕ್ಕಾಗಿಯೂ, ಆಧರಪಾನ ಮಾಡುವ ದಕ್ಕಾಗಿಯೂ, ಮುಖವನ್ನು ಮೇಲಕ್ಕೆತ್ತಲು, ಅದನ್ನು ತಿರುವುವಳು. ಹೀಗೆ ಬಗೆ ಬಗೆಯ ಸೇವದಿಂದಲಾದರೂ ನನ್ನ ಅಭಿಲಾಷವನ್ನು ಪೂರ್ಣಿಸಿ ಸುಖ ಕೊಡುತ್ತಿರುವಳು.”

(ಅ) ಕಾಮಿಜನರ ಮನೋವ್ಯಾಪಾರವನ್ನಾದರೂ ಒಹು ರಮಣೀಯವಾಗಿ ಕೆವಿಯು ವಣ್ಣಿಸಿದ್ದಾನೆ:

ಅನುಯಾಸ್ಯನ್ಮೂಲಿತನಯಾಂ ಸಹಸಾ ವಿನಯೇನವಾರಿತಪ್ರಸರಃ |
ಸಾಫಾದನುಛ್ಬಲನ್ನಾಪಿ ಗತ್ವಾವ ಪುನಃ ಪ್ರತಿನಿವೃತ್ತಃ || ಶಾ. ೮/೭೨

ಪ್ರಹರಣಕಲಿಕಾ

ತನುವಿಯ ಪಿಡಿಯಲ್ಲಿದೆ ಹವಣಿಸಿ ಮೇ |
ಜ್ಯೋನಯುದ ಭರ್ಯಾದಿಂ ಸಿಂಹತೆಯ ತಳಿಯು |
ಲ್ಯಾನಿತರೊಳಗೆ ಸ್ವೇರಿಗಿ ತಿರುಗಿ ಬರಪ್ರೋಲ್ |
ಮನದೊಳು ತಿಳವಾಯಿತ್ತದರಿದಿದು ಒಳ || ೭ ||

ಯದಯಂ ರಥಂಸಂಕ್ಷೇಂಭಾದಂಸೇನಾಂಗೋ ರಥಿಂಎವನುಕೈರ್ಣಾಃ |
ಸೃಷ್ಟಃ ಸರೋನುವಿಕೆರೆಯಮಂಕುರಿತಂ ಮನಸಿಜೀನೇವ || ೮ || ವಿ. ೮/೮೨

ರಥದ ಅಳ್ಳಾದುವಿಕೆಯಿಂದ ಈ ರಥದೊಲ್ಲೋ ಜಾಹನನ ಬಾಲೀಯ ಭೂಜವು ಸೆನ್ನು ಭೂಜಕ್ಕೆ ತಾಕೆಬಾಡಿ, ಮೈಮೇಲೆದ್ದ ದೀನವಾಂಚಗಳು ಕಾಪುನ ಅಂಕರಗಳೇ ಎಂಬು ವರ್ತತೆ ಕಾಣುವವು.

ಅಯುಂತಸ್ಯಾ ರಥಕ್ಕ್ಯೋಭಾದಂಸೇನಾಂಸ್ಯೋನಿಪಿಡಿತೆ |

ನಿರು: ಕೃತೀ ಶರೀರೀಭಿಸ್ಯಾಸ್ಯೋಪಮಂಗಂ ಭೂಪ್ರೇಭರ್ತಃ || ವಿ. ೫/೧೦

ಈ ಬಾಲೀಯ ಭೂಜಕ್ಕೆನ್ನ ಭೂಜವು ರಥದ ಶ್ಯೋಭದೀಂದ ತಾಕಿದ್ದ ರೀಂದ, ಈ ಶರೀರದಲ್ಲಿದೊಂದೇ ನಾಶ್ರಿ ಧನ್ಯವಾಯಿತು. ಉಳಿದೆಲ್ಲ ಶರೀರವು ಭೂಮಿಗೆ ಭಾರವೇ ಸರಿ.

ದುವಾರಸನ ಶಾಪದಿಂದ ಈಕುಂತಲೀಯ ವೃತ್ತಾಂತವನ್ನೆಲ್ಲ ಮರೆತು ಬಿಟ್ಟು ದುಷ್ಪಂತನು ಉಂಗುರವನ್ನು ನೋಡಿದ ಕೂಡಲೀ ಆಕೆರು ಸಂಗತಿಯನ್ನೆಲ್ಲ ಸ್ತುರಿಸಿ, ಪರ್ವತಾಂತರವನ್ನು ಹೊಂದುತ್ತಾನೆ. ಅನಂತರ ಈಕುಂತಲೀಯ ದ್ರಷ್ಟವು ಮಹೇಶ್ವರನ್ನು ತನಗೆ ಹ್ಯಾಗಾದಿತ್ತೀದು ದುಃಖಾಕುಲನಾಗಿ ಅನ್ನವಡೆನಂದರೆ—

ಸ್ವಮೇಮ್ಮೋನುಮಾಯಾನುಮಾತಿಭ್ರಮೋನು ಕ್ಷಿಷ್ಟಂನುತಾವಷ್ಟುಲವೇವ ಪುಣ್ಯಂ |

ಅಸಂನಿವ್ಯತ್ಯಿತ್ಯ ಕಡತಿತಮೇತೇ ಮನೋರಥಾ ನಾಮ ಶಟಕ್ರಂತಾತಾಃ|| ಶಾ. ೬/೧೦

ಧಾಟ : ನಲ್ಲಾ ನಿನ್ನವಳೋ | ನಿನಗತಿ ಸ್ತಿರುಳೋ || ಇದರಂತೆ :

ಸ್ತಿರುಳೀಲಿಹಕೋ | ಮರಳ ತಾ ಬಾರಳೋ || ಪಲ್ಲ ||

ಮನಸಿನೋಳ್ಳಲ್ಲಿಧಾ | ಮೋಹಿನಿರೂಪೆಯನ್ನಾ | ಕನಸಿನೋಳಗೆ ಬಂದಾಳೋ ||೧||

ಇಂದ್ರಜಾಲಾದಿಂದೆನ್ನಾ | ಇಂದಿರಾರೂಪೆನರು | ನೇಂದಿರುಯಕೆ ಭಾಸಾದಳೋ ||೨||

ಇಲ್ಲದೆ ಮನಸಿನ | ಹೊಳ್ಳಭೂರ್ಂತಿಯೋಳು ತಾ | ಸುಳ್ಳ ರೈಣ್ಣಿಗಿ ತೋಡ್ರೋಣ್ಣಿ||೩||

ಅರಿಯೇನೀ ಮಾಯಾಬಲು | ಅರಿದು ಎನ್ನೋಳು ಪುಣ್ಯಾ | ವಿರುವತನಕಕಂದಕೋಣ್ಣಿ||೪||

ಕಾಣಿನ್ನಾ ಶೀಗಳು | ತೆಪ್ಪಿದಂದುರಳಿದವು | ಕುಟೀಲಕುಂತಳಳಿ ಹೇಡೋಣ್ಣಿ ||೫||

ಇದರಂತೆಯೇ ಅಜರಾಜನು ಮಾಡಿದ ಶೀರ್ಕವಿರುವದು—

ಧೃತಿರಸ್ತ ನಿತಾ ರತಿಶೃಂಗೀಶಾ ವಿರತಂ ಗೇಯಮೃತುನಿರುತ್ತವಃ |

ಗತಮಾಭರಣವುರ್ಯೋಜನಂ ಪರಿಶೂನ್ಯಂ ಕಯನೀಯಪುದ್ರ ಮಿ ||೧|| ರ.ಸ.ಲ/೬೬

ಧೃಯಾವು ನಾಶಹೊಂದಿತು, ಕ್ರೀಡೆಯು ಕಡಿಯಿತು, ಗಂಯವು ಮುಗಿಯಿತು, ಮತ್ತುಕಾಲವು ಉತ್ಸವ ರಹಿತವಾಯಿತು, ಒಡವೆಗಳ ಕೆಲಸವೇ ತೀರ್ಥಹೋಯಿತು. ಈ ಹೊತ್ತು ನಿನ್ನ ಹಾಸಿಗೆಯು ಬಯರದೇ ಕಾಣುತ್ತದೆ.

ಉ. ಶಾಕುಂತಲ ನಾಟಕದ ಉನ್ನೇ ಅಂಕದಲ್ಲಿ ಕಾಲಿದಾಸನು ಬರೆದ ಕನ್ಯಾವಿರಹ ದುಃಖದ ಶ್ಲೋಕಗಳನ್ನೇ ದಿದರೆ, ಎಲ್ಲರೂ ಕಣ್ಣಿ ರು ಸುರಸುವರೆಂದ ಬಳಿಕ ಹೇಳದ

ಲನೇ ಸಾರ ತಮ್ಮ ತಮ್ಮ ಕನ್ನಿ ಕೆಯರನ್ನು ಪತಿಗೃಹಗಳಿಗೆ ಕಳುಹಿಸಿದ ತಂಡೆತಾಯಿ ಗಳಿಂಥೂ ಏನು ಅವಕ್ಕಿಯಾಗುವದು?

“ಯಾಸ್ಯತ್ಯದ್ಯ” ಎಂಬುವ ಶೋಕವನ್ನು ಓದಿದ ಕೂಡಲೇ, ಜನರು ವಿವರೂ, ಕಟ್ಟೆ ರು ಸುರಸುವವರೂ, ಬಾಪ್ಪುದಿಂದ ಬಿಗದುಬ್ಬಿದ ಗಂಟುಳ್ಳವರೂ ಆಗುವರು. ಈ ನಾಲ್ಕನೇ ಅಂಕವೆಲ್ಲ ಸಂಪೂರ್ಣ ಕರುಣಾರಸಾದಿಂದ ತುಂಬಿಕೊಗಿದೆ. ಇಂಥ ಸ್ವಾಭಾವಿಕವೂ, ಮನೋಹರವೂ, ಆದ ವರ್ಣನೆಯು ಎರಡನೇ ಯಾವ ಭಾಸೆಯಲ್ಲಾ ದರೂ ಇರಸಳ್ಳಿಸಿದು ಸರ್ವದೇಶದ ವಿದ್ವಾಂಸರು ಒಪ್ಪಿಕೊಳ್ಳುವರು.

ಈ ನಾಲ್ಕನೇ ಅಂಕದಲ್ಲಿ “ಯಾಸ್ಯತ್ಯದ್ಯ” “ಶುಷ್ಣುಷ್ಣು” “ಅಭಿಜನವಕ್ಕೀರ್ಣ” “ಭೂತಾಪ್ಯಜಿರಾಯ” ಎಂಬುವ ನಾಲ್ಕು ಶೋಕಗಳು ಉತ್ತರೋತ್ತಮವಾದವು ಗಳಿರುವವು. ಈ ನಾಲ್ಕು ಶೋಕಗಳಲ್ಲಿ “ವಾತಂ ನ ಪ್ರಫಮಂ” ಎಂಬ ಶೋಕವು ಒಂದಾಗಿರುವದಿಂದು ಕೆಲವರ ಅಭಿಪ್ರಾಯವಂಟು. ರಾಗು,

ಇತಃ ಪ್ರತ್ಯಾದೇಶಾಭ್ಯಾಸಾನಮನುಗನ್ನುಂ ವ್ಯವಸಿತಾ
ಮುಹುಸ್ತಿಷ್ಠೇತ್ಸಂಚೈಪ್ರವರ್ದತ್ತಿಗುರುತಿಷ್ಠೇ ಗುರುಸಮೇ |

ಸುನದ್ಯರ್ಸ್ವಿಂ ಬಂಪ್ರಸರಕಲುಷಾಮಂಪಿತನತೀ |

ಮುಯಿ ಕೂರ್ಯಾರೇ ಯತ್ತತ್ವಾನಿಸಮಿವಕಲ್ಯಂ ದಹತಿ ಮಾವರ್ || ಶಾ. १/१

ಇತ್ತೆ ಕಡೆಯಿಂದ ನಾನು ನಿಷ್ಪುರನಾಗಿ ಅವಳನ್ನು ನೋಂಕಿಕೊಟ್ಟು ಬಳಿಕ, ತಮ್ಮ ಜನರನ್ನು ಆಕೆಯು ಹಿಂಬಾಲಿಸಲು, ತಂದೆಯು ಸರಿಯಾದ ಕಣ್ಣನ ಶಿಷ್ಯನು ಹೊನ್ನಿಂದ “ಹಿಂಡಕ್ಕೆ ತಿರುಗು” ಎಂದು ಆಕೆಯನ್ನು ಬೆದರಿಸಲು, ಥರಥರ ನಡುಗುತ್ತ, ಕಟ್ಟೆ ರು ಸುರಿಸುತ್ತ, ಎನ್ನ ಕಡೆ ಚಳ್ಳಿದ ಆಕೆಯ ದೃಷ್ಟಿಯು ಇನ್ನೂ ಕೂರನಾದ ನನ್ನನ್ನು ವಿಷತೊಡಿದ ಬಾಂದಂತೆ ಸುಡುತ್ತಲಿದೆ.

ಈ ಶೋಕದಲ್ಲಿಯ “ತಿಷ್ಪು” “ನಿಲ್ಲು” ಎಂಬ ಶಬ್ದವನ್ನು ನೋಡಿದ ಹಾಗು ಕೇಳಿದ ಕ್ಷುಣವೇ ಶಾಖ್ಯರವನೆಂಬ ಕಣ್ಣನ ಶಿಷ್ಯನ ಸರೋವ ಮುಖವು ಯಾರೆದುರಿಗೆ ಸ್ವಷ್ಟವಾಗಿಯೂ ಸಿಫಾರಣಾಗಿಯೂ, ನಿಲ್ಲಿಲಾರದು? “ಮಯಿಕ್ಷುರೀ” ಕೂರ ಹೃದಯ ನಾದ ಎನ್ನಲ್ಲಿ ಎಂಬ ಶಬ್ದಗಳ ಪ್ರಯೋಗವು ರಾಜನ ಹೃದಯದಲ್ಲಿ ಹುಟ್ಟಿದ ಅತ್ಯಂತ ಪಶ್ಚಾತ್ತಾಪವನ್ನು ತಿಳಿಸುವದು.

ಅದರಾತೆಯೇ ಕುಮಾರಸಂಭವ ರಾಂವ್ಯದಲ್ಲಿ ಮದನ ದಹನ ಕಾಲಕ್ಕೆ—
ಕೊರ್ಣಿಧಂ ಪ್ರಭಿನೇ ಸಂಹರ ಸಂಹರೀತಿ ಯಾವದ್ದಿರಃ ಯೇ ಮರುತಾಂ ಚರಂತಿ |
ತಾವತ್ಸ್ವ ವಹ್ನಿ ಭವನೇತ್ರಜನ್ಮಾಭಸ್ಯಾವೈವಂ ಮದನಂ ಚಕಾರ || ಶಾ. २/२

“ಪ್ರಭಿನೇ ಸಿಟ್ಟುಬಿಡು, ಸಿಟ್ಟುಬಿಡಿ”ಂದು ಪಾರಿಧಿಸುತ್ತ ಆಕಾಶದಲ್ಲಿ ದೇವತೆಗಳು ತಿರುಗಾಡುವಸ್ವರಲ್ಲಿಯೇ ಹರನ ನೇತ್ರದಿಂದ ಹೊರಟಿ ಕೊರ್ಣಿಧಾಗ್ನಿಯು ಕಾಮನನ್ನು ಸುಟ್ಟಿ ಬೂದಿ ಮಾಡಿಬಿಟ್ಟು.

ಈ ಶೈಲ್ದೂರ್ಕವನ್ನೆಲ್ಲೊದ್ದಿದ ಕಂಡು “ಸ್ತುಭ್ರಿ! ಕೇವೇದವನ್ನು ತೋರೆ ತೋರಿಯಿಂದು ಬಗೆಬಗೆಯಿಂದ ಕೈಮುಗಿದು ಪ್ರಾರ್ಥಿಸುವ ದೇವತೆಗಳ ಸಮಾಖ್ಯವೂ, ಯಾಗೇಯೇ “ಜ್ಞಾನಕ್ಕೆನೆಂ” “ಬೂದಿಮಾಡಿ ಬಟ್ಟಿತ್ತೆ”ಂಬ ಉಬ್ಜವನ್ನುದರೂ, ನೇರೆಡಿ ಆ ದೇವತೆಗಳ ಬಳಿಯಲ್ಲಿ ಬೂದಿಯ ರಾಶಿಯಾದರೂ ಯಾರ ಕಣ್ಣಗಳ ಮುಂದೆ ಕಟ್ಟುದಿರುವು?

ಇ. ವೀರರಙವನನ್ನುದರೂ ಕವಿಯು ಬಹು ರಮಣೀಯವಾಗಿ ಪರ್ವತತ್ವಾನ್ಯಾಸ. ಪರಾಕ್ರಮಿಯಾದ ರಾಜಪುತ್ರ ರಘುವು ಇಂದ್ರಸ್ವಾನದೇನಂದರೆ —

ತಂ ಪ್ರಹಸ್ಯಾಪಭಯಃ ಪುರನ್ನರಂ ಪುನವರ್ಧಾಷೇ ಶುರಗಸ್ಯ ರಾಜಿತಃ ।

ಗೃಹಾಂ ಶಶಂ ಯದಿ ಸಗರ ಏವತೇ ನ ಇಲ್ಲವಿಜಿತ್ಯೈ

ರಘುಂ ಕೃತೀ ಭವಾನ್ || R. ೩/೫೫

ನಂತರ ಆ ಕುದಂತಿಯ ಶಾಮಿಲುಗಾರನು ಅಂತಿಕೆಯಲ್ಲಿದೆ ಮರಳ ಇಂದ್ರಸಿಗಂದ ದೇವನಂದರೆ—“ಇದೇ ನಿನ್ನ ನಿಶ್ಚಯವಿದ್ದರೆ, ಶಶವನ್ನು ಧರಿಸು. ಈ ರಘುಕುಮಾರನನ್ನು ಜಯಿಸಿದ ಹೊತ್ತು ನಿನ್ನ ಕೆಲಸವು ಕೈಗೂಡು.”

ವೀರಾಗ್ರಣಿಯಾದ ರಘುರಾಜನು ಕೊಟ್ಟಿ ಈ ಉತ್ತರವು ಆತನ ಉಷ್ಣಕುಲಕ್ಕೆ ತಕ್ಕದ್ದಾಗಿಯೇ ಇರುವದು.

ಇ. ಇನ್ನು ಮೇಲೆ ಅತ್ಯಂತ ರಮಣೀಯವಾದ ಸ್ವರ್ಪಜಾಳನದ ಪರಾಸದ ಉದಾಹರಣಗಳನ್ನು ಕೊಡುವೇವೆ:

ದುಕೂಲವಾಸಾಃ ಸವಧಾಸಮೀಪಂ ನಿನ್ಯೇವಿನಿತ್ಯೇರವರೋಧರಕ್ಷೇತ್ರಃ ।

ವೇಲಾಸಕಾಶಂ ಸ್ವರ್ಪಜಾಳನರಾಜಿರ್ವೈರುದನಾಪ್ನಿವಚನ್ಧರಾಷ್ಟ್ರಃ|| R. ೩/೫೬

“ಸ್ವರ್ಪಜಾಗಿ ತೋರುವ ಬುರುಗನ ಸಮಾಖ್ಯವಲ್ಲ, ಸಮುದ್ರವನ್ನು ಇಂದ್ರನ ಹೊಸ ಕಿರಣಗಳು ದಂಡಿಯ ಸಮಾಪಕ್ಕೆ ಒಯ್ಯಿಸಿದೆ, ವಿನಿತರಾದ ಅಂತಃಪುರದ ರಕ್ಷಕರು ಆ ಬಿಳಿ ಧಡಿಯ ರೇತಿನೆಯ ವಸ್ತುಗಳನ್ನು ಧರಿಸಿದ ರಾಜಪುತ್ರನನ್ನು ವಧು ವಿನ ಸಮೀಪಕ್ಕೆ ಕರೆದೊಯ್ದರು.”

ವಿವಾಹಾನ್ನಿಗೆ ಪ್ರದಕ್ಷಿಣೆಗಳನ್ನು ಹಾಕುವ ವಧುವರರ ಪರಾಸೆಯು—

ಪ್ರದಕ್ಷಿಣಪ್ರಕರ್ಮಣಾಳ್ಕಾಶಾನೋರುದಂಢರಾಷ್ಟ್ರಃ ಸ್ವರ್ಪಜಾಳನಂ ಚಕಾಸೇ ।

ಮೇರೋರುಪಾನ್ತೇಷ್ವಿನ ವರ್ತಮಾನಮನೋಽನ್ಯಸಂಸಕ್ತಮಹಸ್ತಿಯಾಮಾನಃ ||

R. ೩/೫೭

“ಮೇರುಪರ್ವತದ ಅತ್ಯಂತ ಸಮಾಪದಲ್ಲಿ ಒಂದಕ್ಕೊಂದು ಕೂಡಿ ತಿರುಗುವ ದಿನ ರಾಶಿಗಳಂತೆ ಪ್ರಜ್ಞಲಿಸುವ ಅಗ್ನಿಗೆ ಪ್ರದಕ್ಷಿಣೆ ಹಾಕುವ (ಗಂಟೆಹಾಕಿದ ಪದರುಗಳಲ್ಲ) ಆ ವಧುವರರು ಒಪ್ಪಿದರು.” ಇಡೆಂಥ ವಿಶಾಲವಾದ ಕಲ್ಪಸೆಯು? ಮೇರು ಪರ್ವತದ ಸುತ್ತುಮುತ್ತೆಲು ನಿತ್ಯ ಸಂಬಂಧದಿಂದ ದಿವಸರಾಶಿಗಳು ತಿರುಗುತ್ತಿರುವವೆಂಬ ಕಲ್ಪಸೆಯು ಸಾಮಾನ್ಯ ಕವಿಜನರಿಗೆ ಹೊಳೆಯುವಂಥದ್ದಳಿ.

ಸಪ್ತಷ್ಟಿಹಸ್ತಾವಚಿತಾವಶೇಷಾಷ್ಯಧೀವಿವಷಾಪ್ತಿವರ್ತಮಾನಃ ।
ಪದ್ಮಾನಿ ಯಂತ್ರಗ್ರಸರೋರುಹಾಂ ಪ್ರಚೀನೋಧಯಂತ್ರಾಷ್ಟ್ರ
ಮುಖ್ಯಮರ್ಯಾಭ್ಯಃ ॥ ಕು. ೧/೧೬

“ಆ ಹಿನ್ನಾಲಯ ತೀಳರದಲ್ಲಿರುವಂಥ ಹಾಗು ಸಪ್ತಷ್ಟಿಗಳು ಕೊರ್ಮ್ಮಿಳಿದಿರುವಂಥ ಕಮಲಗಳನ್ನು ಕೆಳಗೆ ತಿರುಗುತ್ತಿರುವ ಸೂರ್ಯನು, ಮೇಲೆ ಮೋರಿಯಾದ ತನ್ನ ಕರಣಗಳಿಂದ ಅರಳಿಸುವನು.”

ಈ ಶ್ಲೋಕವನ್ನೊಂದಿದ ಕೂಡಲೇ ಯಾರ ಮನಸ್ಸಿನಲ್ಲಿ ಹಿನ್ನಾಜಲದ ಎತ್ತರ ಪ್ರದೀಪವು ಬಿಂಬಿಸಲಿಕ್ಕೆಉ? ಈ ಶ್ಲೋಕದಲ್ಲಿ ಸೂರ್ಯವುಂಡಲವನ್ನಾದರೂ ನಿಂದಿನ ಹಿನ್ನಾಲಯವಿರುತ್ತದೆಂದು ಅತಿಶಯೋಕ್ತ್ಯಂಬ ಆಲಂಕಾರವಿರುವದು.

ಮೇಘಧೂತನಿಗೆ ಹಿನ್ನಾಲಯ ಪರ್ವತದ ವರೆಗೂ ಹಾದಿ ತೋರಿಸಿ, ಮುಂದೆ ಕೈಲಾಷಕ್ಕೆ ಹೋಗುವ ಉಪಾಯವನ್ನು ಯಕ್ಷನು ಹೇಳುತ್ತಾನೆ—

ಪ್ರಾಣೀಯಾದ್ಯೋ ರುಪತ್ತಿಮತಿಕ್ರಮ್ಯತಾಂಸ್ತಾನ್ನಿಶೀಷಾನ
ಹಂಸದ್ವಾರಂ ಭೃಗುಸತ್ತಿಯೋನವತ್ತ್ಯಯಂತ್ರಾರಂಜ ರಂಧ್ರಮ್ |
ತೇನೋಽಿಚ್ಯಂ ದಿಶಮನುಸರೀಷಿಸ್ತಿಯಾರಾಯಾಮಾಂಭಿಂ
ಶಾಂತಃ ಪಾಮೋಬಲಿಸಿಯಮನಾಭ್ಯಂತ್ರಿಷ್ಯೇವಿಷ್ಣೋಽಃ ॥

“ಹಿನ್ನಾಲಯ ತಟದ ಸಮಾಪದಲ್ಲಿರುವ ಉತ್ತರಮೋತ್ತಮ ವಸ್ತುಗಳನ್ನುಲ್ಲಿನೊಡಿ ನೋಡಿ, ಮುಂದಕ್ಕೆ ಸಾಗಿ, ಪರಶುರಾಮನ ಕಿತ್ತಿರುವನ್ನು ನೆಲಿಗೊಳಿಸಿದ ಹಾಗು ಮಾನಸಸರೋವರಕ್ಕೆ ಹೋಗುವ ಹಂಸಗಳಿಗೆ ಇಂದಿಯಾದ ಕ್ರಿಂಜ ಪರ್ವತದ ವಿವರದೊಳಗಿಂದ ಪಾರಾಗಿ ಹೋಗುವದರ ಸಲುವಾಗಿ ಸಂಕುಚಣ್ಣ, ದೀಪಾಲ್ಯ ಆದ ದೇಹದಿಂದ ಶೋಭಿಸುವಾಧ ನೀನು ಬಲಿರಾಜನನ್ನು ಪಾತಾಳಕ್ಕೆ ನೆಟ್ಟಿಲನುವಾದ ವಿಷ್ಣುವಿನ ಕಪ್ಪುವರ್ಣದ ಕಾಲಿನಂತೆ ಶೋಭಿಸುವಿ”, “ಖುದ್ದಾದ ಕಪ್ಪು ಮೇಘವು ವಿಂಬಿಸ್ತರೂಪವನ್ನು ಧರಿಸಿದ ವಿಷ್ಣುವಿನ ಕಪ್ಪು ಕಾಲಿನಂತೆ ಶೋಭಿಸುದೆ”ಂಬ ಉಪ ನೇಯು ಸರ್ವರ ಚಿತ್ತವನ್ನೂ ಆಶ್ಚರ್ಯದಿಂದ ಚಕಿತವಾಗಿ ಮಾಡಿ ಬಿಡುವದು. ಹಾಗು ಅಪರಾಧವೇನೂ ಇಲ್ಲದೆ ಶಕುಂತಲೀಯನ್ನು ನಿರಾಕರಿಸಿ, ಅವಕ ಉಂಗುರವನ್ನು ನೋಡಿದ ಕೂಡಲೇ ಆಕಿಯ ಸ್ವರ್ವಾಸುಂಭಾಗಿ, ತಾನು ನೀಬನೂ ಕೂರಿನೂ ಹತ ಭಾಗಿಯೂ ಎಂದು ತಿಳಿಯುವ ರಾಜನು ಸಂತತಿರಹಿತನಾದ ಧನಮಿಕ್ರಸೆಂಬ ಸಾಮ್ರಾಜ್ಯನ ಮರಣದ ಸುಧಿಯನ್ನು ಕೇಳಿ, ಸಂತಾನವಿಳಿದ ಪಿತೃಗಳು ಅಧೋಗತಿಯನ್ನು ಕೊಂಡುವರೆಂದು ಅತ್ಯಂತ ದೂಢಿಕನಾಗಿ ಎನ್ನುವದೇನಂದರೆ—

ಅಂತರ್ವರಂ ಬತ ಯಥಾತ್ಮತಿ ಸಂಭೃತಾನಿ
ಕೋ ನಃ ಕುಲೇ ನಿವದನಾನಿ ನಿಯಂತ್ರಿತಿ ।

ನೂನಂ ಪ್ರಸೂತಿವಿಕಲೇನ ಮಯಾ ಪಾರಸಿಕ್ತುಂ
ಧೋತಾಶ್ಚೈಷಮುದಕಂ ಫಿಶರಃ ಸಿಬಿಸ್ತ್ರಿ || ೩೦. ೬/೩೫

ಈ ಶೈಲ್ಕವನೆಂ್ಬ್ರೊದಿ ಸಿತ್ಯಲೋಕಾದಿಗಳಲ್ಲಿ ಶ್ರದ್ಧೆಯುಳ್ಳವರು, ವಿಶೇಷವಾಗಿ ಸಂತತಿಯಿಲ್ಲದ ಜನರಂತೂ ಅತ್ಯಂತ ವಿನ್ಮಯನಿಸಿನವರಾಗಿ ತತ್ವಕ್ಷಣಕ್ಕೇ ಮೂರ್ಖೀಗೈಯುವರು.

“ಅಲಕ್ಷ್ಯೈದೆಂತಮುಕುಲಾನಾ” ಎಂಬ ಶೈಲ್ಕವನೆಂ್ಬ್ರೊದಿದ ಕ್ಷಣಕ್ಕೇ ಶೇರಿಯೇ ಪಂಡಿತರು ಮೂರ್ಖೀತಾಳಿದರೆಂಬುವದು ಹಿಂದೆ ಹೇಳಿರುವದಷ್ಟೇ. “ಕಾರ್ಯಾರ್ಥ ಸ್ವೇಕತ್” ನೆಂಬ ಶೈಲ್ಕವು ಕವಿಯ ಜಿತ್ರಕಲೆಯಲ್ಲಿಯ ಪೂರ್ಣ ನಿಪುಣತೆಯನ್ನು ಪ್ರಕಟಿಸುವ ದೇಶಲೂ, ಹಿಂದೇ ಹೇಳಿದೆ.

೬. ಉಪಸಂಹಾರ

ಹೀಗೆಂದೊಂದೇ ಉತ್ತಮೆತ್ತವಾದ ಹೆಚ್ಚುಹೆಚ್ಚಿನ ಶ್ಲೋಕವು ನೇನಷಾಗ ಕತ್ತಿದರಿಂದ ಗ್ರಂಥವು ಬೆಳೆಯುತ್ತ ನಡೆದೆ. ಇಲ್ಲಿ, ಕಾಲಿದಾಸನ ಗ್ರಂಥಗಳ ವಿನೇ ಜನವನ್ನು ಮಾಡಿದ ಸ್ಥಳದಲ್ಲಿ, ಅವುಗಳಲ್ಲಿಯ ಉತ್ತಮೆತ್ತಮಾನದ ಕೆಲವು ವರ್ಣನ ಪ್ರಸಂಗಗಳು ಹಿಂದೆ ಹೇಳಲ್ಪಟ್ಟಿವೆ. ಅವುಗಳನ್ನು ಈಸಬ್ಬನೇ ಹೇಳುವದು ಅವಶ್ಯವಿರುವದಿಲ್ಲ. ಕವಿತ್ಯೇಷ್ಟ ಕಾಲಿದಾಸನ ಗ್ರಂಥಗಳಲ್ಲಿಯ ಉತ್ತಮ ವರ್ಣನ ಸ್ಥಳಗಳನ್ನು ತೋರಿಸುವದೊರೆ, ಆಶನ ಎಲ್ಲ ಗ್ರಂಥಗಳನ್ನೂ, ತಿಂಗಿ ಬರೆದಂತೆ ಆಗುವದು. ಆದ್ದರಿಂದ ಈಗ ಹೊಟ್ಟಿ ಉದಾಹರಣಗಳನ್ನೇ ಸಾರು. ಇಲ್ಲಿ ಹೊಟ್ಟಿ ಶ್ಲೋಕಗಳಲ್ಲಿ ಬಹುಜನರ ಸಿರಿಯ ಶ್ಲೋಕಗಳು ಒಂದು ಹೇಳಿ ಬಂದಿರಲಿಕ್ಕಿಲ್ಲ. ರುಚಿಯು ಭಿನ್ನಭಿನ್ನವಾದುದರಿಂದ ಹೊಸ ಶ್ಲೋಕಗಳೇ ಬಂದಿರಬಹುದು. ಮಾಹಾರನ್ನ-ಪರೀಕ್ಷಕನನ್ನಾದರೂ ರಾಜನ ಭಾಂಡಾರದಲ್ಲಿ ಸೇರಿಸಿ, ಕೆಲವು ರಕ್ಷಗಳನ್ನೇ ಆರಿಸಿ ತೆಗಿಯುಂದು ಹೇಳಿದರೆ, ಮುಷ್ಟಿ ಮಾತ್ರ ತೆಗಿಯುವನೇ ಹೇಳುತ್ತು, ವಾವ ಮತ್ತೇನು ವಾಡ್ಯಾನು? ಕವಿಯ ಗುಣಗಳನ್ನು ನೋಡಿದರೆ ಅವುಗಳಿಗೆ ಪಾರವೇ ಇಲ್ಲ. ಅವು ಗಳಾದರೂ ಅನೇಕ ವಿನಯಗಳಾಗಿ ಮನೋರಂಜಕವಾಗಿರುವವು. ಕಾಲಿದಾಸನೆಂಬ ಕವಿಯು ಇಂಥವನಿದ್ದನು; ಆದ್ದರಿಂದ ಸಹಜವಾಗಿಯೇ ಈಶನ ಕೇತ್ತಿಯು ಎಲ್ಲ ದೀಶಗಳಲ್ಲಿಯೂ, ಎಲ್ಲ ಶಾಲಗಳಲ್ಲಿಯೂ, ಹಬ್ಬಿ ನೇರಿಗೊಂಡಿತು. ಇಂಥ ಆಲೋಕಕ ಗುಣಗಳಳ್ಳಿ ಕವಿಯ ಕೆಂದಿ, ತಾಯಿ ಮತ್ತು ವಾಸಾಧಾನ ಮುಂತಾದನ್ನಗಳ ವಿವರ ವಾಗಿ ನಿಶ್ಚಯವಾದ ಇತಿಹಾಸವು ತಿಳಿದಿದ್ದರೆ, ಈಶನ ಚರಿತ್ರೆವು ಬಹು ರಮಣೇಯ ವಾಗ್ಮಿತ್ಯತ್ವ. ಸಂಪರ್ದಾಯ ಬಳಿವರು ಈ ಕವಿಯ ವಿನಯವಾಗಿ ಅನೇಕ ಕಥೆಗಳನ್ನು ಹೇಳುವರು. ಅವುಗಳಲ್ಲಿಂದರಿಂದಲೇ ಈಶನ ಚರಿತ್ರವನ್ನು ಮುಗಿಸುವೇನು.

ದಂತಕಥೆ

ಬಾಲ್ಯದಲ್ಲಿಯೇ ತನ್ನ ತಾಯಿತಂದಿಗಳನ್ನು ಕಳೆದುಕೊಂಡ ನಿರಾಶೀತನಾದ ಬಿಬ್ರಬಾರ್ಹಣಪುತ್ರನಿದ್ದನು. ಇಂಥ ಸ್ತಿತಿಯಲ್ಲಿ ಬ್ರಿ ದನಕಾಯುವವನು ಆಶನನ್ನು ಸರರಸ್ವಿಸಿದನು. ಆ ಕುಮಾರನು ಆಶನ ಮನೆಯಲ್ಲಿಯೇ ಬಹು ಕಷ್ಟದಿಂದ ಗಳ ಪರಿಸರದಲ್ಲಿ ಕಳಿದನು. ಆ ಕುಮಾರನು ಬಹು ಸುಂದರನೂ ಸುಕುಮಾರನೂ ಇದ್ದದರಿಂದ, ಹೊಡ್ಡಿ ಕುಲದಲ್ಲಿ ಹುಟ್ಟಿದವನಂತೆ ತೋರುತ್ತದ್ದನು. ಶಿಕ್ಷಣವಿಲ್ಲದ್ದರಿಂದ ವಿನಯಾದಿ ಗುಣಗಳಿಲ್ಲದವನಾಗಿ ದನಾಕಾಯುವವನಾಗಿಯೇ ಮೂರ್ಧನಾಗಿ ತಿರುಗುತ್ತದ್ದನು. ಕಾಶೀ ಪಟ್ಟಣದಲ್ಲಿ ಭೇಮಶುಕ್ಲನೆಂಬ ಅರಸನಿದ್ದನು. ಅವನಿಗೆ ಬಹು ಸುಕುಮಾರ ಯಾದ ವಾಸಂತಿಯಿಂಬ ಕನ್ನಿಕೆಯಿದ್ದಳು. ಅವಳು ಪೌರ್ಣಾ ವಯಸ್ಸು ಪಡೆದನಂತರ,

ಸಕೆಲ ಶಾಸ್ತ್ರಗಳಲ್ಲಿ ಪಾರಂಗತನಾದರವನನ್ನೇ ಮಂದುವೆಯಾಗುವೆನ್ನಲ್ಲದೆ, ಮತ್ತೆಲ್ಲ ಬ್ರಹ್ಮನ್ನು ಮಂದುವೆಯಾಗಲೊಲ್ಲಿ ನೆಂದು ಪ್ರತಿಜ್ಞೆಯನ್ನು ಮಾಡಿದ್ದೇನು. ಆ ಕಾಲದಲ್ಲಿ ಆಕೆಗನು ರೂಪ ಪತಿಯ ದೋರಿಯನ್ನು ಪರವು ದುರ್ಭಾಗ್ಯವಾಗೆತ್ತು. “ಎನ್ನನ್ನು ವರಿಸುವೆಂಜ್ಞನ್ನು ವರಿಸುವಳಿ” ಎಂದು ಅನೇಕ ರಾಜಪುತ್ರರು ಬಹು ಸೈನ್ಯದೊಡನೆ ಅನೇಕಾ ಭರಣಗಳನ್ನು ತೋಟ್ಟು, ಬಂದು ಬಂದು ಆಕೆಯ ಮನಸ್ಸಿಗೆ ಬಾರದ್ದರಿಂದ, ಆಪಮಾನ ಹೊಂದಿ ಬಂದ ಹಾದಿಯಿಂದ ಹಿಂದಿರುಗಿ ಹೋಗುತ್ತಿರುವರು. ಇದು ರಾಜನ ಮನಸ್ಸಿಗೆ ಬರಲೊಳ್ಳಬು. ಹೀಗೆ ಅನೇಕ ರಾಜಪುತ್ರರು ಹಿಂದಿರುಗಿ ಹೋಗುವದನ್ನು ನೋಡಿ, ದುಃಖಿತನಾಗಿ ರಾಜನು ತನ್ನ ಪ್ರಥಾನಾಮಾತ್ಮನನ್ನು ಕರೆಕಳುಹಿಸಿ, ವರನ ವಿಷಯ ವಾಗಿ ಕೇಳಿದನು. ಆ ಪ್ರಥಾನನು ಅಂದದ್ದು—“ಒಡಿಯನೇ, ನಿಜವಾಗಿ ನಿನ್ನ ಕನ್ನಿಕೆಯು ವಿಚಾರಹೊಳ್ಳೂ, ಸ್ವೇಚ್ಛರವ್ಯತ್ಯಿಯವಳೂ ಇರುವಳು. “ಸ್ವಾಧ್ಯಂದಾಜಾರಿಗಳು ಹೆರವರ ದೂಷಣಿಯನ್ನೇ ಲೇಕ್ಕೆ ಶುವದಿಲ್ಲ” “ನ ಕಾಮವ್ಯತ್ಯಿರ್ವಚನೀಯಮೀಕ್ಷತೇ” ಎಂಬ ನಿಯಮವುಂಟು. ರಾಜಪುತ್ರರನ್ನೆಲ್ಲ ದಿನದಿನಕ್ಕೆ ಹಿಂತಿರುಗಿ ಕಳುಹಿದ ಬಳಿಕ, ಕಡೆಗೆ ಕಳ್ಳು ಬುಧಿಯವನೇ ಇವಳ ದೈವದಲ್ಲಿರುವಣಿಂದು ನಂಬುತ್ತೇನೆ. ನಿನ್ನಪ್ರಕ್ಷೇತಿ ದೊರೆತರೆ, ಆಕೆಗೆ ತಕ್ಕ ವರನನ್ನು ತೋಡಿಸುವೆನು.’ ಇದನ್ನು ಕೇಳಿ ರಾಜನು ತನ್ನ ಅನುಮತಿ ಕೊಟ್ಟಿನು. ಮುಂದೆ ಬಂದು ದಿನ ಆ ವರರಂಚಿ ಪ್ರಥಾನನು ಮೇಲುಪ್ಪರಿಗೆಯ ಮೇಲೆ ಸುಖುದಿಂದ ಕುಳಿತಿರಲು, ಅಷ್ಟರಲ್ಲಿಯೇ ಬಹು ಚಂದಕಾಣಿಸುವ ದನಕಾಯುವ ಹುಡುಗ ನೊಬ್ಬನು ದನಗಳನ್ನು ತಿರುವಿಕೊಂಡು ವಸ್ತೆಯ ಹಾದಿ ಹಿಡಿದು ಬರುತ್ತಿರುವದನ್ನು ಕಂಡು, ಅತನನ್ನು ಮೇಲುಪ್ಪರಿಗೆ ಕರಿಸಿ, ಅವನ ವೃತ್ತಾಂತವನ್ನೆಲ್ಲಿ ತಿಳಿದು, ಮರಳ ಕಳುಹಿಸಿದನು. ಮಾರನೇ ದಿವಸ ಬೆಳಗು ಮುಂಜಾನೆಯಲ್ಲಿ ದ್ವಾರ್ಪಾತ್ರ, ವರರಂಚಿಯು ಅರಸನೆಡೆಗ್ಗೆತ್ತಾದು, ನಮ್ಮ ಮನಸ್ಸಿನಂತೆಯೇ ಒಬ್ಬ ವರನು ದೊರೆತಿರುವಣಿಂದು ರಾಜನಿಗರುಹಿ, ರಾಜಪುತ್ರಗಾದರೂ ಅಂದದ್ದು—“ಎಲ್ಲಿ ರಾಜಕನ್ನಿಕೆಯೇ, ನಿನ್ನ ವೈವಳ ಬಹು ಒಳತಾದ್ದರಿಂದ ನಿನ್ನನ್ನು ಮಂದುವೆಯಾಗುವದಕ್ಕೆನ್ನೇಸ್ಯರ ಮರಾ ಪಂಡಿತನೊಬ್ಬನು ತನ್ನಂತೆಯೇ ವಿದ್ವಾಂಸರಾದ ಶಿವ್ಯರೋದನೆ ಕಾಶಿನಗರದಿಂದ ಬಂದಿರುವನು. ಇನ್ನು ಮೇಲೆ ತಡವ್ಯಾಕೆ? ನಾಳಿನ ದಿವಸ ಆತನ ಪರಿಕ್ಷೇಯಾಗಲಿ” ಎಂದು ಆಕೆಯ ಸಮೃತಿ ತೆಗೆದುಕೊಂಡು, ಮಾರನೇ ದಿವಸ ವಿದ್ವಾಂಸರ ಸಭಿಯನ್ನು ಕೂಡಿಸಿ, ಆ ಕುವಾರಕ್ಕಿಗೆ ಬಾರಹ್ಯಂ ಪಂಡಿತನ ವೇವನನ್ನು ತೋಡಿಸಿ, ಆ ಉರಲ್ಲಿಯ ಮಹಾಮಹಾ ವಿದ್ವಾಂಸರನ್ನೆಲ್ಲ ಆತನ ಶಿವ್ಯರನ್ನು ಮಾಡಿ, ಆತನನ್ನು ಸಭಿಗೆ ಕರಿಸಲು, ನೊಡಲು ಆ ಶಿವ್ಯರನ್ನೇ ಪರಿಕ್ಷೇಸಿದರೆ, ಶಿವ್ಯರ ಜಾನ್ಮಾನದಿಂದಲೇ ಗುರುಗಳ ಜಾನ್ಮಾನವು ಚೆನ್ನಾಗಿ ವ್ಯಕ್ತವಾಗುವದಿಂದ ಪ್ರಥಾನನು ಮಾಡಿದ ಸೂಚನೆಗನುಸರಿಸಿ, ಶಿವ್ಯರ ಪರಿಕ್ಷೇಯಾರಂಭಿಸಿತು. ಆವರಲ್ಲರೂ ನಿಜವಾಗಿ ಮಹಾವಿದ್ವಾಂಸರೇ ಇದ್ದು ದರಿಂದ ಆ ಶಿವ್ಯರ ಪರಾಜಯವು ಯಾವ ವಿಷಯದಲ್ಲಿಯೂ ಆಗಲೊಳ್ಳಬು. ಇದನ್ನು ಕಂಡು ಪ್ರಥಾನನು ಅರಸನಿಗಂದದ್ದು— ಮಹಾರಾಯರೇ, ಶಿವ್ಯರೇ ಈ ರಿತಿಯಿಂದ ಪರಾಜಿತಮರಕ್ಕ-

ರಾಂವರಿದ್ದ ಬಳಿಕ, ಗುಪ್ತಗಳ ಜಾಳನವನ್ನುಂತು ಪರೋಕ್ಷಾಲೋಕೆ ? ಆದ್ದರಿಂದ ಗುರುಗಳ ಜಾಳನದ ಪ್ರಶ್ನೆ ಪರೋಕ್ಷೇಯಿಂದೇನು ಪ್ರಯೋಚನ ? ನಾಶು— ಎಂಬ ಪ್ರಥಾನನೆ ವಚನವನ್ನಾಲ್ಲಿಸಿ ರಾಜನು ತತೀಡುಗಿ, ಸಮೃತಪಡುತ್ತಾನು, ಆ ರಾಜಕ್ಕನ್ನಿಂದಿಯು ಪರಮಾ ದರ್ದಿಂದ ಆ ಮುಕುಮಾರ ಕುಮಾರ ವಿಧ್ಯಾಂಶನ ಕೆಂಡಳಿಸಿ ಮಾಲೀಮನ್ನು ಇಂದಿಳ್ಳಿ. ಅನುತರ ಕೆಲ ದಿವಸಗಳಲ್ಲಿಯೇ ತನ್ನ ಪತಿಯು ವಿಷಯಾಹಿನನೂ, ವರ್ಣಾಹಿನನೂ, ಅಗರುವನೆಂದು ಕಂಡು, ಪ್ರಥಾಸಿಯು ತನ್ನನ್ನು ಪ್ರಾಣವಾಗಿ ಮೋಹಗೊಳಿಸಿದನೆಂಬ ಸಂತಾಪದ ಭರ್ದಿಂದ ಕತ್ತಿಯನ್ನು ಒರಿಯುವ ಹಿರಿದು, ಪತಿಯನ್ನು ಕುರಿತು ಅಂದ್ದು— ಎಲ್ಲಿ ಹಕ್ಕಿಧಾಮನೇ, ನಿನ್ನ ನಿಜವಾದ ವ್ಯತ್ಯಾಂತವನ್ನು ಸವಿಸ್ತೃತವಾಗಿ ಹೇಳಿ. ನಿನ್ನ ಜೀವನವನ್ನುಳುಹಿಕೊಂಡಿ. ಇಳಿದ್ದರೆ, ಇಗೂ ಇದರಿಂದ ನಿನಗೆ ಕಂತ ಸ್ವಾನವರ್ಪಿ ಮಾಡಿಸುವೆನೆಂದು ಶಸ್ತ್ರವನ್ನೇತ್ತಿ ಬೆದಿಸಿದಳು. ಇದನ್ನು ಕೇಳಿ ಆ ಕುಮಾರನು ಥರಧರನೆ ನಡುಗುತ್ತಾ, ತನ್ನ ನಿಜವಾದ ಸಂಗತಿಯನ್ನೇಲ್ಲ ರಾಜಭೂತಿಯ ಬಳಿಗೆ ಸಿನ್ನೆದಿಸಿದನು. ಅದನ್ನೇಲ್ಲ ಪ್ರಾಣವಾಗಿ ಆಲ್ಯೇಸಿ, ಸಂತಾಪವಟ್ಟಿಸ್ತು, ನಾಚಿಕೆಯಿಂದ ಮೋರಿಯನ್ನು ಕೊಳಗೆ ಮಾಡಿ, ಅಂದ್ದು— ಇರಲಿ. ನಿನಗೆ ಸೀನು ಕ್ಕುವನ್ನಲ್ಲ. ಆದೆ ನನ್ನ ಉಪಾಸ್ಯದೇವತೀಯಾದ ಕಾಲಿದೇವಿಗೆ ಅನನ್ಯಭಾವದಿಂದ ಮೇರೆ ಹೊಗೊಂದು ಹೇಳಿ ಹೊರಟಿಳು; ಆಗ ಅವನು ಸ್ವಲ್ಪ ಧೈರ್ಯತಾಲಿ, ಕಾಲಿದೇವಿಯ ಬಳಿಗೆ ಹೊಗಿ ಏಕೋಭಾವದಿಂದ ಪ್ರಾಧಿಕಿದ್ದೇನಂದರೆ— “ಎಲ್ಲಿ ದೇವಿಯೇ, ಪ್ರಾಣ ಶಾಸ್ತ್ರದ ಜಾಳನವನ್ನು ನಿನಗೆ ಕೊಡದಿದ್ದರೆ, ಇದೇ ಕ್ಷಣಕ್ಕೆ ನಾನು ನಿನ್ನ ಪಾಡಗಳಿಗೆ ನನ್ನ ತಲೆಯನ್ನು ಬಲಿ ಕೊಡುವೆನು.” ಇದನ್ನು ಕೇಳಿ ತನ್ನಲ್ಲಿರುವ ಇತನ ದೃಢ ಭಕ್ತಿಯನ್ನು ಕಂಡು, ಕಾಲಿದೇವಿಯು ಆತನನ್ನು ಪರಮ ಪ್ರಿತಿಯಿಂದ ಬಿಂದಸ್ಸಿ, ಮುದ್ದಾಡಿ ಆತನ ನಾಲಿಗೆಯ ಮೇಲಿ ಬೀಜಾಕ್ಕರಗಳನ್ನು ಬರಿದಳು. ಆದೇ ಕಾಲಕ್ಕೆ ಆತನು ಮಹಾ ಚತುರನೂ ಪಡಿತನೂ ಸಕಲ ಶಾಸ್ತ್ರಗಳಲ್ಲಿ ಅದ್ವಿತೀಯನಾದವನೂ ಆದನು. ಕಾಲಿದೇವಿಯ ಆಜ್ಞೆಯಿಂದ ಸರಸ್ವತಿದೇವಿಯೇ ಆತನ ನಾಲಿಗೆಯನ್ನು ತನ್ನ ನಿರಂತರ ಸರ್ಕಾರಾಂಶವನ್ನೇ ಮಾಡಿದ ಬಳಿಕ, ಆತನಿಗೆ ಸಕಲ ಶಾಸ್ತ್ರಗಳೂ, ಕರತಳಾಮಲಕರದಂತಾದವೆಂಬುವದರಲ್ಲಿನು ಅಶ್ವರ್ಯಪುಂಟಿ ? ಆದ್ದರಿಂದ ತೋ ಕ್ಷಣವೇ ಅಸ್ತ್ರಿಮು ಕವಿತಾಶಕ್ತಿಯು ಅವನಿಗಂಬಾಯಿತು. ಅಂದಿನಿಂದ ಆ ಮೊದಲಿನ ದನಕಾರ್ಯವ ಹುಡುಗನೂ, ಆ ರಾಜಕ್ಕನ್ನಿಂದಿಯಿಂದ ತಿರಸ್ವಾರ ಹೊಂದಿದ ಪತಿಯೂ ಆದವನೇ, ಎಲ್ಲ ಜಗತ್ತಿನಲ್ಲಿಯೂ ಅಸ್ತ್ರಿಮು ಕವಿಯಾಗಿ ಕಾಲಿದಾಂಶನೆಂಬ ಹೆಸರು ತೊಟ್ಟಿನು. ಆತನ ಮೂಲ ಹೆಸರೆಂತು ಮುಳುಗ ಹೋಯಿತು. ಈ ರೀತಿಯಿಂದ ಕಾಲಿದೇವಿಯ ವರದಿಂದ ಅದ್ವಿತೀಯ ಪಾಂಡಿಕ್ಕೆಯನ್ನು ತನ್ನ ಪತಿಯು ಪಡೆದನೆಂಬ ಸಂತೋಷದ ವಾರ್ತೆಯನ್ನು ಕೇಳಿ, ಆನಂದಿಂದುಬ್ಬಿ, ಪ್ರೇಮಾತಿಶಯದಿಂದ ರೋಮಾಂಚದೇಹವ್ಯಾಪಕಾಗಿ ವಾಸಂತಿಯು ಬಹು ಪ್ರೇಮದಿಂದ ಪತಿಯನ್ನಾಲಿಗಿ, ಸುವದಕ್ಕಾಗಿ ಮುಂದುವರೆಯಲು, ಇಷ್ಟರಲ್ಲಿಯೇ ಆತನು ಅವಳನ್ನು ಸಿಹೋಧಿನಿ,

ಹೀಗೆಯೇ ಸರಿದು, ಪರವಾದರಭಾವದಿಂದ ಕೈಮುಗಡು ಅಂಡದ್ದು — “ಎಲ್ಲೆ ರಾಜ ಪುತ್ರಿಯೇ, ಇಂಥ ಆಚಾರುಯುದ ಕಾರ್ಯವನ್ನು ಕೈಕೊಳ್ಳಬೇಡ. ನನ್ನಲ್ಲಿ ಪತಿಯ ಸ್ವೇಮು ಭಾವವು ನಾಕು. ನಿನ್ನ ಕೈಯೇಂದಲೇ ಮುಖ್ಯವಾಗಿ ನೀನು ಇನ್ನು ವನ್ನು ತಾಳಿ, ಎನ್ನನ್ನು ಬೆದರಿಸಿದ್ದ ರಿಂದಲೇ ಇಂಥ ಪದವಿಯು ಈ ಹೊತ್ತು ಎನಗೆ ದೊರೆಯುತ್ತು. ಶಿಫ್ರದಿಂದ ಇಂದಿಸಿದ ನನ್ನಲ್ಲಿ ಮಾತಾಪುತ್ರರ ಸಂಬಂಧವಿರುವುದೇ ಉಚಿತವಾಗಿರುವೆನು. ಪೂರ್ವದಲ್ಲಿಯ ದಂಪತೀಭಾವವನ್ನು ಸರ್ವಭಾಗ ನೀನು ಮಾರೆತು ಬಿಡು.” ಈ ಪಚನವನ್ನು ಕೇಳಿ ಪತಿಯು ತನ್ನಲ್ಲಿ ನಿನ್ನ ತರಾಗನ ದನೆಂಬುವದನ್ನು ಕಂಡು, ಆ ರಾಜ ಪುತ್ರಿಯು ಆಗ್ನೇ ಅವನಿಗೆ ಶಾಪನುಡಿಯಾಡಿದ್ದೇನಂದರೆ — “ಎಲ್ಲೆ ನಿಮ್ಮರಾ, ಕ್ಷುರ ವೃದ್ಧಾಗಾ, ಸ್ತ್ರೀಘಾತಕಿಯೇ, ಎನ್ನ ಶಾಪಚನವನ್ನಾಲಿಸು. ಖುಕ್ಕಾರಿಯೂ, ಸಿರಪರಾಧಿಯೂ ಇರುವ ಸ್ತ್ರೀಯನ್ನು ಅಂಗೀಕರಿಸಬೇ, ನಿರಾರ್ಥಕವಾಗಿ ನೀನು ಎನ್ನನ್ನು ಹೀಡಿಸುವಿ. ಆದ್ದರಿಂದ ಕಡೆಗೆ ನಿನ್ನ ಮರಣವು ಸ್ತ್ರೀಯ ಕೈಯಲ್ಲಿಯೇ ಇರಲಿ” ಎಂದು ಶಾಪವನ್ನಿತ್ತು, ಅತನನ್ನು ತ್ಯಜಿಸಿ, ವಾಸಂತಿಯೆಂಬ ರಾಜಪುತ್ರಿಯು ವಿರಕ್ತಿ ಗಾಗಿರುತ್ತಿದ್ದಳು. ಅಂದಿನಿಂದ ಕವಿಶ್ರೀವೃಣಾದರೂ ವಾಸಂತಿಯು ಸಂಗವಸ್ಸು ತೊರೆದು, ಹೇಶಾಂಗನೆಯೇಡನೆ ಕಾಲಕಳೆಯಹತ್ತಿದನೆಂದು ಜನರು ವಾಡಿಕೆಯಾದ ಕಢಿಯನ್ನಾದರೂ ಹೇಳುತ್ತಿರುವರು. ಅದೇ ಕಾಲದಲ್ಲಿ ತಾಗಂಗಂಟದ ವಿಲಾಸಗಳನ್ನೇ ಇಲ್ಲಿ ಮತ್ತು ಸಂಹಾರವೆಂಬ ಲಘುಕಾವ್ಯದಲ್ಲಿ ಕಾಲಿದಾಸನು ವರ್ಣಿಸಿರುವನೆಂದೂ ವಿದ್ವಾಂಸರೆ ಅಭಿಪ್ರಾಯವಿರುವದು.

ಈ ರೀತಿಯಿಂದ ಕೆಲವು ಸಾಧಾರವಾದವು, ಕೆಲವು ನಿರಾಧಾರವಾದವುಗಳೂ, ಅನೇಕ ಕಢಿಗಳೂ, ಅನೇಕ ಆಖ್ಯಾಗಳೂ, ಕಾಲಿದಾಸನ ಸಂಬಂಧದಿಂದ ಬಹುಮಾನವುಂಟಾಗಿರುತ್ತವೆ. ಅಯಾರು ದೀಶಗಳಲ್ಲಿಯು ಜನರ ಮುಖಗಳಿಂದ ಅನೇಕ ಸಾರಿ ಹೊರಡುತ್ತಿರುತ್ತವೆ. ಅವೇಳುವುಗಳೂ ವಿಶ್ವಸನೀಯವೆಂತಲೇ ಹೇಳಬೇಕಾಗುತ್ತದೆ.

ಇತಿ ಕಾಲಿದಾಸ ಚರಿತಂ ಸಮಾಪ್ತಂ.

ಕರ್ನಾಟಕ ವಿದ್ಯಾವಧ್ಯಕ್ಷ ಸಂಸ್ಥೆ, ಧಾರವಾಡ

೧೫ ಪುಸ್ತಕ ಪ್ರಕಟಣೆ

| | | | |
|----|-------------------------------|-----|-------|
| ೧ | ಪಂಡಿತರಾಜ ಜಗನ್ನಾಥ | ... | ೫-೦೦ |
| ೨ | ಕನ್ನಡಿಗರ ಜನ್ಮಸಾಧನಕೆ | ... | ೫-೦೦ |
| ೩ | ಕರ್ನಾಟಕ ನರಕಾಸುರ ವಿಜಯ ವ್ಯಾಯೋಗಂ | ... | ೬-೦೦ |
| ೪ | ಕರ್ನಾಟಕ ಕಥಾಪರಿಶ್ಲಾಗರ | ... | ೬-೦೦ |
| ೫ | ಶೈಯುರಸಾಗರ | ... | ೬-೦೦ |
| ೬ | ಕನ್ನಡವಾತು ತಲೆಯೆತ್ತುವ ಬಗೆ | ... | ೬-೦೦ |
| ೭ | ಕಾಲಿದಾಸ ಚರಿತ್ರ | ... | ೬-೦೦ |
| ೮ | ಕರ್ನಾಟಕ ಯಂತ್ರಾತಿ ನಾಟಕಂ | ... | ೮-೦೦ |
| ೯ | ಮೋಹಿನೀ ಅಧ್ಯವಾ ನಿಂದಕರ ನಡವಳಿ | ... | ೧೦-೦೦ |
| ೧೦ | ಭಾರತೀಯ ವಿದುಷಿಯರು | ... | ೮-೦೦ |
| ೧೧ | ಶ್ರೇಯಃಸಾಧನ | ... | ೮-೦೦ |
| ೧೨ | ಗೃಹವ್ಯೇದ್ಯಕವು | ... | ೮-೦೦ |
| ೧೩ | ಇಸೋಪನ ಚರಿತ್ರ | ... | ೬-೦೦ |
| ೧೪ | ವಿದ್ಯಾರಣ್ಯ ಸ್ವಾಮಿಗಳು | ... | ೧೦-೦೦ |
| ೧೫ | ನರಸುಂದರ ಬಂಡಾಯು | ... | ೧೦-೦೦ |

